ஷஹீன்

ಎಮ್ಮಿ ಡಿಮೆಲ್ಲೊಚ್ಯಾ 60 ವರ್ಸಾಂಚ್ಯಾ
ಜಲ್ಮಾದಿವಸಾಚೆ ಉಲ್ಲಾಸ್ ಪಾಠಯ್ತಾತ್

VISHWAS
MASALA

ವಿಶ್ವಾಸ್ ಮಸಾಲ

ಆಮ್ಟೆಕಡೆ ಬಫಾತ್, ಚಿಕ್ಕನ್ ಸುಕ್ಕ, ಚಿಕ್ಕನ್ ಮಸಾಲ, ಚಿಕ್ಕನ್ ಕಬಾಬ್, ಫಿಶ್ ಫ್ರೈ, ಫಿಶ್ ಮಸಾಲ, ಸಾಂಬಾರ್-ರಾಂದ್ವಯ್ ಪಿಟೊ, ಸ್ಟೂ ಪಿಟೊ, ಆನಿ ಹೆರ್ ಪಿಟೆ ರಖಿಮ್ ದರಿರ್ ಮೆಳ್ತಾತ್.

ತಯಾರಕ್:

ಅಲ್‌ಬೀನ್ ಹೋಮ್ ಪ್ರೊಡಕ್ಟ್ಸ್
ವಾಮಂಜೂರ್
ಫೋನ್ : 2263107

ಮ್ಹಾಲಕ್: ಫ್ರಾನ್ಸಿ ಲೋಬೊ

Dr. T. M. A. PAI FOUNDATION
MANIPAL

ಆಕೆನ್

ಶ್ರೀಮತಿ ಎಮ್ಮಿ ಡಿಮೆಲ್ಲೊ, ದೆರೆಬೈಲ್

'Allyan' - Konkani Novel by Mrs. Emmy D'Mell
Derebail, Kottar Cross, Bijai Post, Mangalore -
Published by Mrs. Flossy Lobo for Albeena Publication
Maria Nagar Road, Vamanjoor, Mangalore - 575 028.

ಪ್ರಥಮ್ ಛಾಪೊ -2003
1000 ಪ್ರತಿಯೊ

ಹಕ್ಕಾಂ: ಲೇಖಿಕೆಚಿಂ

Cover & D.T.P. : Pinto, Vamanjoor - 2262367

Printed at Gayathri Printers, Mangalore.

Price : Rs. 15.00

ಅಲ್‌ಬೀನ ಪ್ರಕಾಶನಾಚೆಂ ಪಯ್ಲೆಂ ಪುಸ್ತಕ್

ಆಕೆನ್

(ಮಟ್ವ್ಯಾ ಕಾಣೆಯಾಂಚೊ ಘೊಸ್)

ಶ್ರೀಮತಿ ಎಮ್ಮಿ ಡಿಮೆಲ್ಲೊ, ದೆರೆಬೈಲ್

ಪ್ರಕಾಶಕ್
ಅಲ್‌ಬೀನ ಪ್ರಕಾಶನ್
ಮರಿಯನಗರ್ ರೋಡ್, ವಾಮಂಜೂರು,
ಮಂಗ್ಳುರ್ - 575 028.

ಅರ್ಪಣ್

ದೆ| ಶ್ರೀ ಫೆಲಿಕ್ಸ್ ಡಿಮೆಲ್ಲೊ

ದೆ| ಲೆನ್ನಿ

ದೆ| ನೆರಿ ಲೆನ್ನಿ

ದೆ| ಮೆಕ್ಸಿ

ಮ್ಹಜ್ಯಾ ಮೊಗಾಳ್ ಪತಿಕ್ ದೆವಾದೀನ್ ಶ್ರೀ ಫೆಲಿಕ್ಸ್ ಡಿಮೆಲ್ಲೊಕ್ ಆನಿ ದೆವಾದೀನ್ ತೆಗ್ ಚೆರ್ಕೆ ಭುರ್ಗೆ - ಲೆನ್ನಿ, ನೆರಿ ಲೆನ್ನಿ ಆನಿ ಮೆಕ್ಸಿ ಡಿಮೆಲ್ಲೊಕ್ ಶ್ರದ್ಧಾಂಜಲಿ ಭೆಟವ್ನ್, ಹೊ ಮ್ಹಜೊ ಪಯ್ಲೊ 'ಮಟ್ವ್ಯಾ ಕಾಣಿಯಾಂಚೊ ಪುಂಜೊ' ಅರ್ಪಣ್ ಕರ್ತಾಂ.

—ಎಮ್ಮಿ ಡಿಮೆಲ್ಲೊ, ದೆರೆಬಯ್ಲ್

ಸಂದೇಶ್

ಆರ್ವಿಲ್ಲ್ಯಾ ಥೊಡ್ಯಾ ವರ್ಸಾಂಥಾವ್ನ್ ಕೊಂಕ್ಣಿ ಪತ್ರಾಂನಿ ಶ್ರೀಮತಿ ಎಮ್ಮಿ ಡಿಮೆಲ್ಲೊ ದೆರೆಬ್ಯೆಲ್ ಹಿಚಿಂ ಬರ್ಪಾಂ ಝುಳ್ಕತಾತ್. 'ಆಮ್ಚಿ ಮಾಯ್' ಪತ್ರಾರ್ ತಿ ತವಳ್ ತವಳ್ ಕಾಣಿಯೊ ಬರವ್ನ್ ವಾಚ್ಯಾಂಕ್ ಒಳ್ಕಿಚಿ ಜಾಲ್ಯಾ. ತಿಚ್ಯಾ ಸಾಟ್ ವರ್ಸಾಂಚ್ಯಾ ಜಲ್ಮಾ ಸಂದರ್ಭಿಂ ಅಲ್ ಬೇನಾ ಪ್ರಕಾಶನ್ ಆಳೆನ್ (ಮಟ್ವ್ಯಾ ಕಾಣಿಯಾಂಚೊ ಫುಂಜೊ) ಫುಸ್ತಕ್ ಭಾಯ್ರ್ ಕಾಡ್ತಾ ಮ್ಹಣೊನ್ ಆಯ್ಕೊನ್ ಸಂತೊಸ್ ಜಾಲೊ.

ಮುಕ್ಲ್ಯಾ ವರ್ಸಾಂನಿ ಶ್ರೀಮತಿ ಎಮ್ಮಿ ಡಿಮೆಲ್ಲೊಚಿಂ ಬರ್ಪಾಂ ಕೊಂಕ್ಣಿ ಪತ್ರಾಂನಿ ಝುಳ್ಕೊಂದಿತ್ ಮ್ಹಣೊನ್ ಆಂವ್ದೆತಾಂ ಆನಿ ತಿಚ್ಯಾ ಸಾಹಿತಿಕ್ ವಾವ್ರಾಂತ್ ತಿಕಾ ಸರ್ವ್ ಬರೆಂ ಮಾಗ್ತಾಂ.

—ಬಾಪ್ ಫ್ರಾನ್ಸಿಸ್ ಸೊಜ್
ಮುಕ್ತಿ ಪ್ರಕಾಶ್
ಆಮ್ಚಿ ಮಾಯ್ ಸಂಪಾದಕ್

26-03-'3

ವಜ್ರೊತ್ಸವಾಚೆ ಉಲ್ಲಾಸ್

29-3-1943 - 29-3-2003

ಶ್ರೀಮತಿ ಎಮ್ಮಿ ಡಿಮೆಲ್ಲೊ

ದೆರೆಬೈಲ್

ಭಾಗಿ ಜಲ್ಮಾ ದಿವಸ್ ತುಜೊ
ಮೊಗಾಳ್ ಆಮ್ಚ್ಯಾ ಮಾಮ್ಮಿಚೊ
ಆಯ್ಚ್ಯಾ ದಿಸಾ ಸಂಪಯ್ತಾಯ್ 60 ವರ್ಸಾಂ
ಜಿಣೆ ನಂದನ್ ಜಾಂವ್ಕ್ ಮಾಗ್ತಾಂವ್ ಮುಕ್ಲಿಂ ವರ್ಸಾಂ.
ಜಲ್ಮಾಲ್ಲಿಯ್ ತುಂ ನಿಮಾಣ್ಯಾ ಬ್ರೆಸ್ತಾರಾ
ಸಂತೊಸ್ ಜಾಲೊ ಆವಯ್-ಬಾಪಾಯ್ಚ್ಯಾ ಘರಾ
ಕುಟಮ್ ಜಾವ್ನಾಸ್‌ಲ್ಲೆಂ ತುಜೆಂ ಸಿಕ್ವೇರಾ
ಬಾಳ್‌ಪಣ್ ಸಂಪಯ್ಲೆಂಯ್ ಕುಟ್ಮಾಚ್ಯಾ ಘರಾ.
ಎಕುಣೀಸ್ ವರ್ಸಾರ್ ಕಾಜಾರಿ ಜಿವಿತ್ ಆರಂಭ್ ಕೆಲ್ಲೆಂಯ್
ಲಗ್ನಾ ದಿಸಾ ಭುರ್ಗ್ಯಾಂಚೆಂ ದೆಣೆಂ ಮಾಗ್ಲೆಂಯ್
ಸ ಜಣಾಂ ಚೆಡ್ವಾಂ ಸಂಗಿಂ ಚಲೊವ್ನ್ ಚೆರ್ಕೆ ಜಲ್ಮಾರೆ
ಭಾಗಿ ಮಾಮ್ಮಿ ತುಂ, ದೆವಾನ್ ತುಜೆಂ ಮಾಗ್ಣೆಂ ಆಯ್ಕಾಲೆಂ.

ಆಮ್ಚೆ ಖಾತಿರ್ ದೀಸ್ ರಾತ್ ವಾವ್ರ್ ಕರ್ನ್ ಶಿಕಪ್ ದಿಲೆಂಯ್
ಸರ್ವ್ ಚಟುವಟಿಕೆಂತ್ ಪಾತ್ರ್ ಘೆಂವ್ಕ್ ಆಮ್ಕಾಂ ಪಾಟಿಂಬೊ ದಿಲೊಯ್
ದೆಣ್ಯಾಂನಿ ಫಳಾಂನಿ ಭರ್‌ಲ್ಲಿಂ ಭುರ್ಗಿಂ ಮ್ಹುಣ್ ದಾಕವ್ನ್ ದಿಲೆಂಯ್
ದೆರೆಬೈಲಾಂತ್ ಡಿಮೆಲ್ಲೊ ಕುಟಮ್ ನಾಂವಾಡ್ದಿಕ್ ಜಾಂವ್ಕ್ ತುಂ ಕಾರಣ್ ಜಾಲಿಯ್

ಜಾಯ್ತಿಂ ವರ್ಸಾಂ ಆಮ್ಚೆ ಸವೆಂ ಜಾಲಿಂ ಆಶಾರ್‌ಪಾಶಾರ್
ಆಸ್‌ಲ್ಲೆಂ ವ್ಹಡ್ ಜಯ್ತ್ ವೊಜೆಂ ತುಜ್ಯಾ ಮಾತ್ಯಾರ್
ಭುರ್ಗ್ಯಾಂಕ್ ಕೆಲೆಂಯ್ ಲ್ಹಾನ್ ಪ್ರಾಯೆರ್ ಕಾಜಾರ್
ಆಮ್ಕಾಂ ಫಾವೊ ಕೆಲೊಯ್ ಬರೊ ಫುಡಾರ್.
    ದೆವಾಚಿ ಖುಶಿ ತುಂ ನೆಣಾಸ್‌ಲ್ಲಿ
    ಪುಣ್ ತೊ ಜಾಣಾಸ್‌ಲ್ಲೊ ಮಾಮ್ಮಿ
    ತೆಗಾಂ ಭುರ್ಗ್ಯಾಂ ಸಂಗಿಂ ಪಪ್ಪಾಕ್ ಆಪವ್ನ್ ವ್ಹರ್ತ್ಲೊ ಮ್ಹಣ್ ಜೆಜು ಸೊಮಿ
    ಖಂತ್ ಕರಿನಾಕಾ, ಉರ್‌ಲ್ಲಿಂ ಭುರ್ಗಿಂ ತುಜಿಂ ಆಮಿ
    ಖರೆಂಚ್ ದಿತೆಲ್ಯಾಂವ್ ಸಾಂಗಾತ್ ತುಕಾ ಸದಾಂಚ್.

ತುಜ್ಯಾ ಮೊಗಾಚಿಂ,
ಆಲ್ಬರ್ಟ್, ಫ್ಲೊಸ್ಸಿ, ಆಲ್‌ಬೀನ, ಸ್ನೇಹಿತ್ ಲೋಬೊ
ವಾಮಂಜೂರ್

(ಶ್ರೀಮತಿ ಎಮ್ಮಿ ಡಿಮೆಲ್ಲೊಚ್ಯಾ 60ವ್ಯಾ ಜಲ್ಮಾ ದಿಸಾ ಕುಟ್ಮಾ ತರ್ಫೆನ್ ಉಲ್ಲಾಸ್ ಪಾಟವ್ನ್ ಅರ್ಪಿಲ್ಲೆಂ ಮಾನ್‌ಪತ್ರ್)

ಲೇಖಿಕಿಚಿಂ ಉತ್ರಾಂ

ಮೊಗಾಳ್ ಕೊಂಕ್ಣಿ ವಾಚ್ಪ್ಯಾ, ಮ್ಹಜೆ ಪ್ರಣಾಮ್ ತುಕಾ. ಮ್ಹಜೊ ಪ್ರಥಮ್ ಬೂಕ್ 'ಆಳಿನ್' ತುಜ್ಯಾ ಹಾತಿಂ ಪಾವ್ತಾನಾ, ತುವೆಂ ತೊ ವಾಚ್ತಾನಾ, ಮ್ಹಜೆಂ ಕಾಳಿಜ್ ಸಂತೊಸಾನ್ ಉಮಾಳ್ತಾ. ಮ್ಹಜೊ ಸಂತೊಸ್ ತುಕಾ ಕಳಿತ್ ಜಾಯ್ನಾ ತರೀ, ಮ್ಹಾಕಾ ಕಳಿತ್ ಜಾತಾ. ಹ್ಯಾ ವಕ್ತಾ! ಹಾಂವ್ ಉಲ್ಲಾಸ್ತಾಂ ಆನಿ ಮ್ಹಜೆಂ ಭೊಗ್ಣಾಂ ತುಕಾ ವ್ಯಕ್ತ್ ಕರುಂಕ್ ಅಪೇಕ್ಷಿತಾಂ.

ಮ್ಹಜ್ಯಾ ಜೀವನಾಂತ್ ಸಬಾರ್ ಕಷ್ಟ್, ಅಸ್ವಾರಾಂ, ಅಪ್ಘಡಾಂ ಘಡ್ಲ್ಯಾಂತ್. ಹ್ಯಾ ವೆಳಾ ಮ್ಹಜ್ಯಾ ಬೆಜಾರಾಯೆಂತ್ ಭಾಗಿದಾರ್ ಜಾವ್ನ್ ರಿಶ್ಣಿಚಿ ರೂಚ್ ದಾಖವ್ನ್ ಸಮಾಧಾನಾಚೆಂ ಹಾತೆರ್ ಜಾಲ್ಲ್ಯಾ ಬಾಪ್ ರುಪರ್ಟ್, ಕಾಪುಜಿನ್, ಬಾಪ್ ಆಂದ್ರು ಲಿಯೊ ಡಿಸೋಜ, (ಆತಾಂ ಮಂಜೇಶ್ವರ್ ವಿಗಾರ್) ತಶೆಂಚ್ ಬಾಪ್ ಮಾರ್ಕ್ ಕ್ಯಾಸ್ತೆಲಿನೊ (ಆತಾಂ ಕಿಲರಾಯ್ ವಿಗಾರ್) ಹಾಂಚೊ ಹಾಂವ್ ಮನಪೂರ್ವಕಿಂ ಉಪ್ಕಾರ್ ಬಾವುಡ್ತಾಂ.

ಮ್ಹಜಿ ಮಾಳ್ಘಡಿ ಧುವ್ ಶ್ರೀಮತಿ ಫ್ಲೋಸ್ಸಿ ಲೋಬೊ ಹಾಚ್ಯಾ ಸಹಕಾರಾಕ್ ಆನಿ ಉತ್ರೇಜನಾಕ್ ಹಾಂವ್ ಆಭಾರಿ ಜಾವ್ನಾಸಾಂ.

ಮ್ಹಜ್ಯೊ ಮಟ್ವ್ಯೊ ಕಾಣಿಯೊ ಛಾಯ್ಸ್ ಕೆಲ್ಲ್ಯಾ 'ದಿವೊ, ರಾಕ್ಣೊ, ಸೆವಕ್, ಆಂಜ್, ಸಂದೇಶ್, ಆಮ್ಚಿ ಮಾಯ್, ದೆರೆಬಯ್ಲ್ಚೆಂ ಫುಲ್' ಹ್ಯಾ ಪತ್ರಾಂಚ್ಯಾ ಸಂಪಾದಕಾಂಚೊ ಹಾಂವ್ ಉಪ್ಕಾರ್ ಭಾವುಡ್ತಾಂ. ತ್ಯಾಚ್ ಪರಿಂ ಆಮ್ಚೊ ವಿಗಾರ್ ಬಾಪ್ ಗೊಢ್ ಫ್ರಿ ಸಲ್ಡಾನ್ಹಾಕೀ 'ದೇವ್ ಬರೆಂ ಕರುಂ' ಮ್ಹಣ್ತಾಂ.

—ಎಮ್ಮಿ ಡಿಮೆಲ್ಲೊ, ದೆರೆಬಯ್ಲ್

ಪ್ರಕಾಶಕಿ ಉಲಯ್ತಾ

ಮ್ಹಜ್ಯಾ ಮಾಮ್ಮಿನ್ ರಿಖ್ಲ್ಲ್ಯಾ ‘ಆಳಿನ್’ ಮಟ್ವ್ಯಾ ಕಾಣಿಯಾಂಚೊ ಫೊಸ್ ಹೊ ಬೂಕ್ ತಿಚ್ಯಾ 60 ವರ್ಸಾಂಚ್ಯಾ ಉಗ್ಡಾಸಾಕ್ ಹಾಂವ್ ಪ್ರಗಟ್ ಕರ್ತಾಂ. ಹೆಂ ಪುಸ್ತಕ್ ತಯಾರ್ ಕರುಂಕ್ ಹಾತಾಕ್ ಹಾತ್ ದೀವ್ನ್ ಮ್ಹಾಕಾ ಕುಮೊಕ್ ಕೆಲ್ಲ್ಯಾ ಮ್ಹಜ್ಯಾ ಭಯ್ಣಿಂಕ್ ನೆನ್ಸಿ, ಟ್ರೆಸ್ಸಿ, ಪೆಡ್ಸಿ, ಪ್ರಿನ್ಸಿ, ಡೆಪ್ಸಿ, ತಶೆಂಚ್ ಮ್ಹಜ್ಯಾ ಮೊಗಾಚೊ ಭಾವ್ ಪರ್ಸಿ ಡಿಮೆಲ್ಲೊ ಮಸ್ಕತ್ ಹಾಂಕಾಂ ‘ದೇವ್ ಬರೆಂ ಕರುಂ’ ಮ್ಹಣ್ತಾಂ.

ಬೂಕ್ ಛಾಪ್ಲ್ಲ್ಯಾ ಗಾಯತ್ರಿ ಪ್ರಿಂಟರ್ಸ್, ಅಕ್ಷರಾಂ ಜುಳಯಿಲ್ಲ್ಯಾ ಆನಿ ಮುಖ್‌ಚಿತ್, ವಿನ್ಯಾಸ್ ಕೆಲ್ಲ್ಯಾ ಜೊಕಿಮ್ ಪಿಂಟೊ, ವಾಮಂಜೂರ್, ಸಂದೇಶ್ ದಿಲ್ಲ್ಯಾ ಆಮ್ಚಿಮಾಯ್ ಸಂಪಾದಕ್ ಬಾಪ್ ಫ್ರಾನ್ಸಿಸ್ ಡಿಸೋಜಾ, , ಪುಸ್ತಕ್ ತಿದ್ವುನ್ ದಿಲ್ಲ್ಯಾ ಚಾರ್ಲಿ ಡಿಸೋಜಾ, ದೆರೆಬೈಲ್, ತಶೆಂಚ್ ಹ್ಯಾ ಬೂಕಾಕ್ ಸಂದೇಶ್ ದಿಲ್ಲ್ಯಾ ಸರ್ವಾಂಚೊ ಮನಃ ಪೂರ್ವಕಿ ಉಪ್ಕಾರ್ ಬಾವುದ್ತಾಂ ಆನಿ ದೆವಾಚಿಂ ಆಶೀರ್ವಾದಾಂ ಸದಾಂಚ್ ತಾಂಚೆರ್ ಆನಿ ತಾಂಚ್ಯಾ ಕುಟ್ಮಾಚೆರ್ ಮಾಗ್ತಾಂ.

ಹೆಂ ಅಲ್‌ಬೀನ ಪ್ರಕಾಶನಾಚೆಂ ಪುಡ್ಲದ್ ಪುಸ್ತಕ್. ತುಮ್ಚ್ಯಾ ಸಹಕಾರಸವೆಂ ಪುಡೆಂಯ್ ಕೊಂಕ್ಣಿ ಸಾಹಿತ್ಯಾಚಿ ಸೆವಾ ಕರುಂಕ್ ಆಮಿ ತಯಾರ್ ಆಸಾಂವ್.

—ಶ್ರೀಮತಿ ಫ್ಲೋಸ್ಸಿ ಲೋಬೊ

ಪ್ರಕಾಶಕಿ

ಅಲ್‌ಬೀನ ಪ್ರಕಾಶನ್

ಶ್ರೀಮತಿ ಎಮ್ಮಿ ಡಿಮೆಲ್ಲೊಚ್ಯಾ 60 ವರ್ಸಾಂಚ್ಯಾ ಜಲ್ಮಾ ದಿಸಾ ಉಲ್ಲಾಸ್ ಪಾಠಯ್ತಾತ್

* * *

1. ಪರ್ಸಿ ಡಿಮೆಲ್ಲೊ, ದೆರೆಬೈಲ್ ಆತಾಂ ಮಸ್ಕತ್
2. ರಿಚ್ಚರ್ಡ್, ಟ್ರೈಸ್ಸಿ ಪೆರಿಸ್ ; ಭುರ್ಗಿಂ -ಲೆರಿನ, ಟೆರಿನ, ಜೆಸ್ಲೀನ ಪೆರಿಸ್, ಮುಂಬಯ್
3. ನವೀನ್, ಡೆಫ್ನಿ, ನ್ಯೂಟನ್ ವಾಸ್, ಮುಂಬಯಿ
4. ವಿನ್ಸೆಂಟ್, ಹಿಲ್ಡಾ ಮಾರ್ಥಾ, ಬಿಜೈ ಕಾಪಿಕಾಡ್, ಮಂಗ್ಳುರ್
5. ಜೋಸೆಫ್ ಟಾರೊ ಆನಿ ಕುಟಮ್, ಬಾರೆಬೈಲ್. ಮಂಗ್ಳುರ್
6. ಇಮಾನ್ಯೂವೆಲ್ ಬಿ. ಪಿಂಟೊ ಆನಿ ಕುಟಮ್
7. ಗಣೇಶ್ ಬೀಡಿ ಕೊಂಟ್ರಾಕ್ಟರ್, ಪದ್ರೆಂಗಿ ಹೌಸ್, ಕುಪ್ಪೆಪದವು
8. ರಮೇಶ್ ಬಾಳಿಗ, ಗುರುದೇವ್ ಪ್ಲಾಸ್ಟಿಕ್ಸ್, ಚಿಲಿಂಬಿ, ಮಂಗಳೂರು
9. ಗೋಕುಲ್ ಕಾಮತ್, ಗೋಕುಲ್ ಸ್ಟೋರ್. ಕೊಟ್ಟಾರ ಕ್ರೊಸ್, ಮಂಗ್ಳು
10. ಕ್ಲಿಫರ್ಡ್ ಡಿಸೋಜಾ ಆನಿ ಕುಟಮ್, ಬಜಾಲ್, ಮಂಗ್ಳುರ್
11. ರೋಬರ್ಟ್ ಡಿಸೋಜ ಆನಿ ಕುಟಮ್. ಅಡಂ ಕುದ್ರು, ತೊಕ್ಕೊಟು
12. ಸ್ಟೇನಿ ಡಿಸೋಜ ಆನಿ ಕುಟಮ್, ಸ್ಟೇನ್‌ಲೋರ್, ರಾಣಿಪುರ, ಮಂಗ್ಳು
13. ಬೆನೆಡಿಕ್ಟ್ ಡಿಸೋಜ ಆನಿ ಕುಟಮ್ ಭಾರತ್ ಬಸ್ಸ್, ಕುತ್ತಾರ್, ರಾಣಿಪು
14. ಫೆಡ್ರಿಕ್ ಮೊನಿಸ್, ಕ್ರಿಸ್ಟಲ್ಸ್ ಸ್ಟೋರ್ಸ್, ಕೊಣಾಜೆ
15. ರೊನಾಲ್ಡ್ ಅಲ್ಮೇಡಾ ಆನಿ ಕುಟಮ್, ಟ್ವಿಂಕಲ್ ಸ್ಟೋರ್ ಆನಿ ವೀಡಿಯ
    ಉದ್ಯಾವರ್
16. ಡೆನಿಸ್ ಪಿರೇರಾ, ಪಿರೇರಾಸ್ ಗ್ರೂಪ್, ನಾರಾವಿ
17. ಅಲ್ಫೊನ್ಸ್ ಸಿಕ್ವೇರಾ ಆನಿ ಕುಟಮ್, ಎ.ಜೆ. ಜನರಲ್ ಸ್ಟೋರ್, ಫ್ಯಾನ್ಸಿ
    ಗಿಫ್ಟ್ ಆನಿ ಡ್ರೆಸ್ ಸೆಂಟರ್, ಕಲ್ಲಮುಂಡ್ಕೂರು
18. ಫ್ಲೋರಿನ್ ವೇಗಸ್ ಆನಿ ಕುಟಮ್ ಮೊಡಂಕಾಪ್, ಬಂಟ್ವಾಳ್
19. ಲೋರೆನ್ಸ್ ಮಸ್ಕರೇನ್ಹಸ್ ಆನಿ ಕುಟಮ್, ಮನೋಜ್ ಫಾರ್ಮ್, ಪುತ್ತೂ
20. ಪೀಟರ್ ಫೆರ್ನಾಂಡಿಸ್ ಆನಿ ಕುಟಮ್, ನಿತ್ಯಾಧಾರ್ ಕೋಲ್ಡ್ ಸ್ಟೋರೆಜ್
    ಕಡಬ
21. ಬ್ರಾಯನ್ ಜೆ. ವಾಜ್ ಆನಿ ಕುಟಮ್ ವಾಜ್ & ಸನ್ಸ್, ಬೆಂದೂರ್
22. ಡೊಲ್ಫಿ ಡಿಸೋಜ ಆನಿ ಕುಟಮ್, ಉರ್ವಾ, ಮಂಗ್ಳುರ್
23. ವಿಲ್ಫ್ರೆಡ್ ಕ್ರಾಸ್ತಾ ಆನಿ ಕುಟಮ್, ಸಿವಿಲ್ ಕಂಟ್ರಾಕ್ಟರ್, ವಾಮಂಜೂರು

* * *

ಸಾಂಬಾಳ್ನ್ ದವರ್‌ಲ್ಲೊ ಘು

PAI FOUNDATION
MANIPAL
Dr.

ನೆಲ್ಸನ್ ಕುಲಾಸೊ ಗ್ರೇಸ್ತ್ ಕುಟ್ಮಾಂತ್ಲೊ ತರ್ನಾಟೊ. ಸೆಜಾರ್ಚ್ಯಾ ಮರ್ಸಿಲಾಗಿಂ ತಾಚೆಂ ಲಗ್ನ್ ಜಾಲ್ಲೆಂ. ತಾಂಚ್ಯಾ ಮೊಗಾಚೆಂ ಫಳ್ ಜಾವ್ನ್ ರೀನಾ ತಾಂಕಾಂ ಜಲ್ಮಾಲ್ಲೆಂ.

ದೇವ್ ಭಿರಾಂತಿಚೆಂ ಘರಾಣೆ. ಧರ್ಮಿಷ್ಟ್ ತಶೆಂ ಮಾಯಾಮೊಗಾನ್ ಎಕ್ವಟಾನ್ ಜಿಯೆಂವ್ಚೆಂ ಕುಟಮ್ ನೆಲ್ಸನಾಚೆಂ.

ರೀನಾಕ್ ತಾಚ್ಯಾ ಆವಯ್ ಬಾಪಾಯ್ನ್ ವರ್ತ್ಯಾ ಕೊಂಡಾಟ್ಯಾನ್ ವಾಡಯಿಲ್ಲೆಂ. ಭುರ್ಗೆಂ ರೀನಾ ಪಾಂಚ್ ವರ್ಸಾಂಚೆಂ ಆಸ್ತಾನಾ ಮರ್ಸಿಕ್ ವಿಧಿನ್ ಗ್ರಾಸಿಲ್ಲೆಂ. ಕಾರ್ ಆವ್ಘಡಾಂತ್ ಪತಿ ನೆಲ್ಸನಾಕ್ ಆನಿ ಬಾಳ್ ರೀನಾಕ್ ಆದೇವ್ಸ್ ಕರ್ನ್ ಸಂಸಾರ್ ಸಾಂಡುನ್ ಗೆಲ್ಲೆಂ.

ಭುರ್ಗೆಂ ರೀನಾ ಬಾಪಾಯ್ಚ್ಯಾ ಪಾಸ್ಕೆಂತ್ ವಾಡ್ಲೆಂ. ಬರ್ಯಾ ಶೆಗುಣಾಂನಿ, ಭಾವಾಡ್ತಾಚ್ಯಾ ಬರ್ಯಾ ಶಿಕವ್ಣೆನ್ ಆನಿ ವರ್ತ್ಯಾ ಜವಾಬ್ದಾರೆನ್ ನೆಲ್ಸನಾನ್ ಜತನ್ ಘೆತ್ಲಿ. ಸಗ್ಳೆಂ ಸ್ವತಂತ್ರ್ ನೆಲ್ಸನಾನ್ ಆಪ್ಲೆ ಧುವೆಕ್ ದಿಲ್ಲೆಂ. ಆಪ್ಲೆ ಧುವೆ ಖಾತಿರ್ ತೊ ಪರತ್ ಕಾಜಾರ್ ಜಾಲೊ ನಾ. ವಿಧುರ್ ಜಾವ್ನ್ ಧುವೆಕ್ ಆಪ್ಲೆ ಆವಯ್ಚೆಂ ಸ್ಥಾನ್ ದೀವ್ನ್ ವರ್ತ್ಯಾ ಮೊಗಾನ್ ತಾಚೊ ಪೋಸ್ ಕೆಲೊ ತಾಣೆ.

ಆತಾಂ ರೀನಾ ವಾಡಾತ್ತ್ ಆಯ್ಲೆಂ. ನೆಲ್ಸನ್ ಆಪ್ಲೆ ಧುವೆಕ್ ಸಯ್ರಿಕ್ ಸೊಧ್ಚ್ಯಾಂತ್ ಮಗ್ನ್ ಜಾಲ್ಲೊ. ದುಬ್ಳೊ ತರೀ ಬರ್ಯಾ ಶೆಗುಣಾಚೊ ಜಾಂವಯ್ ಮೆಳಾಜೆ ಮ್ಹಳ್ಳಿ ನೆಲ್ಸನಾಚಿ ಆಶಾ. ಪುಣ್! ಬಾಪಾಯ್ನ್ ಸೊಧ್‌ಲ್ಲೆ ಚಲೆ ರೀನಾಕ್ ನಾ ಪಸಂದ್ ಜಾಲೆ. ಏಕ್ ನ್ಹಯ್ ಏಕ್ ಕಾರಣ್ ಸೊಧುನ್ ಖೊಡಿ ಕಾಡ್ತಾಲೆಂ ತೆಂ.

ಆತಾಂ ನೆಲ್ಸನ್ ನಿರಾಧಾರಿ ಜಾಲೊ. ಅಶೆಂ ಆಸ್ತಾಂ ಬಾಪಯ್ ಆನಿ ಧುವ್ ಉದ್ಯಾನಾಂತ್ ಬಸೊನ್ ಗಜಾಲಿ ಸಂಗಿಂ ಥಂಡ್ ವಾರೆಂ ಸೆವ್ತಾಲಿಂ. ತಿತ್ಲ್ಯಾರ್! ಬಾಪಯ್ ಧುವೆಲಾಗಿಂ ಕಾಜಾರಾಚೊ ಪ್ರಸ್ತಾಪ್ ಉಲಯ್‌ಲಾಗ್ಲೊ. “ಪಪ್ಪಾ” ಮ್ಹಣಾಲೆಂ ರೀನಾ “ಘರಾಂತ್ ಲೊಣಿ ಆಸೊನ್, ತುಪಾ ಖಾತಿರ್ ಭೆಷ್ಟೆಂಚ್ ಗಾಂವ್ ಭೊಂವ್ತಾಂವ್!” ಧುವೆನ್ ಸಾಂಗ್ಚಿಂ ಉತ್ರಾಂ ಆಯ್ಕೊನ್ ಸವಾಲ್

ಕರಿಲಾಗ್ಲೊ. "ತುವೆಂ ಸಾಂಗ್ಚಿ ಗಾದ್ ಸೊಡವ್ನ್ ಸಾಂಗ್ ಪುತಾ."

"ತಶೆಂ ಜಾಲ್ಯಾರ್ ಸಮಾ ಆಯ್ಕ್ ಪಪ್ಪಾ. ಹಾವೆಂ ಲಗ್ನ್ ಜಾಂವ್ಚೆಂ ಜಾಲ್ಯಾರ್ ಆಮ್ಚ್ಯಾ ಕ್ರೀಸ್ತಿ ಜಿವಿತ್ ಸಮುದಾಯೆಂತ್ (C.L.C) ಕಾರ್ಯದರ್ಶಿ ಜಾವ್ನಾಸ್ಚ್ಯಾ ಡೊನಿಲಾಗಿಂ."

"ತುಕಾ ತಾಚಿ ವಳಕ್ ಆಸಾ? ಹ್ಯಾ ವಿಶಿಂ ತುಂ ತಾಚೆಕಡೆನ್ ಉಲಯ್ಲ್ಯಾಂಯ್? ತಾಚೆವಿಶಿಂ ಕಾಂಯ್ ಸಮ್ಜಲಾಂಯ್?" ಸವಾಲಾಂ ಪಯ್ರ್ ಸವಾಲಾಂ ವಿಚಾರ್ಲಿಂ ನೆಲ್ಸನಾನ್ ಥಟಕ್ಕ್ ಜಾವ್ನ್. "ಕಾಜಾರಾ ವಿಶಿಂ ಹಾಂವ್ ಉಲೊಂವ್ಕ್ ನಾ ಪಪ್ಪಾ. ಪುಣ್ ತಾಕಾ ಹಾಂವ್ ಬರೆಂ ವಳ್ಕಾತಾಂ. ಆಮ್ಚ್ಯಾ C.L.C. ಸಂಘಾಂತ್ ತಾಕಾ ಬರೊ ಮಾನ್ ಆನಿ ಗೌರವ್ ಆಸಾ."

ಧುವೆಚೆಂ ಉಲೊಣೆಂ ಆಯ್ಕೊನ್ ನೆಲ್ಸನ್ ಮೌನ್ ಜಾಲೊ. ಚಿಂತ್ನಾಂನಿ ಮಗ್ನ್ ಜಾಲೊ ತೊ. ವ್ಹಯ್! ಡೊನಿ ಬರೊ ಭುರ್ಗೊ. ಖಾಲ್ತ್ಯಾ ಸ್ವಭಾವಾಚೊ. ನಾಜೂಕ್ ಉಲೊಣ್ಯಾಚೊ. ಮಯ್ಪಾಸಿ ತರ್ನಾಟೊ. ಪುಣ್! ರೀನಾ ಸರ್ವ್ ಗುಣಾಂನಿ ಸಂಪೂರ್ಣ್ ನ್ಹಯ್ ಆಸ್ಲ್ಲೆಂ. ತಾಚೆ ಥಂಯ್ ವ್ಹಡ್ಪಣ್ ಆನಿ ಅಹಂಭಾವ್ ಜಾಯ್ತೊ ಆಸ್ಲ್ಲೊ. ಕಾರಣ್ ಗ್ರೇಸ್ತ್ ಕುಟ್ಮಾಂತ್ಲೆಂ ಎಕ್ಲಿಚ್ ಧುವ್. ಕೊಂಡಾಟ್ಯಾನ್ ಪಾಡ್ಲ್ಲೆಂ ಕುಂವರ್ನ್. ಮನಾಂತ್ಚ್ ಚಿಂತಾಲೊ ನೆಲ್ಸನ್.

"ವ್ಹೊಗೊಚ್ ಕಿತ್ಯಾರ್ ಬಸ್ಲಾಯ್ ಪಪ್ಪಾ ಕಿತೆಂಯೀ ಪುಣ್ ಜಾಪ್ ದಿ." ಮ್ಹಣಾಲೆಂ ಧುವ್ ಆಪ್ಲ್ಯಾ ಬಾಪಾಯ್‌ಲಾಗಿಂ.

"ಹಾವೆಂ ಕಾಜಾರ್ ಜಾಂವ್ಚೆಂ ಡೊನಿಲಾಗಿಂಚ್" ರೀನಾ ಮ್ಹಣ್ತಾನಾ ಪರತ್ ನೆಲ್ಸನ್ ಗಾಬರ್ಲೊ.

ಡೊನಿಕ್ ತಾಚ್ಯಾ ಮಾಮ್ಯಾನ್ ಪೊಸ್ಲೊ ಕೆಲ್ಲೊ. ಕಾರಣ್! ಡೊನಿಚಿಂ ಆವಯ್ ಬಾಪುಯ್ ನ್ಹಂಯ್ಂತ್ ದೊಣೆರ್ ಪಯ್ಣ್ ಕರ್ತಾನಾ ದೋಣ್ ವಾರೆಂ ವಾದಾಳಾಕ್ ಸಾಂಪ್ಡೊನ್ ಉದ್ಕಾಂತ್ ಬುಡ್ಲಿ ಆನಿ ತಿಂ ಮರಣ್ ಪಾವ್ಲ್ಲಿಂ. ತ್ಯಾ ವಕ್ತಾ ಡೊನಿಚ್ಯಾ ಮಾಮ್ಯಾನ್ ತಾಚಿ ಜವಾಬ್ದಾರಿ ಘೆತ್ಲಿ. ಬರೆಂ ಶಿಕಪ್ ತಾಕಾ ಮೆಳ್ಲ್ಲೆಂ ತಾಚ್ಯಾ ಶಿಕ್ಪಾ ಆನಿ ಬರ್ಯಾ ನಡ್ತ್ಯಾದ್ವಾರಿಂ ಬರೆಂ ಕಾಮ್‌ಯೀ ಲಾಬ್ಲ್ಲೆಂ.

ಥೊಡೆ ದೀಸ್ ಸಂಪ್ಲೆ. ಡೊನಿ ವಿಶ್ಯಾಂತ್ ಘೊಡಿ ಗರ್ಜೆಚಿ ಮಾಹೆತ್ ಸಮ್ಜೊನ್ ಘೆತ್ಲಿ. ತಾಕಾ ಪಾರ್ಕಿಲೆಂ ನೆಲ್ಸನಾನ್ ಆನಿ ಘರ್ ಜಾಂವಯ್ ಜಾಂವ್ಚ್ಯಾಕ್ ಪರ್ವಣ್ಗಿ ದಿಲಿ ತಾಣೆ.

ಗ್ರೇಸ್ತ್ ಕುಂವರ್ನಿಚೆಂ ಕಾಜಾರ್ ಡೊನಿಲಾಗಿಂ ಜಾಲೆಂ. ಆತಾಂ ದೀಸ್ ಧಾಂವ್ಲೆ. ಮಯ್‌ನೆ ಸಂಪ್ಲೆ. ಘರಾಂತ್ ಬದ್ಲಾವಣ್ ಸುರು ಜಾಲಿ ರೀನಾಚಿ. ಆಪ್ಲೊ ಹಂಕಾರ್ ಅಹಂಭಾವ್ ಪ್ರದರ್ಶನ್ ಕರಿಲಾಗ್ಲೆಂ ರೀನಾ ಆಪ್ಲ್ಯಾ ಪತಿವಯ್ರ್.

ನೆಲ್ಸನ್ ವಾವ್ರಾ ಥಳಾರ್ ನಿವೃತ್ತ್ ಜಾಲ್ಲೊ. ಘರಾಚ್ ಆಸ್‌ಲ್ಲ್ಯಾನ್ ಘರ್ಚ್ಯಾ ಕಾಮಾಂತ್ ರೀನಾಕ್ ಸಹಕಾರ್ ದಿತಾಲೊ. ಆಪ್ಲ್ಯಾ ಜಾಂವ್ಯಾ ಥಂಯ್ ಬರೊಚ್ ಹುಸ್ಕೊ ಆಸ್‌ಲ್ಲೊ. ಮಾನಾನ್ ತಾಕಾ ಲೆಕ್ತಾಲೊ. ದೀಸ್ ವೆತಾಂ ವೆತಾಂ ನೆಲ್ಸನಾಚಿ ಭಲಾಯ್ಕಿ ಭಿಗಡ್ಲಿ. ಅಸ್ವಸ್ಥ್ ತೊ ಜಾಲೊ. ಧುವೆನ್ ಆನಿ ಜಾಂವ್ಯಾನ್ ತಾಕಾ ಆಸ್ಪತ್ರೆರ್ ಭರ್ತಿ ಕೆಲೊ.

ಕಸಲಿಚ್ ಜವಾಬ್ದಾರಿ ನಾತ್‌ಲ್ಲ್ಯಾ ರೀನಾಚೆರ್ ಆತಾಂ ಸಮಸ್ಸೆ ಉಬ್ಜಾಲೆ. ಹೆಣೆಂ ಘರ್ಚೆಂ ಕಾಮ್ ತೆಣೆಂ ಬಾಪಾಯ್ಚಿ ಜವಾಬ್ದಾರಿ. ತಾಪ್‌ಲ್ಲ್ಯಾ ಕಾಯ್ಲೆರ್ ಬಸ್‌ಲ್ಲ್ಯಾ ಬರಿ ಜಾತಾಲೆಂ ರೀನಾಕ್.

ಡೊನಿ ಘರಾಂತ್ ತಾಂಕಿ ಭಿತರ್ಲೆಂ ಕಾಮ್ ಕರ್ತಾಲೊ ಜಾಲ್ಯಾರೀ ರೀನಾಕ್ ಸಮಧಾನ್ ನಾತ್‌ಲ್ಲೆಂ. ಉಟ್ತಾಂ ಬಸ್ತಾನಾ ತೆಂ ಡೊನಿಕ್ ಸಸಾರ್ ಕರ್ತಾಲೆಂ. ಪುಣ್! ಡೊನಿ ಸೊಸ್ನಿಕ್ ಜಾಲ್ಲ್ಯಾನ್ ಸೊಸುನ್ ವ್ಹರ್ತಾಲೊ, ಕೊಣಾಯ್ಕಿ ಕಳನಾಸ್ತಾನಾ ಆಪ್ಣಾಯಿತ್ಲ್ಯಾಕ್ ಮತಿಂತ್ ಕರ್ಗಾತಾಲೊ. ಆಪ್ಲ್ಯಾ ಮಾಂವಾಚಿ ವರ್ತಿ ಜವಾಬ್ದಾರಿ ಘೆತಾಲೊ. ದೀಸ್ ವೆತಾಂ ವೆತಾಂ ರೀನಾಚೊ ಗರ್ವ್ ಹಂಕಾರ್ ವಾಡ್ತಾನಾ ಅಹಂಭಾವ್ ಚಡ್ತಾತ್ ವೆತಾಲೊ. ಗ್ರೇಸ್ತ್‌ಕಾಯೆ ಮುಕಾರ್ ಆಪ್ಲ್ಯಾ ಪತಿಚಿ ಪರ್ವಾ ಕರಿನಾತ್‌ಲ್ಲೆಂ.

ದೀಸ್ ಉಬ್ತಾನಾ ಡೊನಿಚ್ಯಾ ಸೊಸ್ನಿಕಾಯೆಚಿ ಗಡ್ ಮಿರ್ವಾಲ್ಲಿ. ಆತಾಂ ತೊ ಧಾರುಣಾಯೆಚ್ಯಾ ಹಂತಾಕ್ ಪಾವ್‌ಲ್ಲೊ. ಆಪ್ಲ್ಯಾ ವಾವ್ರಾ ಥಂಯ್ ಪಯ್ಸಿಲ್ಯಾ ಗಾಂವಾಕ್ ವರ್ಗ್ (ಟ್ರಾನ್ಸ್‌ಫರ್) ಮಾಗೊನ್ ಘೆತ್‌ಲ್ಲೆಂ. ಅಧಿಕಾರಿನ್ ತಾಚಿ ಮನವೆಕ್ ಪಯ್ಸ್ ವರ್ಗ್ ಕೆಲ್ಲೊ. ಹಿ ಖಬರ್ ತಾಣೆಂ ನೆಲ್ಸನಾಕ್ (ಮಾಂವಾಕ್) ಮಾತ್ರ್ ಕಳಯಿಲ್ಲಿ. ನೆಲ್ಸನಾನ್ ತಾಕಾ ಕಬ್ಲಾತ್ ದಿಲ್ಲಿ. ಕಿತ್ಯಾಕ್? ರೀನಾಚೆ ಗೂಣ್ ತೊ ಬರೆಂ ಜಾಣಾಸ್‌ಲ್ಲೊ. ನೆಲ್ಸನಾಚಿ ಭಲಾಯ್ಕಿ ಸುಧ್ರಾಲ್ಲ್ಯಾನ್ ಆಸ್ಪತ್ರೆ ಥಾವ್ನ್ ಧುವೆ ಜಾಂವ್ಯಾನ್ ತಾಕಾ ಘರಾ ಹಾಡ್ಲೆಂ.

ದುಸ್ರೊ ದೀಸ್ ಉದೆಲೊ. ಡೊನಿ ಆಪ್ಲ್ಯಾ ಮಾಂವಾಚೆಂ ಆಶೀರ್ವಾದ್ ಘೆವ್ನ್, ಆಪ್ಲ್ಯಾ ಪತಿಣೆಕ್ ಘುಟ್ ಲಿಪವ್ನ್ ಪಯ್ಸಿಲ್ಯಾ ಗಾಂವಾಕ್ ಕಾಮಾಕ್ ಭರ್ತಿ ಜಾಲೊ.

ಸಾಂಜೆರ್ 6.00 ವೊರಾಂ ಭಿತರ್ ಯೆಂವ್ಚೊ ಡೊನಿ ರಾತ್ ಪರ್ಯಾಂತ್ ಯೇಂವ್ಕ್ ನಾತ್ಲ್ಲೊ ಪಳೆವ್ನ್ ತೆಂ ಗಾಬರ್ಲೆಂ. ತೋಂಡ್ ಉಗ್ತೆಂ ಕರ್ನ್ ರಡ್ಲೆಂ ತೆಂ. ಸೊಸುಂಕ್ ತಾಂಕಾನಾಸ್ತಾಂ ಸಗ್ಳೆಂಚ್ ಪಿಸಾಂತುರ್ ಜಾವ್ನ್ ಬಾಪಾಯ್‌ಲಾಗಿಂ ಪಾಯಾಂಥಳಾ ಪಡ್ಲೆಂ ತೆಂ. "ಪಪ್ಪಾ ಮ್ಹಜೊ ಡೊನಿ ದಿಸಾನಾ, ಮ್ಹಾಕಾ ಸೊಡ್ನ್ ತೊ ಖಂಯ್ ಗೆಲಾ? ದೆವಾ ಮ್ಹಜಾ ಹಾಂವ್ ಕಿತೆಂ ಕರುಂ? ಮ್ಹಣ್ ಬೊಬಾಟ್ತಾಲೆಂ. ಬಾಪಾಯ್ನ್ ತಾಕಾ ಸಮಾಧಾನ್ ಕೆಲೆಂ.

ಅಶೆಂಚ್ ಥೊಡೆ ದೀಸ್ ಪಾಶಾರ್ ಜಾಲೆ. ರೀನಾ ಕೋಣಾಯ್‌ಕಡೆನ್ ಉಲಯ್‌ನಾಸ್ತಾಂ ಖಂತಿ ಬೆಜಾರಾಯೆಂತ್ ಆಸ್‌ಲ್ಲೆಂ. "ಮ್ಹಾಕಾ ಖಂಚೆಂಯೀ ನಾಕಾ ಪಪ್ಪಾ. ದುಡು ಜಾಂವ್ ಭಾಂಗಾರ್ ವಾ ಗ್ರೇಸ್ತ್‌ಕಾಯ್. ಬಗಾರ್ ಮ್ಹಾಕಾ ಜಾಯ್ ಮ್ಹಜೊ ಡೊನಿ" ಮ್ಹಣ್ ಬಾಪಾಯ್ಚ್ಯಾ ಭುಜಾರ್ ತಕ್ಲಿ ದವರ್ನ್ ರಡ್ತಾಲೆಂ ತೆಂ.

ಕರೆಜ್ಮಾಚೆ ದೀಸ್ ಜಾಲ್ಯಾನ್ ಭಾಗೆವಂತ್ ಹಪ್ತೊ ಆಯ್ಲೊ. ಸಬಾರ್ ಖುರ್ಸಾವಾಟೊ ಕರ್ನ್ ಜಿವ್ಯಾಂ ಆನಿ ಮೆಲ್ಯಾಂ ಪಾಸುನ್ ಭೆಟಯ್ಲ್ಯೊ ರೀನಾನ್. ಸಬಾರ್ ಸಾಕ್ರಿಫಿಸ್, ದಂಡನ್ಯೊ ಅರ್ಪಿಲ್ಯೊ ತಾಣೆ. ಜಿಂಜ್ವಾರ್ ಕರ್ನ್ ಉಪ್ವಾಸ್ ಕೆಲೊ. ಪುಣ್! ತಾಚೊ ಡೊನಿ ತಾಕಾ ಮೆಳ್ಳೊ ನಾ. ಸುಟಾವೆಂ ಕುಮ್ಸಾರ್ ಜಾಲೆಂ ತೆಂ ಆಪ್ಣೆ ಕೆಲ್ಯಾ ಸರ್ವ್ ಪಾತ್ಕಾಂಚೆಂ ಭೊಗ್ಸಣೆ ಜೊಡುನ್. ತರೀ ಡೊನಿಚೊ ಪಾತ್ತೊ ಲಾಭ್ಲೊ ನಾ.

ವ್ಹಯ್! ಪಾಸ್ಕಾಂಚೆಂ ಫೆಸ್ತ್ ಆಯ್ಲೆಂ. ಪಾಸ್ಕ್ ಪರ್ಬೆಚೊ ದೀಸ್. ಸಗ್ಳ್ಯಾಣಿ ಉಜ್ವಾಡ್. ಪುಣ್! ರೀನಾಚ್ಯಾ ಕಾಳ್ಜಾಂತ್ ಮಾತ್ರ್ ಕಾಳೊಕ್. ನೆಲ್ಸನ್ ಧುವೆಕ್ ಘೆವ್ನ್ ಪಾಸ್ಕಾಂಚ್ಯಾ ಫೆಸ್ತಾ ಮಿಸಾಕ್ ವಚೊಂಕ್ ಆಯ್ತೊ ಜಾಲೊ. ಹ್ಯಾ ವೆಳಾ ಡೊನಿಚೆಂ ಫೊನ್ ಆಯ್ಲೆಂ. ನೆಲ್ಸನಾನ್ ರಿಸೀವರ್ ಹಾತಿಂ ಘೆತ್ಲೆಂ ತಿತ್ಲ್ಯಾರ್ ತಿಶಿಲೊ ತಾಳೊ "ಹೆಪ್ಪಿ ಈಸ್ಟರ್ ಪಪ್ಪಾ" "ತುಕಾಯೀ ಭಾಗಿ ಫೆಸ್ತ್ ಪುತಾ. ಕೂಡ್ಲೆ ಭಾಯ್ರ್ ಸರ್ನ್ ಯೆ ಪುತಾ" ಮ್ಹಣ್ತಾನಾ ರೀನಾನ್ ಬಾಪಾಯ್‌ಕಡ್ಲೆಂ ರಿಸೀವರ್ ವೋಡ್ನ್ ಕಾಣ್ಗೆಲೆಂ. ಆನಿ ಡೊನಿ ಕಡೆನ್ ಮಾಫ್ ಮಾಗಿಲಾಗ್ಲೆಂ. ಫೊನಾರ್ ಉಲೊವ್ನ್ ಅಕ್ಲಾಸಾಚೆಂ ಭೊಗ್ಣಾಂ ಉಚಾರ್ಲಿಂ. ದೊಳ್ಯಾಂತ್ಲ್ಯಾನ್ ದುಕಾಂಚ್ಯೊ ಝುರಿ ದೆವವ್ನ್.

ದೆವಾಚ್ಯೊ ವಾಟೊ ವಿಚಿತ್ರ್!

ಘರಾ ಕುಶಿಲ್ಯಾ ಉಂಬೊಳ್ಯಾಚ್ಯಾ ಫಾತ್ರಾರ್ ಬಸೊನ್ ಸಾರೊಣ್ ಕರುಂಕ್ ಇರ್ ಕಾಡ್ತಾಲೆಂ ಜೆಸ್ಸಿ ಆಪ್ಲ್ಯಾ ದೊಳ್ಯಾಂತ್ಲ್ಯಾನ್ ದುಕಾಂ ಗಳವ್ನ್. ಸಾಂಗಾತಾಚ್ ತ್ಯಾ ಘರಾಂತ್ ತಾಕಾ ಸುಖ್‌ಸಮಾಧಾನ್ ನಾತ್‌ಲ್ಲೆಂ.

ಪಂಚ್ವೀಸ್ ವರ್ಸಾಂಚ್ಯಾ ತರ್ನಾಟೆ ಚೆಲ್ಯೆಕ್ ಮೋಗ್ ಆನಿ ಮಯ್ಪಾಸ್ ಆಪ್ಣಾಂವ್ಚೊ ನಿರ್ವೊಗ್ ನಾತ್‌ಲ್ಲೊ. ತೆಂ ಏಕ್ ಅನಾಥ್ ಜಾಂವ್ಕ್ ಪಾವ್‌ಲ್ಲೆಂ.

ವ್ಹಯ್! ಜೆಸ್ಸಿ ಅನಾಥ್ ಜಾಲ್ಲೆಂ. ಥೊಡ್ಯಾ ವರ್ಸಾಂ ಆದಿಂ ತಾಚಿ ಆವಯ್ ಬಾಪುಯ್ ಸ್ಕೂಟರಾರ್ ಕಾಮಾಕ್ ವೆತಾನಾ ಅವ್ಘಡಾಕ್ ಬಲಿ ಜಾವ್ನ್ ಮರಣ್ ಪಾವ್‌ಲ್ಲಿಂ.

ಆಟ್ವೆ ಕ್ಲಾಸ್ ಸಂಪಯಿಲ್ಲ್ಯಾ ಜೆಸ್ಸಿಚಿ ಜವಾಬ್ದಾರಿ ತಾಚ್ಯಾ ಪ್ರೊದೊರ್ನಿನ್ ಘೆತ್‌ಲ್ಲಿ. ತಾಚೆ ಮಜತಿನ್ ಜೆಸ್ಸಿಚೆಂ ಆತಾಂ ಮೆಟ್ರಿಕ್ ಜಾಲ್ಲೆಂ. ಆನಿ ಉಪ್ರಾಂತ್ ತಾಣೆಂ ಘರಾಚ್ ರಾವಾಜೆ ಪಡ್ಲೆಂ. ಕಾರಣ್? ಜೆಸ್ಸಿಚಿ ಮೊದೊರ್ನ್ ಜಿಲ್ಲಿ ಬಾಯ್ ಕರಿಣ್ ಚೂಡ್ ಕೊತ್ರು. ತಶೆಂಚ್ ತಿಚ್ಯೊ ದೊಗೀ ಧುವೊ ಶೀಲಾ ಆನಿ ಶೈಲಾ ಹಂಕಾರಿ, ವ್ಹಡ್ಲ್ಯೊ ನಾಗಿಣ್ಯೊ.

ಜೆಸ್ಸಿನ್ ಘರಾ ಭಿತರ್ಲೆಂ ಆನಿ ಭಾಯ್ಲೆಂ ಕಾಮ್ ಪೂರಾ ಕರಿಜಾಯ್ ಆಸ್‌ಲ್ಲೆಂ. ಉಂಬಳ್ಚೆಂ, ಉದಕ್ ಹಾಡ್ಚೆಂ, ರಾಂದ್ಪಾಚೆಂ ಘರಾಚಿ ನಿತಳಾಯ್, ಬಾಜಾರ್ ಹಾಡ್ಚೆಂ ಹೆಂ ಸರ್ವ್ ಕಾಮ್ ತಾಚಿ ದಿನಚರಿ ಜಾವ್ನಾಸ್‌ಲ್ಲಿ. ತಾಚೆ ಕುಮ್ಕೆಕ್ ಕೊಣೀ ಯೇನಾತ್‌ಲ್ಲಿಂ. ಬದ್ಲಾಕ್ ತಾಚಿ ಮೊದೊರ್ನ್ ಆನಿ ಭುರ್ಗಿಂ ಧಡ್ಕ್-ಘುಡ್ಕ್ ಕರ್ನ್ ಕೆಮ್ಸುನ್‌ಚ್ ಉಲಯ್ತಾಲಿಂ. ಹೆಂ ಸರ್ವ್ ಜೆಸ್ಸಿಚೊ ಪ್ರೊದೊರ್ನ್ ಆಲೆಕ್ಸಾಬ್ ಚಿಂತುನ್ ರಡ್ತಾಲೊ. ದೂಕ್ ತಾಕಾ ಭೊಗ್ತಾಲೆಂ. ಖಂಚಾಂತೀ ಕುಮ್ಕೆಚೊ ಹಾತ್ ದೀಂವ್ಕ್ ತಾಕಾ ಅಸಾಧ್ಯ್ ಜಾಲ್ಲೆಂ. ಕಿತ್ಯಾಕ್? ಘರ್ಚಿ ಸಗ್ಳಿ ಮೂಟ್‌ಚ್ ಬಾಯ್ಲೆಚ್ಯಾ ಹಾತಿಂ ಆಸ್‌ಲ್ಲಿ.

ಆಲೆಕ್ಸಾಬ್ ಎಕ್ದಮ್ ಮೊವಾಳ್ ಮನಿಸ್. ದೇವ್ ಭಿರಾಂತಿಚೊ, ನಾಜೂಕ್ ಉಲೊಣ್ಯಾಚೊ, ಖಾಲ್ತ್ಯಾ ಆನಿ ಮೊಗಾಳ್ ಸ್ವಭಾವಾಚೊ. ಹೆರಾಂಚೆ ಗರ್ಜೆಕ್ ಪಾಂವ್ಚೊ ತಸಲೊ. ಪುಣ್! ಜೆಸ್ಸಿ ಥಂಯ್ ಕಶಿ ಮೊವಾಳಾಯ್ ದಾಕಯ್ತಾಲೊ.

ಹೆಣೆಂ ಬಾಯ್ಲೆಕ್ ಭಿಯೆಜೆ. ತೆಣೆಂ ಭುರ್ಗ್ಯಾಂಕ್ ತಕ್ಲಿ ಬಾಗಾಯ್ಲಿ. ಕಾರಣ್ ಆಲೆಕ್ಸಾಬಾಚೆಂ ಮ್ಹಳ್ಳೆಂ ಕಾಯಿಂಚ್ ನಾತ್‌ಲ್ಲೆಂ. ಜೊಡ್‌ಲ್ಲೆಂ ಪೂರಾ ಬಾಯ್ಲೆ ಸ್ವಾದೀನ್ ದಿಲ್ಲೆಂ. ಘರ್ ಜಾಗೊಯೀ ಬಾಯ್ಲೆಚ್ಯಾ ನಾಂವಾರ್ ಕರ್ನ್ ಜಾಲ್ಲೊ ಹ್ಯಾ ನಿಮ್ತಿಂ ಅಲೆಕ್ಸಾಬ್ ತ್ಯಾ ಘರ್ಚ್ಯೊ ಸಾಂದೊ ಮಾತ್ರ್ ಶಿವಾಯ್, ಘೊವ್ ವಾ ಬಾಪುಯ್ ಮ್ಹಳ್ಳ್ಯೊ ಭರ್ಮ್ ನಾತ್‌ಲ್ಲ್ಯೊ.

ಜಿಲ್ಲಿಬಾಯೆಚ್ಯಾ ಮಾಲ್ಗಡ್ಯಾ ಧುವೆಚೆಂ ಶೀಲಾಚೆಂ ಬಿ.ಕೊಮ್. ಜಾಲ್ಲೆ ಜಿಲ್ಲಿಬಾಯ್ ಧುವೆಕ್ ಕಾಜಾರ್ ಕರ್ಚ್ಯಾಕ್ ಸಯ್ರಿಕೆಚ್ಯಾ ಸೊಧ್ನೆರ್ ಆಸ್‌ಲ್ಲಿ ವಾಡ್ಯಾಚ್ಯಾ ಗುರ್ಕಾರಾಚ್ಯಾ ಮಜತಿನ್ ಗಲ್ಫಾಗಾರ್ ನೊವ್ರ್ಯಾಚಿ ಸಯ್ರಿಕ್ ಆಯ್ಲಿ ಹೊಕ್ಲೆರ್ ಪಳೆಂವ್ಕ್ ನವ್ರೊ ಯೆಂವ್ಚೊ ದೀಸ್‌ಯೀ ನಮಿಯಾರ್ಲೊ.

ತೊ ದೀಸ್ ಆಯ್ತಾರ್. ಸಾಂಜೆಚ್ಯಾ ಚ್ಯಾರ್ ವೊರಾರ್‌ಶೆಂ ಯೆತಾಂವ ಮ್ಹಣೊನ್ ನೊವ್ರ್ಯಾಚ್ಯಾ ಆವಯ್ ಬಾಪಾಯ್ನ್ ಹೊಕ್ಲೆಗೆಲ್ಯಾಂಕ್ ಕಳಯಿಲ್ಲೆಂ ವಾಡ್ಯಾಚೊ ಗುರ್ಕಾರ್ ಪಯ್ಲೊಚ್ ಹಾಜರ್ ಆಸ್‌ಲ್ಲೊ. ಘರಾಚಿ ನಿತಳಾಯ ಆನಿ ಡೆಕೊರೇಶನ್ ಜೆಸ್ಸಿಚ್ಯಾ ವಾಂಟ್ಯಾಕ್ ಪಡ್‌ಲ್ಲೆಂ. ಜಿಲ್ಲಿಬಾಯ್ ಬರ್ಯಾಂತ್ಲೆ ಬರೆಂ ಕಾಪಡ್ ನ್ಹೆಸೊನ್ ನವ್ಯಾ ಸಯ್ರ್ಯಾಂಚ್ಯಾ ಯೆಣ್ಯಾಕ್ ರಾಕ್ತಾಲಿ. ಶೀಲ ಆಪ್ಲಿ ಕೂಡ್ ಸುಂರ್ಗರಾಯ್ತಾಲೆಂ. ಶೈಲಾ ತಾಕಾ ಕುಮೊಕ್ ಕರ್ತಾಲೆಂ. ಜೆಸ್ಸಿ ರಾಂದ ಕುಡಾಂತ್ ನವ್ಯಾ ಸಯ್ರ್ಯಾಂಕ್ ಕಾಫಿ ಫಳ್ಹಾರ್ ತಯಾರ್ ಕರ್ತಾಲೆಂ. ಆಲೆಕ್ಸಾಬ ಆರಾಮ್ ಕದೆಲಾರ್ ಬಸೊನ್ ಆಪ್ಲ್ಯಾ ಧುವೆ ಪ್ರಾಸ್, ಪ್ರಾಯೆನ್ ದೋನ್ ವರ್ಸಾ ವ್ಹಡ್ ಆಸ್‌ಲ್ಲ್ಯಾ ಜೆಸ್ಸಿಚಿ ಬಿರ್ಮೊತ್ ಪಾಪ್ತಾಲೊ.

ತಿತ್ಲ್ಯಾರ್! ಪೆಟ್ಯಾಚಿ ಗರಜ್. ಘರಾ ಭಿತರ್ ಜಿಲ್ಲಿ ಬಾಯೆಚೊ ಅದಿಕಾರ ಜಾಲ್ಯಾರ್ ಆಂಗ್ಣಾ ಭಾಯ್ರ್ ಘರ್ಚ್ಯಾ ಪೆಟ್ಯಾಚೊ ಅಧಿಕಾರ್. ವಯ್ರ್ ವಯ್ರ್ ವ್ಹಡಾ ತಾಳ್ಯಾನ್ ಪೆಟ್ಯಾನ್ ಭೊಂಕ್ತಾನಾ ನವಿಂ ಸಯ್ರಿಂ ಗೇಟಿ ಭಿತರ್ ರಿಗ್ಲಿಂಚ್

ನೊವ್ರೊ ರಾಯನ್, ಭಯ್ಣ್ ರೀನಾ, ತಾಂಚಿ ಆವಯ್ ಸೆಲಿನ್, ಆನಿ ಬಾಪುಯ ಪೆದ್ರಾಮ್. ಆಯಿಲ್ಲ್ಯಾ ಸಯ್ರ್ಯಾಂಕ್ ಜಿಲ್ಲಿಬಾಯೆನ್ ಬರೊ ಯೆವ್ಕಾರ್ ಮಾಗ್ಲೊ ಅಲೆಕ್ಸಾಬಾನ್ ಸ್ವಾಗತ್ ಕರ್ನ್ ಬಸ್ಕಾ ದಿಲಿ. ಸಗ್ಳಿಂ ಸಾಂಗಾತಾ ಬಸೊನ್ ಗಜಾ ಸಂಗಿಂ ಸುಖ್ ದೂಖ್ ಉಲೊಂವ್ಕ್ ಬುನ್ಯಾದ್ ಘಾಲಿ.

"ಅಮೇರಿಕಾಥಾವ್ನ್ ಕೆದಾಳಾ ಆಯಿಲ್ಲೊಯ್ ರಾಯನ್?" ವಿಚಾರ್ಲೆ ಜಿಲ್ಲಿಬಾಯೆನ್. "ಯೇವ್ನ್ ಚ್ಯಾರ್ ದೀಸ್ ಜಾಲೆ ಆಂಟಿ" ಜವಾಬ್ ರಾಯನಾಚ

"ಕಿತ್ಲ್ಯಾ ತೆಂಪಾಚಿ ರಜಾ?" ಮುಂದರಿಲೆಂ ಜಿಲ್ಲಿಬಾಯೆನ್. ದೋನ್ ಮಯ್ನ್ಯಾಂಚಿ ರಜಾ ಆಂಟಿ" ಹಾಸ್ತ್ಯಾ ತೊಂಡಾನ್ ಜವಾಬ್ ದಿಲಿ.

"ಸಯ್ರ್ಯಾಂಕ್ ಕಾಫಿ ಫಳ್ಹಾರ್ ಹಾಡ್ನ್ ಯೆ ಪುತಾ ಶೀಲಾ" ಧುವೆಕ್ ಸಾಂಗ್ಲೆಂ ಆವಯ್ನ್. ಶೀಲಾನ್ ಕಾಫಿ ಫಳ್ಹಾರ್ ಸಯ್ರ್ಯಾಂಕ್ ವಾಂಟ್ಲೆ. ರಾಯನ್ ಎಕ್ಲೊ ಸೊಡ್ನ್ ಉರ್‍ಲ್ಲಿಂ ಸರ್‍ವ್ಯಾಂ ಕಾಫಿ ಫಳಾರ್ ಸೆಂವ್ಚ್ಯಾಂತ್ ಮಗ್ನ್ ಜಾಲ್ಲಿಂ. ಪುಣ್! ರಾಯನ್ ಮಾತ್ರ್....?

"ರಾಯನ್ ತುಂ ಕಿತ್ಯಾಕ್ ಕಾಫಿ ಪಿಯೆನಾಸ್ತಾಂ ವ್ಹೊಗೊಚ್ ಬಸ್ಲಾಯ್?" ಕಾಲುಬುಲೊ ಜಾವ್ನ್ ಜಿಲ್ಲಿಬಾಯ್ ವಿಚಾರಿ.

"ಆಂಟಿ ತುಮ್ಗೆರ್ ಜೆಸ್ಸಿ ಮ್ಹಳ್ಳಿ ಚಲಿ ಆಸ್‍ಲ್ಲಿ ತಿ ಆತಾಂ ಖಂಯ್ ಆಸಾ?" ವಿಚಾರ್‍ಲೆಂ ರಾಯನಾನ್. "ಹೊ ತೆಂಗೀ? ತೆಂ ಆಮ್ಚ್ಯಾ ಕಾಮಾಚೆಂ ಚೆಡುಂ ಭಿತರ್ ಆಸಾ." ಜವಾಬ್ ಜಿಲ್ಲಿ ಬಾಯೆಚಿ. "ದಯಾಕರ್ನ್ ತಾಕಾ ತಿಕ್ಕೆ ಭಾಯ್ರ್ ಆಪಯ್" ಮ್ಹಣಾಲೊ ತೊ. "ಕಿತ್ಯಾಕ್ ಪುತಾ ರಾಯನ್? ತೆಂ ಬಾವ್ಡೆಂ ಭಾಯ್ರ್ ಯೇಂವ್ಕ್ ಲಜೆತಾ ಕೊಣ್ಣಾಂ. ಆಂಗ್ಲೆಂ ಕಾಂಯ್ ಮ್ಹಳೆಂ ಆಸಾ ಜಾಲ್ಯಾರ್ ಭಾಯ್ರ್ ಯೆಂವ್ಚೆಂ ಜಾಲ್ಯಾರೀ ಕಶೆಂ? ತೆಂ ಭಾಯ್ರ್ ಯೆಂವ್ಕ್ ಲಜೆತಾ ಆಸ್ತೆಲೆಂ." ರಾಯನಾಚ್ಯಾ ಆವಯ್ನ್ ಸೆಲಿನ್‍ಬಾಯೆನ್ ಪುತಾಕ್ ಸಮ್ಜಾಯ್ಲೆಂ.

"ವ್ಹಡ್ ನಾ ಮಮ್ಮಾ! ಮ್ಹಾಕಾ ಜೆಸ್ಸಿಕ್ ಪಳಯ್ಜೆಚ್." ರಾಯಾನ್ ಆವಯ್‍ಕಡೆನ್ ಹಟ್ ಕರಿಲಾಗ್ಲೊ. "ಜಿಲ್ಲಿಬಾಯೆ ತುಮ್ಚ್ಯಾ ಕಾಮಾಚ್ಯಾ ಚೆಡ್ವಾಕ್ ತಿಕ್ಕೆ ಭಾಯ್ರ್ ಆಪಯ್." ಮ್ಹಣಾಲಿ ಸೆಲಿನ್‍ಬಾಯ್. "ಅಯ್ಯೊ ಮಲಾಮತಿ. ತೆಂ ಹಾಂಗಾ ಕಿತ್ಯಾಕ್ ಕಸ್ತಳ್. ತಾಣೆಂ ಹಾಂಗಾ ಯೇವ್ನ್ ಕಿತೆಂ ಜಾಂವ್ಕ್ ಆಸಾ?" ಜಿಲ್ಲಿಬಾಯೆನ್ ಉತ್ರಾಂ ಪಾತ್ಯಯ್ತಾನಾ, ಅಲೆಕ್ಸಾಬಾನ್ "ಜೆಸ್ಸಿ ಹಾಂಗಾ ಯೇ ಪುತಾ" ಮ್ಹಣ್ ಆಪಯ್ತಾನಾ ಜೆಸ್ಸಿ ಬಾಗ್ಲಾ ಇಡ್ಯಾಂತ್ಲ್ಯಾನ್ ತಿಳ್ತಾಲೆಂ ಆಪ್ಲೆ ದೊಳೆ ರುಂದಾವ್ನ್. "ಭಿತರ್ ಕಾಲೆಂ ಕರ್ತಾಯ್‍ಗೊ? ಪಿಲಾಂ ಕಾಡ್ತಾಯ್‍ಗೀ ವಾ ತಾಂತಿಯಾಂ ದವರ್ತಾಯ್? ವೆಗ್ಗಿಂ ಭಾಯ್ರ್ ಯೇವ್ನ್ ಖಾಲಿ ಜಾಲ್ಲೆ ಗ್ಲಾಸ್ ಭಿತರ್ ವ್ಹರ್ನ್ ಹಾಂಗಾ ತಿಕ್ಕೆ ನಿತಳ್ ಕರ್!" ಕೆಂಕಾರುನ್ ಮ್ಹಣಾಲಿ ಜಿಲ್ಲಿಬಾಯ್.

"ಆಯ್ಲಿರೆ ಮೊದೊರ್ನಿ. ರಾಂಧ್ಣಿರ್ ದೂಧ್ ದವರ್‍ಲ್ಲಾಂ. ಆತ್ತಾಂ ಯೆತಾಂ." "ದೂಧ್ ವ್ಹೊತಾನಾಶೆಂ ಹಾಂವ್ ಪಳಯ್ತಾಂ ಪುತಾ. ಪಯ್ಲೆಂ ಭಾಯ್ರ್ ಯೆ. ರಾಯನ್ ತುಕಾ ಪಳಯ್ಜೆ ಮ್ಹಣ್ತಾ" ಅಶೆಂ ಸಾಂಗೊನ್ ಆಲೆಕ್ಸಾಬ್ ರಾಂದ್ಪಾ

ಕುಡಾಕ್ ಗೆಲೊ.

ಲಜೇನ್‌ಶೆಂ ಜೆಸ್ಸಿ ಭಾಯ್ರ್ ಆಯ್ಲೆಂ ಆನಿ ಖಾಲಿ ಆಸ್‌ಲ್ಲೆ ಗ್ಲಾಸ್ ಭಿತರ ವ್ಹರ್‍ನ್ ದವರ್‍ನ್, ಮೇಜ್ ನಿತಳ್ ಕರುಂಕ್ ಪರತ್ ಭಾಯ್ರ್ ಆಯ್ಲೆಂ. ರಾಯನಾ ಜೆಸ್ಸಿಚೆರ್ ವಯ್ರ್ ಥಾವ್ನ್ ಸಕ್ಲಾ ಪರ್ಯಾಂತ್ ಏಕ್ ನದರ್ ಘುಂವ್ಡಾಯ್ಲಿ. ತ್ಯಾಚ ಪರಿಂ ಜೆಸ್ಸಿನ್ ರಾಯನಾಚೆರ್. ಕಾಫಿಯೆಚೊ ಗ್ಲಾಸ್ ಹಾಳ್ಟಾಯೆನ್ ಖಾಲಿ ಕರ್ 'ಜೆಸ್ಸಿ ಹೊ ಗ್ಲಾಸ್‌ಯೀ ಭಿತರ್ ವ್ಹರ್ ಬಾ' ಮ್ಹಣೊನ್ ತಾಚ್ಯಾ ಹಾತಿಂ ಗ್ಲಾಸ್ ದಿಲೊ.

ಶೀಲಾಚಿ ದೀಶ್ಟ್ ಹೆಣೆಂ ತೆಣೆಂ ಘುಂವ್ಲಿ. ಆಪ್ಲ್ಯಾ ಆವಯ್ಕ್ ಪಳೆವ್ನ್ ಜೆಸ್ಸಿಚ ಆಂಬಾಡ್ಯಾ ತೆದ್ಯಾ ದೊಳ್ಯಾಂನಿ ಚೊಯ್ಲೆಂ ತಾಣೆಂ ರಾಗಾನ್.

"ರಾಯನ್ ಕಿತ್ಯಾಕ್ ವಗೊಚ್ ಬಸ್ಲಾಯ್ ಪುತಾ?" ಸವಾಲ್ ಪೆದ್ರುಮಾಚೆಂ "ಪಪ್ಪಾ" ಮ್ಹಣಾಲೊ ತೊ. "ಆವಯ್ ಬಾಪುಯ್ ಆಸ್‌ಲ್ಲಿ ಘುರ್ಗಿಂ ಕಿತ್ಲಿಂ ಭಾ ಪಪ್ಪಾ, ಪುಣ್ ತಿಂ ನಾಸ್ತಾನಾ ಜಿಯೆಂವ್ಚಿಂ ಘುರ್ಗಿಂ ಕಿತ್ಲಿಂ ನಿರ್ಭಾಗಿ".

"ತಶೆಂ ಕಾಂಯ್ ನಾ. ಆಮ್ಚಿ ಜೆಸ್ಸಿ ಸುಖಿಚ್. ಖಾಂವ್ಕ್ ಜೆಂವ್ಕ್ ಕಾಂಯ ಉಣೆ ನಾ. ಘರಾಂತ್ ಕಿತೆಂ ನಾ? ತಾಕಾ ಕಿತೆಂ ಉಣೆ ಆಸಾ?" ಜವಾಬ್ ಜಿಲ್ ಬಾಯೆಚಿ.

"ತೆಂ ಪುರಾ ಆಮ್ಯಾಂ ಕಿತ್ಯಾಕ್ ಪುತಾ? ದುಧಾಕ್ ಆಯಿಲ್ಯಾಂಕ್ ಆಮ್ಯಾ ಮ್ಹೊಶಿಚೆಂ ಮೋಲ್. ತುಂ ಆಯ್ಲೊಯ್ ಸಯ್ರಿಕೆಕ್. ಶೀಲಾ ತುಕಾ ಪಸಂದ ಜಾಲ್ಯಾರ್ ಜಾಯ್ತ್ ಮ್ಹಣ್ ಸಾಂಗ್. ನಾ ತರ್ ಆಮಿಂ ಚಲ್ಯಾಂ." ಬಾಪಾಯ್ ಪುತಾಕ್ ತಾಕಿದ್ ದಿಲಿ.

"ವ್ಹಯ್ ಪುತಾ ರಾಯನ್ ಪಪ್ಪಾನ್ ಸಾಂಗ್ಚೆಂ ರಾಜಾಂವ್." ಹುಶಾರೊ ದಿಲ ತ್ರಿನ್‌ಬಾಯೆನ್. "ಮಮ್ಮಾ ಹಾವೆಂ ಕಾಜಾರ್ ಜಾಂವ್ಚೆಂ ಜಾಲ್ಯಾರ್ ಜೆಸ್ಸಿಲಾಗಿ ಮ್ಹಣ್ ಚಿಂತ್ಲಾಂ. ಅನಾಥಾಂಕ್ ಆನಿಕೀ ಅನಾಥ್ ಜಾಂವ್ಕ್ ಸೊಡ್ಚೆಂ ನ್ಹಂಯ್ ತಾಂಕಾಂ ಆಮಿಂ ಆಧಾರ್ ಜಾಯ್ಜಾಯ್ ತಾಂಚೆಂ ಭವಿಶ್ಯ್ ಬರೆಂ ಕರ್ನ್ ತಾಂಕಾ ಸಾಂಗಾತ್ ದೀಜಾಯ್ ಹೆಂಚ್ ಆಮ್ಚೆಂ ಕ್ರಿಸ್ತಾಂವ್‌ಪಣ್. ಹ್ಯಾ ಪಾಶ್ಚಿಂ ಹಾಂವ ಗಾಂವಾಕ್ ಆಯಿಲ್ಯಾ ವೆಳಾರ್ ಕಾಜಾರ್ ಜಾಯ್ಜೆ ಮ್ಹಣ್ ಚಿಂತ್ಲಾಂ. ಮ್ಹಾ ಏಕ್ ಬರಿ ಸಯ್ರಿಕ್ ಸೊಧುನ್ ದವರ್ ಮ್ಹಣ್ ಮ್ಹಜ್ಯಾ ಇಶ್ಟಾಕ್ ಹಾವೆ ಕಳಯಿಲ್ಯಾ ವೆಳಾರ್, ಜೆಸ್ಸಿಚ್ಯಾ ಗುಣಾಂ ವಿಶ್ಯಾಂತ್, ತಾಚಾ ಚಾಲ್ ಚಮ್ಯಾಣ

ವಿಶ್ಯಾಂತ್ ಮ್ಹಾಕಾ ಇಶ್ಟಾನ್ ಬರಯಿಲ್ಲೆಂ. ಆನಿ ಹಿ ಖಬರ್ ಹಾವೆಂ ಫಿರ್ಗಜ್ ಯಾಜಕಾ ಮುಖಾಂತ್ರ್ ಸಮ್ಜೊನ್ ಘೆತ್ಲಿ. ತಾಚೆ ವಿಶ್ಯಾಂತ್ ಮ್ಹಾಕಾ ಬರಿ ಅಭಿಪ್ರಾಯ್ ಮೆಳ್‌ಲ್ಲ್ಯಾನ್, ಹಾಂವ್ ತಾಚೆಕಡೆನ್ ಕಾಜಾರ್ ಜಾತಾಂ. ಜರ್‌ತರ್ ತಾಕಾ ಮನ್ ಆಸ್ಲ್ಯಾರ್, ಸಯ್ರಿಕ್ ಆತಾಂಚ್ ಘಟ್ ಕರ್ಯಾಂ. ಕಿತೆಂ ಮ್ಹಣ್ತಾಯ್ ಅಂಕಲ್.”

“ಹೊ ಕಸಲೊ ಮಿಸ್ತೆರ್ ಹಾಬಾ!” ಮ್ಹಣ್ ಶೆರ್ಮೆಲೆಂ ಜೆಸ್ಸಿ. ಆಲೆಕ್ಸಾಬಾಕ್ ವರ್ತೊ ಸಂತೊಸ್ ಭೊಗ್‌ಲ್ಲೊ ಕಾಳ್ಜಾಂತ್. ಪುಣ್ ಶೀಲಾ ಯೆಟ್ತಾಲೆಂ ಆಪ್ಲ್ಯಾ ನಶೀಬಾಕ್, ದೊಳೆ ವಾಟಾರುನ್ ಜೆಸ್ಸಿಕ್ ಪಳೆವ್ನ್. ಜಿಲ್ಲಿಬಾಯ್ ಗುಣ್ಗುಣ್ತಾಲಿ.

ದೆವಾಚ್ಯೊ ವಾಟೊ ವಿಚಿತ್ರ್ ಮ್ಹಣ್ ಜೆಸ್ಸಿ ದೆವಾಕ್ ಅರ್ಗಾಂ ಪಾಟಯ್ತಾನಾ, ರಾಯನಾನ್ ಜೆಸ್ಸಿಚ್ಯಾ ಬೊಟಾಕ್ ಉತ್ರಾಚಿ ಮುದಿ ಘಾಲ್ನ್ ಸಯ್ರಿಕ್ ಘಟ್ ಕೆಲಿ.

ನಿಭಾರ್ಗಿ

ವ್ಹಯ್! ಆಮ್ಕಾಂ ತೆಗಾಂ ಚೆಡ್ವಾಂ ಭುರ್ಗ್ಯಾಂಕ್ ಸಾಂಡುನ್ ಆವಯ್ಕ್ ಆಮ್ಚಾ ವಿಧವ್ ಕರ್ನ್, ಆಮ್ಚೊ ಬಾಪುಯ್ ಸಾಸ್ಣಾಕ್ ಆದೇವ್ಸ್ ಮ್ಹಣೊನ್ ಹೊ ಸಂಸಾರ್ ಸಾಂಡುನ್ ಗೆಲ್ಲೊ. ಆಮ್ಚಾ ವಿದ್ವಿ ಆವಯ್ನ್ ಕರಿಣ್ ದುಬ್ಳಿಕಾಯೆನ್ ಕಶ್ಟಾಂನಿ ಆಮ್ಕಾಂ ವಾಗಯಿಲ್ಲೆಂ.

ಮ್ಹಜೊ ಪಪ್ಪಾ ಮೊರ್ತಾನಾ ಹಾಂವ್ ಆಟ್ವ್ಯಾ ಕ್ಲಾಸಿಂತ್ ಮ್ಹಜ್ಯಾ ಪಾಟ್ಲೆಂ ಪಾಂಚ್ವೆಂತ್ ಆನಿ ನಿಮಾಣೆಂ ಮಸ್ರ್ಯಾ ವರ್ಗಾಂತ್ ಶಿಕ್ತಾಲೆಂ. ಆಮ್ಚಿ ಆವಯ್ ಘರಾಂ-ಘರಾಂನಿ ವಚೊನ್ ತಾಂಚಿ ಬುಟ್ಟಿ ಚಾಕ್ರಿ ಕರ್ನ್, ತಾಂಚ್ಯಾ ಘರಾಂನಿ ಉರ್‌ಲ್ಲೆಂ ಬರೆಂ ವಾ ಬೆಳ್ಕ್ಯಲ್ಲೆಂ, ಕಿತೆಂಯೀ ಜಾಂವ್ ಮಾಂಯ್ನ್ ಮೊಗಾನ್ ಹಾಡ್‌ಲ್ಲೆಂ ಆಮಿಂ ಭುಕೆಕ್ ಖಾತಾಲ್ಯಾಂವ್. ಆಮ್ಚ್ಯಾ ಘರಾಂತ್ ಸಕಾಳಿಂ ಶಿಜಯಿಲ್ಲೆಂ ಖಾಣ್ ರಾತ್ ಪರ್ಯಾಂತ್, ಉಪಯೋಗ್ ಕರ್ತಾಲ್ಯಾಂವ್ ಆನಿ ತ್ಯಾಚ್ ದುಬ್ಳಿಕಾಯೆಂತ್ ಸಂತೊಸ್ ಪಾವ್ತಾಲ್ಯಾಂವ್.

ಹಾಂವ್ ಕಾಮಾಂತ್ ತಶೆಂ ಶಿಕ್ಪಾಂತೀ ಹುಶಾರ್ ಆಸ್‌ಲ್ಲಿಂ. ಆತಾಂ ಮ್ಹಜೆಂ

ಪಿ.ಯು.ಸಿ. ಶಿಕಪ್ ಸಂಪ್‌ಲ್ಲೆಂ. ಪಯ್ಲ್ಯಾ ವರ್ಗಾಂತ್ ಪಾಸ್ ಜಾವ್ನ್ ಬರೆ ಮಾರ್ಕ್ಸ್ ಹಾವೆಂ ಕಾಡ್‌ಲ್ಲೆ. ಮುಕಾರ್ ಶಿಕೊಂಕ್ ಆಮ್ಚ್ಯಾ ದುಬ್ಳಿಕಾಯೆನ್ ಮ್ಹಜ್ಯಾ ಶಿಕ್ಪಾಚ್ಯಾ ದಾರಾಕ್ ಥಾಲೆಂ ಮಾರ್‌ಲ್ಲೆಂ. ಆತಾಂ ಹಾಂವ್ ಕಾಮಾಚ್ಯಾ ಸೊಧ್ನೆರ್ ಆಸ್‌ಲ್ಲಿಂ. ಮ್ಹಜಾ ಆವಯ್ಕ್ ತಶೆಂ ಮ್ಹಜಾ ಭಾಂವ್ಡಾಂಕ್ ತಾಂಚ್ಯಾ ಭವಿಶ್ಯಾಚೊ ಸುಮಧುರ್ ಆಸ್ರೊ ಜಾಂವ್ಕ್ ಪ್ರಯತನ್ ಕರ್ತಾಲಿಂ.

ಅಚಾನಕ್ ಮ್ಹಾಕಾ ಎಕಾ ದಫ್ತರಾಂತ್ ಕಾಮ್ ಮೆಳ್‌ಲ್ಲೆಂ. ಕಾಮ್ ಚಡ್, ಪುಣ್ ಸಾಂಬಾಳ್ ಭಾರಿಚ್ ಉಣೊ. ಮ್ಹಜಿ ಆವಯ್ ನಿತ್ರಾಣ್ ತಶೆಂ ಪಿಡೇಸ್ತ್ ಜಾಲ್ಲಿ. ಭಾಂವ್ಡಾಂ ಮ್ಹಜಿಂ ಶಿಕ್ಪಾ ಥಳಾರ್ ಆಸ್‌ಲ್ಲಿಂ. ಹ್ಯಾ ಉಣ್ಯಾ ಸಾಂಬಾಳಾಕ್ ಆಮ್ಕಾಂ ಜೀವನ್ ಸಾರುಂಕ್ ಕಶೆಂ ಸಾಧ್ಯ್!

ಅಶೆಂ ಥೊಡೊ ತೇಂಪ್ ಪಾಶಾರ್ ಜಾಲೊ. ಹಾಂವೆಂ ಕಾಮ್ ಕರ್ಚ್ಯಾ ಆಫಿಸಾಂತ್ಲ್ಯಾ ಎಕಾ ನೌಕರ್ನಿಚಿ ಮ್ಹಾಕಾ ಬರಿ ವಳಕ್ ಜಾಲ್ಲಿ. ತ್ಯೆ ಸ್ತ್ರೀಯೆನ್, ಮ್ಹಜಿ ಚುರುಕಾಯ್ ಆನಿ ಸೊಭಾಯ್ ಪಳೆವ್ನ್ "ತುಕಾ ಬರೆಂ ಕಾಮ್ ಸೊಧುನ್ ದಿತಾಂ. ಮ್ಹಜ್ಯಾ ಆಂಟಿಕ್ ಬೊಂಬಯ್ ವ್ಹಡ್ಲೆಂ ಫ್ಲೆಟ್ ಆಸಾ. ಅಂಕಲಾಕ್ ಚ್ಯಾರ್ ಬಸ್ಸಾಂ ಆಸಾತ್. ತಾಂಚೆಂ ಲೇಖ್ ಪಳೆಂವ್ಕ್ ಏಕ್ ಕ್ಲಾರ್ಕ್ ಜಾಯ್. ಸಾಂಬಾಳ್ ಬರೊ ದಿತಾತ್. ಖಾಣ್ ಜೆವಣ್ ರುಮಾಚೆಂ ಭಾಡೆಂ ಇತ್ಯಾದಿ ದೀವ್ನ್ ರುಪಯ್ ಪಾಂಚ್ ಹಜಾರ್ ಸಾಂಬಾಳ್ ದಿತಾತ್. ತುವೆಂ ಕಾಂಯ್ ಭಿಯೆಂವ್ಚಿ ಗರ್ಜ್ ನಾ. ವರ್ಸಾಕ್ ಏಕ್ ದೋನ್ ಪಾವ್ಟಿಂ ಆಂಟಿ ಗಾಂವಾಕ್ ಯೆತಾ. ತಿ ಯೆತಾನಾ, ಹಾಂವ್ ತುಕಾ ಕಳಯ್ತಾಂ ತುಂ ವೆತಾಯ್ ಜಾಲ್ಯಾರ್ ಹಾಂವ್ ತಿಕಾ ಫೋನ್ ಕರ್ನ್ ಹಾಡಯ್ತಾಂ. ತುಕಾ ತಿಚ್ಯೆ ಸಾಂಗಾತಾ ವಚ್ಯೆತ್."

ವ್ಹಯ್! ದುಬ್ಳಿಕಾಯೆಂತ್ ಆಸ್‌ಲ್ಲ್ಯಾ ಮ್ಹಾಕಾ ಉಜ್ವ್ಯಾಡಾಚೆಂ ಕಿರ್ಣ್ ಫಾಂಕ್‌ಲ್ಲೆಂ. ಮ್ಹಜ್ಯಾ ಮಾಂಯ್ಚ್ಯಾ ಆನಿ ಭಾಂವ್ಡಾಂಚ್ಯಾ ಸಂತೊಸಾಕ್ ಗಡ್ ನಾತ್‌ಲ್ಲಿ. ಮಾಂಯ್ನ್ ಮ್ಹಾಕಾ ಜಾಗ್ರುತ್ಕಾಯೆಚಿ ಆನಿ ನಿಸ್ಕಳ್ಪಣಾಚಿ ವಾಟ್ ಬರೀ ಕರ್ನ್ ಶಿಕಯಿಲ್ಲಿ. ತಿಚ್ಯಾ ಬೆಸಾಂವಾಂನಿ ಆನಿ ಮ್ಹಜ್ಯಾ ಭಾಂವ್ಡಾಂಚ್ಯಾ ಮಾಗ್ಣ್ಯಾಂನಿ ಹಾಂವ್ ಬೊಂಬಯ್ ಸರ್ಗಾಕ್ ಪಾವ್‌ಲ್ಲಿಂ.

ಹಳ್ಳೆಂತ್ ಲ್ಹಾನ್ ವ್ಹಡ್ ಜಾಲ್ಲ್ಯಾ ಮ್ಹಾಕಾ, ಆಂಟಿಚೆಂ ಫ್ಲೆಟ್ ದೆಕ್ತಾನಾ, ಸರ್ಗ್ಚ್ ಆಪ್ಣಾಯಿಲ್ಲ್ಯಾ ಬರಿ ಜಾತಾಲೆಂ. ಘರಾಂತ್ ಕಿತೆಂ ಸಾಂಗೊಂ? ಟಿ.ವಿ., ಫರ್ನಿಚೆರಾಂ, ಸೊಭಾಯೆಚ್ಯೊ ವಸ್ತು, ಸೊಭಿತ್ ಸುಂದರ್ ಕುಡಾಂ, ಜನೆಲಾಂ

ಬಾಗ್ಲಾಂಕ್ ಆಕರ್ಶಿತ್ ಕರ್ತಿನಾಂ, ಹೆಂ ಸರ್ವ್ ದೆಕ್ತಾನಾ ಮ್ಹಾಕಾ ವರ್ತೊ ಸಂತೊಸ್ ಭೊಗ್ತಾಲೊ. ತಾಂಚಿಂ ಜೆವ್ಣಾಂ, ಖಾಣಾಂ, ಆನಿ ಪಕ್ವಾನಾಂ ಚಿಂತಾನಾ, ಮ್ಹಜ್ಯಾ ಗರೀಬ್ ಆವಯ್ಚೊ ಆನಿ ನೆಂಟ್ಯಾ ಭಾಂವ್ಡಾಂಚೊ ಉಡಾಸ್ ಮಾತ್ರ್ ಹಾಂವ್ ವಿಸ್ರಾಲಿನಾ. ಚಡ್ ಆನಿ ಚಡ್ ತಾಂಚೊ ಉಡಾಸ್ ಮ್ಹಾಕಾ ಯೆತಾಲೊ.

ತ್ಯಾ ಎಕಾ ದಿಸಾ! "ಆಫೀಸಾಂತ್ ಇಂಟರ್‌ವ್ಯೂವ್ ಆಸಾ ಸಕಾಳಿಂ ವೆಗಿಂ ನಾಷ್ಟೊ ಕರ್. ಉಪ್ರಾಂತ್ ಹಾಂವ್ ಆನಿ ತುಂ ಯಾ. ಮ್ಹಜ್ಯಾ ಟೊಯೆಟಾ ಕ್ವಾಲಿಸ್ ಕಾರಾರ್ ಯಾ." ಮ್ಹಣ್ ಆಂಟಿನ್ ಸಾಂಗ್ತಾನಾ ಹಾಂವ್ ಸಂತೊಸಾಚ್ಯಾ ಶಿಕರಾಕ್ ಪಾವ್ಲ್ಲಿಂ. ತಿಚ್ಯಾ ಉಲ್ಯಾಕ್ ಪಾಳೊ ದೀವ್ನ್, ಬರೆಂ ಕರ್ನ್ ನ್ಹೆಸೊನ್ ಇಂಟರ್‌ವ್ಯೂವಾಕ್ ವಚೊಂಕ್ ಆಯ್ತಿಂ ಜಾಲಿಂ.

ತಿಚ್ಯಾ ಬರಾಬರ್ ಟೊಯೆಚಾ ಗಾಡಿಯೆರ್ ಬಸ್ತಾನಾ, 'ಮ್ಹಜೆಂ ಸುಖಾಳ್ ಜಿವಿತ್ ಪ್ರಾರಂಭ್ ಜಾಲೆಂ, ಸ್ವಪ್ನಾಂತ್ ರಾವೈರಾಂ ವಯ್ರ್ ರಾವೈರಾಂ ಬಾಂಧುಂಕ್ ಹಾವೆಂ ಸುರು ಕೆಲೆಂ. ಬರೆಂ ಕಾಮ್ ಕರ್ನ್ ಪಯ್ಶೆ ಕಮಾವ್ನ್ ಮ್ಹಜ್ಯಾ ದುಬ್ಳ್ಯಾ ಕುಟ್ಮಾಚೊ ರಕ್ಷಕ್ ಆನಿ ಪೋಷಕ್ ಜಾತೆಲಿಂ ಮ್ಹಣ್ ಹಾಂವ್ ಚಿಂತಾಲಿಂ.'

ತಿತ್ಲ್ಯಾರ್ "ಆಂಟಿಚೆಂ ಟೊಯೆಟಾ ಕಾರ್ ಹಾಳ್ಟ್ಯಾಯೆನ್ ಸೊಭಿತ್ ಆಧುನಿಕ್ ಶೈಲಿಚಾ ಬಾಂದ್ಪಾ ಮುಕಾರ್ ರಾವ್ಲೆಂ. ಆಂಟಿನ್ ದಾರ್ ಬಡಯಿಲ್ಲೆಂಚ್, ದಾಟ್ಯಾ ಮೊಟ್ಯಾ ವಜ್ರಾ ಮೊತಿಯಾಂನಿ ಸೊಬ್ಚ್ಯಾ ಎಕೆ ಸ್ತ್ರೀಯೆನ್ ದಾರ್ ಉಘಡ್ಲೆಂ. ಆಮ್ಕಾಂ ಬರೊ ಯೆವ್ಕಾರ್ ಮಾಗ್ಲೊ.

ಮ್ಹಾಕಾ ಥಂಯ್ಚರ್ ಏಕ್ ಕದೆಲ್ ದೀವ್ನ್ ಹೊಲಾಂತ್ ಬಸಯ್ಲೆಂ. ಆಂಟಿ ತ್ಯಾ ಘರ್ಚ್ಯಾ ಯೆಜ್ಮಾನಿಲಾಗಿಂ ಉಲೊಂವ್ಕ್ ಭಿತರ್ ಗೆಲಿ. ಹೊಲಾಚ್ಯಾ ಬಗ್ಲೆ ರೂಮಾಂತ್ ಧಾ-ಬಾರಾ ಸಾಧಾರ್ಣ್ ಮ್ಹಜಾಚ್ ಪ್ರಾಯೆಚಿಂ ಚೆಡ್ವಾಂ ಮ್ಹಾಕಾ ನಂಜಾಳೊ ಹಾಸೊ ದೀವ್ನ್ ತಾಂಚೆಯಿತ್ಲ್ಯಾಕ್‌ಚ್ .ಟಣ್ಗುಣ್ತಾಲಿಂ.

ತಾಂಚೆಂ ತೆಂ ಮಾಣ್ಸುಗೆ ವಿರೋಧ್ ನ್ಹೆಸಣ್, ನಡ್ತೆಂ, ಚಾಲ್-ಚಮ್ಕಾಣ್ ಪಳೆವ್ನ್ ಮ್ಹಾಕಾ ಕಿತೆಶೆಂ ಭೊಗ್ಲೆಂ. ಸಾಂಗಾತಾಚ್ ಮ್ಹಜೆ ಮಾಂಯ್ನ್ ದಿಲ್ಲ್ಯಾ ಜಾಗ್ವಣೆಚೊ ಉಡಾಸ್ ಮ್ಹಜೆಂ ಅಂತಸ್ಕರ್ಣ್ ಕಾಂತಯ್ತಾಲೆಂ.

ತಿತ್ಲ್ಯಾರ್ ಆಂಟಿ ಭಾಯ್ರ್ ಯೇವ್ನ್ ಮ್ಹಣಾಲಿಕೀ "ತುಜ್ಯಾ ಇಂಟರ್‌ವ್ಯೂವಾಕ್ ಇಲ್ಲೊ ವೇಳ್ ಆಸಾ. ಹಾಂಗಾಚ್ ಬಸ್. ತೊ ಆತ್ತಾಂ ಯೆತಲೊ. ಮ್ಹಾಕಾ ಇಲ್ಲೆಶೆಂ ಗರ್ಜೆಚೆಂ ಕಾಮ್ ಆಸಾ. ಭಾಯ್ರ್ ವಚೊನ್ ಹಾಂವ್ ಹಾಂಗಾ ವೆಗ್ಗಿಂ

ಯೆತಾಂ.”

ಆಂಟಿಚ್ಯಾ ಉತ್ರಾಂಕ್ ಹಾವೆಂ ತರ್ಕ್ಲಿ ಹಾಲಯ್ಲಿ. ತಿ ವೆತಚ್, ಘರ್ಚ್ಯಾ ಯೆಜ್ಮಾನಿನ್ ಮ್ಹಾಕಾ ಬರೆಶೆಂ ಥಂಡ್ ಪೀವನ್ ಹಾಡ್ನ್ ದಿಲೆಂ. ಸವ್ಕಾಸಾಯೆನ್ ಹಾಂವ್ ಪಿಯೆಲಿಂ. ಪಿಯೆವ್ನ್ ಗ್ಲಾಸ್ ಪಾಟಿಂ ದಿತಾನಾ ಹಾಳ್ಬಾಯೆನ್ ಮ್ಹಜೆ ದೊಳೆ ಗಯ್ರೆ ಜಾಲೆ. ತರ್ಕ್ಲಿ ಘುಂವಳ್ ಸುರು ಜಾತಾನಾ, ಕೊಣೆಂಗೀ ಮ್ಹಾಕಾ ಆಧಾರ್ಸುನ್-ಸುಧಾರ್ಸುನ್ ಮ್ಹಜಿ ಬಿರ್ಮತ್ ಚಿಂತುನ್ ಖಿಟ್ಕ್ಯಾರ್ ನಿದಾಯ್ಲಿಂ. ಪುಣ್! ಮ್ಹಾಕಾ ಜಾಗ್ ಜಾತಾನಾ, ಹಾಂವ್ ವಿಣ್ಗ್ಳಿಂ ಪಡೊನ್ ಆಸ್‌ಲ್ಲಿಂ.

ವ್ಹಯ್! ಆಂಟಿನ್ ಮ್ಹಾಕಾ ಘಾತ್ ಕೆಲ್ಲೊ. ತಿಚ್ಯಾ ಭುರ್ಗ್ಯಾಂಬರಿ ದೆಕ್ಚ್ಯಾ ಮ್ಹಾಕಾ, ಬರೆಂ ಕಾಮ್ ದಿತಾಂ ಮ್ಹಣ್ ಫಟ್ವಯ್ಲಿಂ. ತಿಣೆಂ ಮ್ಹಜೆಂ ಭವಿಶ್ಯ್ ಪಾಡ್ ಕೆಲೆಂ. ತಿಚ್ಯಾ ಫಾಯ್ದ್ಯಾಖಾತಿರ್ ಮ್ಹಾಕಾ ತಿಣೆಂ ವೇಶ್ಯಾವಾಟಿ ಗ್ರಹಾಕ್ ಪಿಕ್‌ಲ್ಲೆಂ. ತಿಚ್ಯಾ ಫ್ಲ್ಯಾಟಾಚೊ ಆನಿ ಗ್ರೇಸ್ತ್‌ಕಾಯೆಚೊ ಘುಟ್ ಆತಾಂ ಮ್ಹಾಕಾ ಕಳ್ಳೊ. ದುಡ್ವಾಚ್ಯಾ ಆಶೆಖಾತಿರ್ ಮ್ಹಜ್ಯಾ ಕುಟ್ಮಾಚಿಚ್ ದೆಸ್ಪಾಟ್ ತಿಣೆ ಕೆಲ್ಲಿ. ಗಾಂವಾಂ ಥಾವ್ನ್ ತರ್ನ್ಯಾ ತರ್ನ್ಯಾ ಚೆಲಿಯಾಂಕ್, ಕಾಮಾಚಿ ಆಶಾ ದಾಖವ್ನ್ ತಾಂಕಾಂ ಬಸಾವ್ನ್ ವೇಶ್ಯಾವಾಟಿಕೆಚ್ಯಾ ದಂದ್ಯಾಕ್ ತಿ ವಿಕ್ತಾಲಿ. ತ್ಯಾ ಸಾಂಕ್ಳೆಕ್ ಹಾಂವೀ ಶಿರ್ಕಾಲ್ಲಿಂ.

ಮ್ಹಾಕಾ ನಿರಾಶಾ ಭೊಗ್ಲ್ಯಾ, ತರೀ ಹ್ಯಾ ವೃತ್ತೆಕ್ ಸಾಂಪಡ್‌ಲ್ಲ್ಯಾ ಮ್ಹಾಕಾ ದುಸ್ರೊ ನಿರ್ವೊಗ್ ನಾಸ್ತಾನಾ ಹೆಂ ಕಾಮ್ ಕರಿಜಾಯ್ ಪಡ್ತಾಲೆಂ. ಜಯ್ಲಾಂತ್ ಆಸ್ಚ್ಯಾ ಅಪ್ರಾದ್ಯಾಬರಿ ಆಸ್ಟೆಂ ಮ್ಹಜೆಂ ಸದಾಂಚೆಂ ಕಾಮ್‌ಚ್ ಜಾಲೆಂ. ತಿಚ್ಯಾ ಬಾಂದ್ಪಾ ಭಾಯ್ಲ್ಯಾನ್ ತಿಚೆ ರಾಕ್ವಲಿ ಆಸ್ತಾಲೆ. ತ್ಯಾ ಗುಂಡಾಂಕ್ ಭಿಯೆವ್ನ್, ರಾವಾಚೆ ಪಡ್ತಾಲೆಂ. ಕೊಣಾಚೊಚ್ ಆಧಾರ್ ನಾತ್‌ಲ್ಲ್ಯಾ ಮ್ಹಾಕಾ ಬಚಾವೆಚಿ ವಾಟ್ ನಾತ್‌ಲ್ಲಿ.

ವ್ಹಯ್ ಆತಾಂತಾಂ ಹಾಂವ್ ವಳ್ಖಲ್ಯಾಂ, ಹಜಾರ್ ದಾದ್ಲ್ಯಾಂಚಿ ಬಾಯ್ಲ್ ಜಾಲ್ಯಾಂ. ಕಾಮುಕಿ ದಾದ್ಲ್ಯಾಂಚಿ ಪ್ರೇಯಸಿ ಜಾಲ್ಯಾಂ. ಮ್ಹಜಿ ಕೂಡ್ ತಾಂಕಾಂ ವಿಕುನ್ ತಾಂಚ್ಯಾ ಕುಟ್ಮಾಚಿ ದೆಸ್ಪಾಟ್ ಹಾವೆಂ ಕೆಲ್ಯಾ. ಸಬಾರ್ ಕುಟ್ಮಾಂಚೊ ಎಕ್ವಟ್ ಧಂಡಳಾಯ್ಲಾ. ಅಪ್ಶಿ ಹಾವೆಂ 'ಏಡ್ಸ್' ಮಾರೆಕಾರ್ ಪಿಡಾ ತರ್ನಾಟ್ಯಾಂಕ್ ವಾಂಟ್ಲ್ಯಾ. ಆಜ್ ಮ್ಹಜೆ ತಸಲ್ಯಾ ಕಿತ್ಲೆಶ್ಯಾ ಕಾಮುಕಿ ತರ್ನಾಟ್ಯಾ ಚೆಲೆಚೆಲಿಯಾಂ ವರ್ವಿಂ ಸಂಸಾರಾರ್ ಏಡ್ಸ್ ಪಿಡಾ ವ್ಹಾಳೊನ್ ಆಯ್ಲ್ಯಾ.

ದೆವಾನ್ ಮ್ಹಾಕಾ ಅಭಿಶೇಕ್ ಕೆಲಾ

ಥೊಡ್ಯಾ ವರ್ಸಾಂ ಆದಿಂ ಡೊನಿಚೆಂ ಲಗ್ನ್ ಸಿಲ್ವಿಯಾಲಾಗಿಂ ಜಾಲ್ಲೆಂ. [illegible] ದೆವ್ಹೊತ್ ಕುಟ್ಮಾಂತ್ಲಿ ಸೊಭಿತ್ ತಶೆಂ ಗುಣೆಸ್ತ್ ಚಲಿ. ತ್ಯಾಚ್‌ಪರಿಂ [illegible] ಬರ್‍ಯಾ ಕುಟ್ಮಾಂತ್ಲೊ, ದಾಟೊ-ಮೊಟೊ ಸೊಭಿತ್ ಚಲೊ. ಹೆಂ ಜೋಡೆಂ [illegible]-ಸಾಳೆರಿಸಾರ್ಕೆಂ ಸೊಭ್ತಾಲೆಂ ಮ್ಹಣ್ಯಾಕ್ ದುಭಾವ್ ನಾ.

ಹಾಂಚೆಂ ಲಗ್ನ್ ಜಾವ್ನ್ ಚ್ಯಾರ್‌ಚ್ ಮಯ್‌ನ್ಯಾಭಿತರ್ ಸಿಲ್ವಿಯಾಚ್ಯಾ ಉದರಿಂ ಬಾಳ್ ಕಿರ್ಲಾಲೆಂ. ಹ್ಯಾ ಸಂತೊಸಾಂತ್ ಸಿಲ್ವಿಯಾ ದೆವಾಕ್ ಅರ್ಗಾಂ ದಿತಾಲೆಂ. ಆಪ್ಲೊ ಸಂತೊಸ್ ಡೊನಿಲಾಗಿಂ ವಾಂಟುನ್ ಘೆಂವ್ಯಾಕ್ ತೆಂ ಅತ್ರೆಗ್ತಾಲೆಂ. ಆಪ್ಲ್ಯಾ ಗರ್ಬಾಂತ್ ಕಿರ್ಲಲ್ಯಾ ಬಾಳಾವಿಶಿಂ ಚಿಂತುನ್ ತೆಂ ಸಂತೊಸಾಚ್ಯಾ ಲ್ಹಾರಾಂನಿ ಉಪ್ಪೆತಾಲೆಂ. ಖುಶೆನ್ ಆಸ್ಚ್ಯಾ ಸಿಲ್ವಿಯಾನ್ ಬರೊ ಸಂದ್ರಾಪ್ ಪಳೆವ್ನ್ ಡೊನಿಕ್ ಹ್ಯಾವಿಶಿಂ ಸಾಂಗ್ಲೆಂ.

ಸಿಲ್ವಿಯಾಚಿಂ ಉತ್ರಾಂ ಆಯ್ಕಾಲ್ಯಾ ಡೊನಿಕ್ ಘಡ್ಗಡೊ ಮಾರ್‌ಲ್ಲೊ ಅನ್ಭೋಗ್ ಜಾಲೊ. ತೊ ಸಿಲ್ವಿಯಾಥಂಯ್ ಖುಬಾಳ್ಳೊ. ನಾ ಸಮಾಧಾನ್ ಪಾವ್ಲೊ.

“ಆಮ್ಕಾಂ ಇತ್ಲೆವೆಗಿಂ ಭುರ್ಗಿಂ ನಾಕಾತ್. ಉಪ್ರಾಂತ್ ಪಳೆಯಾಂ. ದರ್ವಡ್ಟೆಂ ನಾಕಾ.” ಬೊಬಾಟ್ಲೊ ತೊ ರಾಕ್ಸಾಬರಿ.

“ಆಜ್‌ಚ್ ನರ್ಸಿಂಗ್ ಹೊಮಾಕ್ ವಚೊನ್ ಗರ್ಬ್‌ಪಾತ್ ಕರಿಜೆ. ನಾ ತರ್ ತುವೆಂ ಹಾಂಗಾ ರಾಂವ್ಚಿ ಗರ್ಜ್ ನಾ. ಹೆಂ ಖಂಡಿತ್.” ಪರತ್ ಫರ್ಮಾಣ್ ಡೊನಿಚೆಂ.

ಸಿಲ್ವಿಯಾನ್ ಕಿತ್ಲೆಂ ಸಮ್ಜಯ್ಲ್ಯಾರ್‌ಯೀ ಡೊನಿ ಆಯ್ಕಲೊನಾ. ಬದ್ಲಾಕ್ ಸಿಲ್ವಿಯಾನ್ ತೊಂಡಾಂತ್ಲೊ ಸಬ್ದ್ ಉಚಾರಿನಾಶೆಂ ಚತ್ರಾಯ್ ದಿಲಾಗ್ಲೊ.

ಆಪ್ಲ್ಯಾ ಪತಿಚಿಂ ಉತ್ರಾಂ ಆಯ್ಕೊನ್ ಸಿಲ್ವಿಯಾ ವೊಗೆಚ್ ರಾವ್ಲೆಂ. ಪುಣ್ ‘ಗರ್ಬಾಂತ್ಲ್ಯಾ ಬಾಳಾಚಿ ಖುನ್ ಕರಿಶಿಂನಾ’ ಮ್ಹಣ್ ತಾಣೆ ನಿರ್ದಾರ್ ಘೆತ್‌ಲ್ಲೊ.

ದಸೆಂಬರಾಚಿ ಆಟ್ಟಾವೀಸ್ ತಾರಿಕ್ ತಿ. ಆಯ್ತಾರಾಚೊ ದೀಸ್. ಹ್ಯಾ ಶಿವಾಯ್ ಬಾಳ್ಕಾಂಚೆಂ ಫೆಸ್ತ್. ಡೊನಿ ಆನಿ ಸಿಲ್ವಿಯಾ ಮಿಸಾಕ್ ಗೆಲಿಂ. ಏಕಾಮೆಕಾ ಥಂಯ್ ಅಸಮಾಧಾನ್ ಆಸ್‌ಲ್ಲೆವರ್ವಿಂ ಇಗರ್ಜೆಂತ್ ವೆವೆಗ್ಳ್ಯಾ ಬಾಂಕಾರ್ ತಾಂಣಿ ಬಸ್ಕಾ ಘೆತ್ಲಿ.

PAI FOUNDATION MANIPAL

ಫಿರ್ಗಜ್ ವಿಗಾರಾನ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಶೆರ್ಮಾಂವಾಚೊ ವೇಳ್ ಆಯ್ಲೊ. ಬರೊ ಶೆರ್ಮಾಂವ್ 'ಬೆತ್ಲೆಹೆಮಾಂತ್ ಹೆರೊದ್ ರಾಯಾನ್ ಬಾಳ್ಕಾಂಚೊ ಸಂಹಾರ್ ಕೆಲ್ಲೊ. ತ್ಯಾ ನೆಣ್ತ್ಯಾ ಬಾಳಾಂಕ್, ಜಿವೆಶಿಂ ಮಾರ್ನ್ ತಾಂಚೆಂ ನೆಣ್ತೆಂ ರಗತ್ ಭುಮಿರ್ ವ್ಹಾಳಯ್ಲೆಂ.'' ಹ್ಯಾ ವಿಶಿಂ ವಿಗಾರಾನ್ ಜೋರ್ ಅಪುರ್ಬಾಯೆಚೊ ಪ್ರಸಂಗ್ ದಿಲೊ.

ಹೊ ಶೆರ್ಮಾಂವ್ ಮ್ಹಜ್ಯಾ ಪತಿ ತಸಲ್ಯಾಂಕ್ ಫಾವೊ ಜಾಲ್ಲೊ ಮ್ಹಣ್ ಸಿಲ್ವಿಯಾ ಮತಿಂತ್‌ಚ್ ಚಿಂತುಂಕ್ ಲಾಗ್ಲೆಂ. ಮೀಸ್ ಸಂಪ್ಲೆಂ. ದೊಗಾಂಯಿ ಪಾಟಿಂ-ಫುಡೆಂ ಮ್ಹಳ್ಳೆಬರಿಂ ಘರಾ ಭಿತರ್ ರಿಗ್ಲಿಂ.

"ತುವೆಂ ವಿಗಾರಾಚೊ ಶೆರ್ಮಾಂವ್ ಆಯ್ಕಾಲೊಯ್‌ಗೀಮಾ ಡೊನಿ?" ಸವಾಲ್ ಸಿಲ್ವಿಯಾಚೆಂ ಪತಿಲಾಗಿಂ. "ಶೆರ್ಮಾಂವ್ ಪುಣ್‌ಯೀ ಬರೊ ಕರ್ನ್ ಆಯ್ಕಾಲೊಮೂ. ಪುಣ್ ಆಮ್ಕಾಂ ಜಲ್ಮಾಲ್ಲ್ಯಾ ಭುರ್ಗ್ಯಾಕ್ ತುಜೊ ಪಾದ್ರ್ಯಾಬ್ ಪೊಶಿನಾ ಕಳ್ಳೆಂಮೂ. ತುವೆಂ ಮ್ಹಜೆಲಾಗಿಂ ಚಡ್ ಕಾನೂನಾಂ ಉಲಂಘ್ಚಿ ಗರ್ಜ್ ನಾ.'' ಧೆಂಕ್ಲೊ ಫಾಲೊ ಡೊನಿನ್.

ಸಿಲ್ವಿಯಾಚೆ ಮತಿಂತ್ ವಾದಾಳ್ ಉಟ್‌ಲ್ಲೆಂ. ತೆಂ ಖಿಂತಿನ್ ಆನಿ ಬೆಜಾರಾಯೆನ್ ಭರ್‌ಲ್ಲೆಂ. ಕಸಲೊಚ್ ಸಹಕಾರ್ ನಾಸ್ತಾಂ ಅಸಹಾಯಕ್ ಜಾಲ್ಲೆಂ. ತಾಚೆ ಮತ್ ಪಿಸಾಂತುರ್ ಜಾಲ್ಲಿ. ಕುಡಿಂತ್ಲೊ ಉಲ್ಲಾಸ್ ನಪುಂಯ್ಟ್ ಜಾಲ್ಲೊ. ತಾಕಾ ಡೊನಿಚೊ ಕಾಂಟಾಳೊ ಆಯ್ಲೊ.

ಆತಾಂ ಸಿಲ್ವಿಯಾಚೆಂ ಮನ್ ಘಟ್ ಜಾಲ್ಲೆಂ. ತೆಂ ಡೊನಿಚೆರ್ ರಾಗಾನ್ ಉಪ್ರಾಟ್ಲೆಂ. "ಹಾಂವ್ ಮೊರೂಕ್ ಸಯ್ತ್ ತಯಾರ್ ಆಸಾಂ. ಪುಣ್ ಮ್ಹಜ್ಯಾ ಬಾಳಾಕ್ ಜಿವೆಶಿಂ ಮಾರಿನಾ'' ಖಡಕ್ ಜಾಪ್ ದಿಲಿ ತಾಣೆ.

ದೀಸ್ ಪಾಶಾರ್ ಜಾತಾನಾ, ವೇಳ್ ಕಾಳ್ ಧಾಂವ್ತ್ ಆಸ್‌ಲ್ಲೊ. ಡೊನಿ ಆನಿ ಸಿಲ್ವಿಯಾ ಮಧೆಂ ಮೊಗಾಚೊ ಆನಿ ಉಲವ್ಯಾಚೊ ಸಂಬಂಧ್ ಉಣೊ ಜಾಲ್ಲೊ. ಎಕಾಮೆಕಾಥಂಯ್ ಅಸಮಾಧಾನ್ ಉಬ್ಜಾಲ್ಲೆಂ. ತಾಂಚೆಂ ತೋಂಡಾಂ ಬಾವ್‌ಲ್ಲಿಂ. ಘರಾಂತ್ ಮೊನೆಪಣ್ ರಾಜ್ ಕರ್ತಾಲೆಂ. ಸಂತೊಸ್ ನಪುಂಯ್ಟ್ ಜಾಲ್ಲೊ. ಸಿಲ್ವಿಯಾ ಮತಿಂತ್‌ಚ್ ಕಳ್ವಳ್ತಾಲೆಂ, ಆಪ್ಲ್ಯಾ ಬಾಳಾವಿಶಿಂ ಚಿಂತುನ್ ಮನಾಂತ್ ರಡ್ತಾಲೆಂ.

** ** **

ಸಿಲ್ವಿಯಾ ಆತಾಂ ಆಟ್ ಮಯ್‌ನ್ಯಾಂಚಿ ಗರ್ಭೆಸ್ತ್ರೀಣ್. ತಿಚೆ ಕುಡಿಂತ್ ಕಸಲೆಂಚ್

ಬಳ್ ನಾತ್‌ಲ್ಲೆಂ. ಸಾರ್ಕೆಂ ಪೊಟಾಕ್ ಖಾಯ್ನಾಸ್ತಾನಾ, ಮತಿಕ್ ಸಮಾಧಾನ್ ನಾಸ್ತಾನಾ ತಾಚಿ ಬಲಾಯ್ಕಿ ಭಿಗಡ್‌ಲ್ಲಿ. ಭಲಾಯ್ಕೆಚಿ ತಪಾಸ್ಣಿ ಕರ್ಚ್ಯಾಕ್ ತೆಂ ಲಾಗ್ಶಿಲ್ಯಾ ನರ್ಸಿಂಗ್ ಹೊಮಾಕ್ ಗೆಲೆಂ.

ದಾಕ್ತೆರ್ಣಿನ್ ತಾಚಿ ಬರಿ ಕರ್ನ್ ತಪಾಸ್ಣಿ ಕೆಲಿ. ತಿ ಮ್ಹಣಾಲಿ "ಸಿಲ್ವಿಯಾ ತುವೆಂ ಆಸ್ಪತ್ರೆಂತ್‌ಚ್ ರಾಂವ್ಚೆಂ ಬರೆಂ. 'ನೊರ್ಮಲ್ ಡೆಲಿವರಿ ಜಾಂವ್ಕ್ ತುಕಾ ಅಸಾಧ್ಯ್. ಒಪರೇಶನ್ ಕರಿಜೆ ಪಡ್ತೆಲೆಂ. ಭುರ್ಗ್ಯಾಂಕ್ ವಾಂಚಂವ್ಕ್ ಪಳೆಲ್ಯಾರ್, ತುಜ್ಯಾ ಜಿವಾಕ್ ಅಪಾಯ್ ಆಸಾ. ತುಜಿ ಅಲೊಚೆನ್ ಕಿತೆಂ ಸಾಂಗ್. ಭುರ್ಗೆಂ ಮೆಲ್ಯಾರ್‌ಯೀ ವ್ಹಡ್‌ಸಾ, ತುಕಾ ಬಚಾವ್ ಕರ್ತಾಂ."

ದಾಕ್ತೆರ್ಣಿಚೆಂ ಉತ್ರಾಂ ಆಯ್ಕೊನ್ ಸಿಲ್ವಿಯಾ ಪರತ್ ಕಂಗಾಲ್ ಜಾಲೆಂ. "ಹಾಂವ್ ಮೆಲ್ಯಾರ್‌ಯೀ ವ್ಹಡ್ ನಾ. ಪುಣ್ ಭುರ್ಗೆಂ ವಾಂಚೊಂದಿ.' ಮತಿಂತ್ ಘಟ್ ನಿರ್ಧಾರ್ ಘೆತ್‌ಲ್ಲೆಂ ತೆಂ, "ಆಜ್ ಹಾಂವ್ ಘರಾ ವೆತಾಂ. ಥೊಡ್ಯಾ ದಿಸಾಂನಿ ಆಸ್ಪತ್ರೆರ್ ಯೆತಾಂ." ಮ್ಹಣೊನ್ ದಾಕ್ತೆರ್ಣಿಲಾಗಿಂ ಸಾಂಗೊನ್ ಪಾಟಿಂ ಘರಾ ಆಯ್ಲೆಂ.

ಆತಾಂ ಸಿಲ್ವಿಯಾಚ್ಯಾ ಪ್ರಸುತ್‌ಪಣಾಚೊ ವೇಳ್ ಲಾಗಿಂ ಪಾವ್‌ಲ್ಲೊ. ದೂಕ್ ಸೊಸುಂಕ್ ಅಸಾಧ್ಯ್ ಜಾಲ್ಲಿ. ಪ್ರಸುತ್‌ಪಣಾಚಿ ದೂಕ್ ಚಡೊನ್‌ಚ್ ಯೆತಾಲಿ. ಸಿಲ್ವಿಯಾಕ್ ಕಿತೆಂ ಕರ್ಚೆಂ ತೆಂ ಕಳ್ಳೆಂನಾ. ಆಸ್ಪತ್ರೆರ್ ವೆಚೆ ತಿತ್ಲೆಂ ಧಯ್ರ್ ತಾಚೆಲಾಗಿಂ ನಾತ್‌ಲ್ಲೆಂ. ತರ್‌ಯೀ ಕಿತೆಂ ಕರ್ತೆಲೆಂ?

ಸೆಜಾರ್ಚಿ ಜಿಲ್ಲಿಬಾಯೆಚಿ ಮಜತ್ ಮಾಗ್ಲಿ ತಾಣೆ. ತಿಚ್ಯಾ ಆಧಾರಾನ್ ಆಸ್ಪತ್ರೆರ್ ಭರ್ತಿ ಜಾಲೆಂ. ದೆವಾಚಿಚ್ ದಯಾ ಮ್ಹಳ್ಳೆಬರಿ ಥೊಡ್ಯಾಚ್ ವೆಳಾಭಿತರ್ ಸಿಲ್ವಿಯಾ ಕಶ್ಟಾವಿಣೆ, ಸೊಭಿತ್ ಪುಡ್ಪುಡಿತ್ ಚೆರ್ಕ್ಯಾ ಭುರ್ಗ್ಯಾಕ್ ಪ್ರಸುತ್ ಜಾಲೆಂ.

ಭುರ್ಗ್ಯಾಚಿ ನಿತಳಾಯ್ ಸಂಪವ್ನ್ ನರ್ಸಾನ್ ಕುಡಾಭಾಯ್ರ್ ಉಬಿ ಆಸ್‌ಲ್ಲ್ಯಾ ಜಿಲ್ಲಿಬಾಯೆಚ್ಯಾ ಹಾತಿಂ ಬಾಳ್ಕ್ಯಾಕ್ ದಿಲೆಂ. ಭುರ್ಗ್ಯಾಚಿ ಸೊಭಾಯ್, ತಾಚೆ ತಾಮ್ಶೆ ಪೊಲೆ, ಗುಲೊಬಿ ರಂಗಾಚೆ ಸೊಭಿತ್ ವ್ಹೊಂಟ್, ದಾಟ್ ಕೇಸ್, ಪುಡ್ಪುಡಿತ್ ಜೀವ್ ಪಳೆವ್ನ್ ಜಿಲ್ಲಿಬಾಯ್ ಸಂತೊಸಾನ್ ಭರ್ಲಿ.

ಆಪ್ಲ್ಯಾ ಹಾತಾಂತ್ಲ್ಯಾ ಬಾಳಾಕ್ ನರ್ಸಾಲಾಗಿಂ ದೀವ್ನ್ "ಹಾಂವ್ ಆತ್ತಾಂ, ಘರಾ ವಚೊನ್ ಸಿಲ್ವಿಯಾಕ್ ಇಲ್ಲೆಂ ಹುನ್ ಖಾಂವ್ಕ್ ಆನಿ ಪಿಯೆಂವ್ಕ್ ಹಾಡ್ತಾಂ ಸಿಸ್ಟರ್" ಮ್ಹಣ್ ಸಾಂಗೊನ್ ಧಾಂವಾಧಾಂವಿಂ ಘರಾ ಗೆಲಿ. ಡೊನಿಕ್ ಆಪವ್ನ್

ಸಮಾಧಾನಾನ್ ಸಂತೊಸಾಚಿ ಖಬರ್ ದಿಲಿ ತಿಣೆ.

ಆತಾಂ ಡೊನಿ ಜಾಗೊ ಜಾಲ್ಲೊ. ಜಿಲ್ಲಿಬಾಯೆಚೆಂ ವರ್ಣನ್ ಆಯ್ಕೊನ್ ತಾಚೆಥಂಯ್ ಭೊಗ್ಲಾಂ ಉಮಾಳ್ಯಿಂ. ಎಕಾ ಚೆರ್ಡ್ಯಾಚೊ ಆಪುಣ್ ಬಾಪುಯ್ ಜಾಲೊಂ ಮ್ಹಳ್ಳೆಂ ವ್ಹಡ್ಪಣ್ ಭೊಗ್ಲೆಂ ತಾಕಾ. ಸಂತೊಸಾನ್ ನಾಚ್ಲೊ ತೊ. ತಾಚೆಥಂಯ್ ಸಮಾಧಾನ್ ರಾಜ್ ಕರುಂಕ್ ಲಾಗ್ಲೆಂ. ಘೊಡೆಂ ಖಿಣ್, ಪೀವನ್ ಫೆವ್ನ್ ಜಿಲ್ಲಿಬಾಯೆಸಾಂಗಾತಾ ತೊಯೀ ಆಸ್ಪತ್ರೆಚಿ ವಾಟೆಕ್ ಲಾಗ್ಲೊ.

ಡೊನಿ, ಸಿಲ್ವಿಯಾಚ್ಯಾ ಕುಡಾಭಿತರ್ ರಿಗ್ಲೊ. ಸಿಲ್ವಿಯಾ ಖಾಟ್ಯಾರ್ ನಿದೊನ್ ಭುರ್ಗ್ಯಾಚಿ ಸೊಭಾಯ್ ಚಾಕ್ತಾಲೆಂ. "ಸಿಲ್ವಿಯಾ" ಆಪಯ್‌ಲಾಗ್ಲೊ ತೊ ಅಭಿಮಾನಾನ್. ಖಾಲ್ತಿ ದೀಶ್ಟ್ ಲಾಯ್ಲಿ ತಾಣೆ ಸಿಲ್ವಿಯಾಚೆರ್. ಆರಾವ್ನ್ ಧರ್ನ್ ತಾಚ್ಯಾ ಕಪಾಲಾರ್ ಉಮೆ ದಿಲೆ ತಾಣೆ. ಸಿಲ್ವಿಯಾ ಸಂತೊಸಾಚಿಂ ದುಕಾಂ ಗಳಯ್‌ಲಾಗ್ಲೆಂ.

ಪಾಳ್ಣ್ಯಾಂತ್ಲ್ಯಾ ಬಾಳ್ಕ್ಯಾಕ್ ವಳೂ ಉಕಲ್ಲೆಂ ಡೊನಿನ್. ಹಾತಾಂತ್ಲ್ಯಾ ಬಾಳಾಕ್ ಮೊಗಾನ್ ಧಲವ್ನ್ ಉಮ್ಯಾಂಚೊ ಶಿಂವೊರ್ ವೊತ್ಲೊ ತಾಣೆ. ಆಪ್ಲೆ ಚುಕಿವಿಶಿಂ ನಿಯಾಳ್ನ್ ಪಶ್ಚಾತ್ತಾಪ್ ಪಾವ್ಲೊ ತೊ. ಸಿಲ್ವಿಯಾಚ್ಯಾ ನಿತಳ್, ಬರ್ಯಾ ಕಾಳ್ಜಾಕ್ ಒಳ್ಕಾಲೊ ತೊ.

** ** **

ಭುರ್ಗ್ಯಾಕ್ 'ಅಬಿಶೇಕ್' ಮ್ಹಳ್ಳ್ಯಾ ನಾಂವಾನ್ ವ್ಹೊಲ್ ಲಾಯ್ಲೆಂ. ದೀಸ್ ವೆತಾಂ ವೆತಾಂ ಭುರ್ಗೊ ವಾಡ್ಲೊ. ಜಿವಾನ್ ಪುಷ್ಟಿತ್ ಆಸ್‌ಲ್ಲೊ. ಉಡ್ತಾಲೊ-ಪಡ್ತಾಲೊ, ಹೆಣೆ-ತೆಣೆ ಧಾಂವ್ತಾಲೊ, ಎಕ್ಸುರೊಚ್ ಖೆಳ್ತಾಲೊ, ಖೆಳ್ತಾನಾ ಕಾಂಯ್ ತರ್‌ಯೀ ಲಾಗ್ಲ್ಯಾರ್ ರಡ್ತಾಲೊ. ಸಿಲ್ವಿಯಾ ಧಾಂವೊನ್ ಯೇವ್ನ್ ಉಕಲ್ತಾನಾ ಹಾಸ್ತಾಲೊ. ಆವಯ್ ಭುರ್ಗ್ಯಾಚೊ ಸಂಬಂಧ್ ವರ್ತೊ ಜಾವ್ನಾಸ್‌ಲ್ಲೊ. ಡೊನಿ ತಾಂಚೊ ಭಾಗಿದಾರ್ ಜಾಲ್ಲೊ.

ಎಕ್ಸುರೊಚ್ ಖೆಳೊನ್ ಆಸ್‌ಲ್ಲ್ಯಾ ಅಭಿಶೆಕಾಕ್ ಉಕಲ್ಲೆಂ ಡೊನಿನ್. ತಶೆಂಚ್ ಯೇವ್ನ್ ಸಿಲ್ವಿಯಾಲಾಗಿಂ ಬಸ್ಲೊ ತೊ.

"ಸಿಲ್ವಿಯಾ ತುಕಾ ಏಕ್ ಘುಟ್ ಸಾಂಗ್ತಾಂ ಹಾಂವ್. ಬೆಜಾರ್ ನಾಮೂ?"

"ನಾ ಖಂಡಿತ್ ನಾ. ತುವೆಂ ಮ್ಹಜೆಲಾಗಿಂ ಕಿತೆಂಯ್ ಸಾಂಗ್ಯೆತ್" ಮ್ಹಣಾಲೆಂ ತೆಂ.

“ಅಳೆಮಾ, ಆಮ್ಚ್ಯಾ ಅಭಿಶೆಕಾಕ್ ತೀನ್ ವರ್ಸಾಂ ಭರ್ಲಿಂ. ತೊ ಎಕ್ಸುರೊಚ್ ಖೆಳೊನ್ ಆಸ್ತಾ. ತಾಕಾ ಕಿತ್ಲಿ ಉಬ್ಗೊಣ್ ಜಾತಾ ಕೊಣ್ಣಾ? ತೊ ಕೊಣಾಸಂಗಿಂ ಖೆಳ್ತಲೊ? ಆಮ್ಕಾಂ ಏಕ್ ಚೆಡುಂ ಭುರ್ಗೆಂ ಜಲ್ಮಾಲೆಂ ತರ್ ಬರೆಂ ಆಸ್‌ಲ್ಲೆಂ ನ್ಹಯ್‌ಗೀ?” ಮೊವಾಳಾಯೆನ್ ಉಲಯ್ಲೊ ಡೊನಿ.

“ಡೊನಿ ತುಂ ಕಿತೆಂ ಉಲಯ್ತಾಯ್‌ಮಾ? ಮ್ಹಾಕಾಚ್ ಸಮ್ಜಾನಾ. ಅಳೆ ಜೀವ್ ದಿಂವ್ಚೊ ಯ್ ದೆವಾನ್, ಕಾಡ್ಚೊ ಯಿ ದೆವಾನ್. ತೆಂ ಹಕ್ಕ್ ಎಕ್ಲ್ಯಾಕ್ ಮಾತ್ ಆಸಾ. ಅಶೆಂ ಆಸ್ತಾಂ ಜರ್‌ತರ್ ದೆವಾಕ್ ಮನ್ ಆಸಾ. ಆಮ್ಕಾಂ ಚೆಡುಂ ದಿಲ್ಯಾರ್‌ಯೀ ಜಾಯ್ತ್. ಚೆರ್ಕೊಯೀ ಜಾಯ್ತ್” ಅರ್ತ್ಯಾಭರಿತ್ ಜಾಪ್ ಸಿಲ್ವಿಯಾಚಿ.

ಆನ್‌ಎಕಾ ಭುರ್ಗ್ಯಾವಿಶಿಂ ಡೊನಿಚಿ ಆಶಾ ಆಕಾಂಕ್ಷಾ ವಾಡ್ತಾಲಿ. ಸಿಲ್ವಿಯಾ ಅಬಿಶೆಕಾಚಿ ಜತನ್ ಬರ್‍ಯಾನ್ ಕರ್ತಾಲೆಂ.

** ** **

ಅಭಿಶೇಕ್ ಆತಾಂ ತರ್ನಾಟ್‌ಪಣಾಚ್ಯಾ ಪಾಂವ್ಡ್ಯಾರ್ ಪಾವ್‌ಲ್ಲೊ. ತಾಚೆಂ ಶಿಕಪ್ ಆಕೇರ್ ಜಾಲ್ಲೆಂ. ಪಯ್ಲ್ಯಾ ವರ್ಗಾಂತ್ ಉತ್ತೀರ್ಣ್ ಜಾವ್ನ್ ಆವಯ್-ಬಾಪಾಯ್ಕ್ ವರ್ತೊ ಸಂತೊಸ್ ದಿಲ್ಲೊ ತಾಣೆ. ಆವಯ್-ಬಾಪಾಯ್ಚ್ಯಾ ಬರ್‍ಯಾ ಮಾರ್ಗ್‌ದರ್ಶನಾನ್ ತೊ ದೆವ್ಭೊತ್ ಭುರ್ಗೊ ಜಾವ್ನ್ ವಾಡ್‌ಲ್ಲೊ.

“ಆಪ್ಲ್ಯಾ ಪುತಾಕ್ ಉಂಚ್ಲ್ಯಾ ಶಿಕ್ಪಾ ಖಾತಿರ್ ಅಮೆರಿಕಾಕ್ ಧಾಡಿಜೆ. ತಾಣೆ ಬರೆಂ ಕರ್ನ್ ಶಿಕೊನ್ ಬರೊ ಹುದ್ದೊ ಆಪ್ಣಾಯ್ಜೆ.” ಮ್ಹಳ್ಳೆಂ ಡೊನಿಚೆಂ ಸಪಣ್ ಜಾವ್ನಾಸ್‌ಲ್ಲೆಂ.

ಪುಣ್ ದೆವಾಚಿ ಖುಶಿ ದುಸ್ರಿಚ್ ಜಾವ್ನಾಸ್‌ಲ್ಲಿ. ತ್ಯಾ ಎಕಾ ದಿಸಾ ಅಬಿಶೇಕ್ ಆವಯ್-ಬಾಪಾಯ್ಕ್ ಲಾಗಿಂ ಆಪವ್ನ್ ಆಪ್ಲ್ಯಾ ಭೆಸಾವಿಶ್ಯಾಂತ್ ಸಾಂಗಾಲಾಗ್ಲೊ. “ಡೆಡಿ-ಮಾಮ್ಮಿ, ಮ್ಹಾಕಾ ಏಕ್ ಉರ್ಬೆವಂತ್ ಯಾಜಕ್ ಜಾಯ್ಜೆ ಮ್ಹಳ್ಳಿ ಆಶಾ. ಮ್ಹಾಜೆ ಆಶೆಕ್ ತುಮ್ಚೆಂ ಬೆಸಾಂವ್ ಆನಿ ಸಹಕಾರ್ ಮಾಗ್ತಾಂ. ತುಮಿ ಮ್ಹಾಕಾ ಸಂತೊಸಾನ್ ಪರ್ವಣ್ಗಿ ದೀಜೆ. ಇನ್ಕಾರ್ ಕರಿನಾಕಾತ್.” ಮೊವಾಳಾಯೆನ್ ಪರಾತ್ಲೆಂ ತಾಣೆ.

ಪುತಾಚಿಂ ಉತ್ರಾಂ ಆಯ್ಕೊನ್ ಡೊನಿಚೆ ತಕ್ಲೆರ್ ಕೊಣೆಂಗೀ ಮುಸ್ಳ್ಯಾನ್

ಮಾರ್ಲ್ಲೆಬರಿ ಜಾವ್ನ್ ತೊ ಥರ್ತರ್ಲೊ. ಪುತಾಕ್ ಜಾಪ್ ದಿಂವ್ಚ್ಯಾಕ್ ಉತ್ರಾಂ ಸುಟ್ಲಿಂನಾಂತ್ ತಾಕಾ. ತರ್ಯೀ ಧಯ್ರ್ ಆರಾವ್ನ್ ಆಪ್ಲ್ಯಾ ಪುತಾಲಾಗಿಂ "ಪುತಾ! ಆಮ್ಕಾಂ ತುಂ ಎಕ್ಲೊಚ್ ಆಸ್ಲೊ ಜವಾಬ್ದಾರಿ ಘೆಂವ್ಕ್, ಆಮ್ಚ್ಯಾ ಗರ್ಜಾಂಕ್ ಪಾವೊಂಕ್, ತುಂ ವೆಶಿ ಜಾಲ್ಯಾರ್ ಆಮ್ಕಾಂ ಕೋಣ್ ಆಸಾ?"

"ಡೆಡಿ ತುಮಿ ಕಾಂಯ್ ಭಿಯೆನಾಕಾತ್. ರಚ್ಲ್ಯಾ ದೆವಾಕ್ ಪೊಸುಂಕ್ ಕಳ್ತಾ. ದೆವಾನ್ ಮ್ಹಾಕಾ "ಅಭಿಶೇಕ್ ' ಕೆಲಾಂ ಡೆಡಿ. ದೇವ್ ತುಮ್ಕಾಂ ರಾಕ್ತಲೊ ಆನಿ ಸಾಂಬಾಳ್ತಲೊ."

ಸಿಲ್ವಿಯಾ ಹುಸ್ಕಾರ್ತಾಲೆಂ. ತಾಚ್ಯಾ ದೊಳ್ಯಾಂನಿ ದುಕಾಂ ಭರ್ಲ್ಲಿಂ. ಪುತಾವಿಶಿಂ ತಾಕಾ ಅಭಿಮಾನ್ ಭೊಗ್ಲೊ. ಜಾಲ್ಯಾರ್ಯೀ ತಾಚ್ಯಾನ್ ದುಕಾಂ ತಡ್ವುಂಕ್ ಜಾಲಿಂನಾಂತ್.

"ಪುತಾ ಅಭಿಶೇಕ್" ಮ್ಹಣಾಲೆಂ ತೆಂ ದೊಳ್ಯಾಂತ್ಲಿಂ ದುಕಾಂ ಪಾಲ್ವಾನ್ ಪುಸುನ್. "ಆಮ್ಚ್ಯಾ ಲಗ್ನಾಚ್ಯಾ ಭಾಗಿಂತ್ ಫುಲ್ಲ್ಯಾ ಫುಲಾಚೊ ಪರ್ಮಳ್ ಸಗ್ಳ್ಯಾಂನಿ ಪಾಚಾರುಂದಿ. ಗರ್ಬ್ಪಾತ್ ಕರ್ಚ್ಯಾ ಸ್ತ್ರಿಯಾಂಚ್ಯಾ ಉದರಿಂ ತ್ಯಾ ಫುಲಾಚ್ಯೊ ದಯ್ವಿಕ್ ಪಾಕ್ಳ್ಯೊ ರಾಜ್ ಕರುಂದಿತ್. ಕ್ರಿಸ್ತಾಚೆಂ ದಯ್ವಿಕ್ ಮಣ್ಯಾರ್ಪಣಾಚೆಂ ಮಿಸಾಂವ್ ಸಗ್ಳ್ಯಾ ಸಂಸಾರಾರ್ ತುಜ್ಯಾ ಮುಕಾಂತ್ರ್ ಪರ್ಗಟುಂದಿ. ಏಕ್ ಉರ್ಬೆಸ್ತ್ ದೆಕಿವಂತ್ ಯಾಜಕ್ ಜಾವ್ನ್ ಸಬಾರಾಂಚೆ ಶೆಳೆಲ್ಲೆ ಅತ್ಮೆ ಉರ್ಬೆಸ್ತ್ ಜಾಯ್ಸೆಂ ಕರ್ ಪುತಾ." ಪುತಾಕ್ ವೆಂಗೆಂತ್ ಆರಾವ್ನ್ ತಾಚ್ಯಾ ಪೊಲ್ಯಾಂಚೊ ಉಮೊ ಘೆತ್ಲೊ ಸಿಲ್ವಿಯಾನ್. ದೆವಾಚೆಂ ಧಾರಾಳ್ ಆಶಿರ್ವಾದಾಂ ಮಾಗೊನ್ ಪುತಾಕ್ ದೆವಾಕ್ ಸಮರ್ಪಿಲೊ ತಾಣೆ.

ಗುನ್ಯಾಂವ್ಕಾರ್

ಮ್ಹಜೆಂ ಕಾಜಾರ್ ಜಾವ್ನ್ ಥೊಡಿಂ ವರ್ಸಾಂ ಸುಪ್ಲ್ಲಿಂ. ಮ್ಹಜ್ಯಾ ಆನಿ ಲಿಲ್ಲಿಚ್ಯಾ ಕಾಜಾರಾಚೊ ಫಳ್ ಜಾವ್ನ್ ಆಮ್ಕಾಂ ಏಕ್ ಚೆರ್ಕೊ ಭುರ್ಗೊಯೀ ಜಲ್ಮಾಲ್ಲೊ. ಸುರ್ಯಾ ಬರಿ ಸೊಭಿತ್, ಸುಂದರ್ ಆಸ್ಲ್ಲ್ಯಾ ಆಮ್ಚ್ಯಾ ಬಾಳಾಕ್ ರವಿ ಮ್ಹಳ್ಳ್ಯಾ ನಾಂವಾನ್ ವೊಲಾಯ್ಲೆಂ.

ಮೊಗಾನ್ ತಾಕಾ ವಾಗಯ್ಲೊ. ವರ್ತ್ ಮ್ಹಿನತೆನ್ ತಾಚೆಂ ಪಾಲನ್-ಪ್ರೋಷಣ್, ಸಾಂಗಾತಾಚ್ ಜಾಯ್ ಪುರ್ತೆಂ ಶಿಕಪ್, ಸಮದ್ತೆಚಿ ಖರಿ ವಳಕ್ ಆನಿ ಸಮ್ಜಣಿ ದೀವ್ನ್ ದೇವ್ ಭಿರಾಂತಿನ್ ತಾಕಾ ವಾಡಯ್ಲೆಂ. ಅಶೆಂ ಆಮ್ಚ್ಯಾ ಫುಡಾರಾಚೊ ದಿವೊ ಜಾಂವ್ಚ್ಯಾಕ್ ತಾಕಾ ಆಮಿ ಆಯ್ತೊ ಕೆಲ್ಲೊ.

ದೀಸ್ ಧಾಂವ್ಲೆ, ಮಯ್ನೆ ಉತರ್ಲೆ, ವೆಗಾನ್ ವರ್ಸಾಂ ಧಾಂವ್ಲಿಂ. ಆತಾಂ ಆಮ್ಚ್ಯಾ ರವಿಕ್ ಕಾಜಾರಾಚಿ ಪ್ರಾಯ್ ಜಾಲ್ಲಿ. ಬರ್ಯಾ ಕಾಮಾರ್ ಆಸ್ಲ್ಯಾ ತಾಕಾ ದರಬಸ್ತ್ ಸೈರಿಕೊ ಯೆತಾಲ್ಯೊ. ಪುಣ್ ಆಮ್ಚೊ ರವಿ ಕಾಜಾರಾಚೊ ಪ್ರಸ್ತಾಪ್ ಕಾಡ್ತಾನಾ ಸಗ್ಳೊಚ್ ರಾಗಾನ್ ಪೆಟ್ತಾಲೊ.

ಏಕ್ ದೀಸ್ ರವಿಕ್ ಹಾವೆಂ ಲಾಗಿಂ ಆಪವ್ನ್, “ಪುತಾ ಮ್ಹಾಕಾ ಆನಿ ತುಜ್ಯಾ ಮಾಮ್ಮಿಕ್ ಪ್ರಾಯ್ ಜಾಲಿ. ತುಜ್ಯಾ ಮಾಮ್ಮಿಚಿ ಭಲಾಯ್ಕಿ ಬರಿ ನಾ. ತಿಕಾ ಕಾಮ್ ಕರುಂಕ್ ತಾಂಕಾನಾ ದೆಕುನ್ ತುವೆಂ ಕಾಜಾರ್ ಜಾಯ್ಜಾಯ್” ಅಶೆಂ ಸಾಂಗ್ತಾನಾ ರವಿ ಮ್ಹಜ್ಯಾ ಉತ್ರಾಂಕ್ ಗುಮಾನ್ ಕರಿನಾಸ್ತಾನಾ ಘರ್ಚಿಂ ಮೆಟಾಂ ದೆಂವೊನ್ ಚಲ್ತಾಚ್ ರಾವ್ಲೊ.

ಮ್ಹಾಕಾ ರವಿಚೆಂ ವರ್ತನ್ ಪಳೆವ್ನ್ ಚಡ್ ದುಕ್ಲೆಂ. ತ್ಯಾಚ್ ಪರಿಂ ಲಿಲ್ಲಿಕೀ ಖಂತ್ ಬೆಜಾರಾಯ್ ಜಾಲಿ. ತರೀ ಹಾಂವೆಂ ಸಗ್ಳೆಂ ಧಯ್ರ್ ಎಕ್ಟಾಂಯ್ ಕರ್ನ್ ಲಿಲ್ಲಿಕ್ ಸಮಧಾನ್ ಕೆಲೆಂ.

“ಲಿಲ್ಲಿ ಆಮ್ಚ್ಯಾ ರವಿಕ್ ಚಡ್ ಪ್ರಾಯ್ ಜಾಂವ್ಕ್ ನಾ. ಫಕತ್ತ್ ಪಂಚ್ವೀಸ್ ವರ್ಸಾಂ. ದೋನ್ ವರ್ಸಾಂ ಉಪ್ರಾಂತ್ ಕಾಜಾರ್ ಜಾತೊಲೊ. ಆತಾಂ ಆಮ್ಸೊರ್ ಕಿತ್ಯಾಕ್? ತಾಕಾ ಖುಶಿ ಆಸ್ಲ್ಯಾ ವೆಳಾರ್ ಜಾಂವ್ದಿ” ಅಶೆಂ ಲಿಲ್ಲಿಕ್ ಹಾಂವೆಂ ಸಮ್ಜಾಯ್ಲೆಂ.

ಥೊಡೊ ತೇಂಪ್ ಪಾಶಾರ್ ಜಾಲೊ. ಸದಾಂಚ್ ಸಾಂಜೆ್ ಸ ವೊರಾಂ ಭಿತರ್ ಘರಾ ಯೆಂವ್ಚೊ ರವಿ ಆತಾಂತಾಂ ರಾತಿಚೆಂ ಆಟ್ ವೊರಾಂ ಜಾಂವ್ಕ್ ಪಾವ್ಲಿಂ. ಕಸಲಿಚ್ ವಾಯ್ಟ್ ಸವಯ್ ನಾತ್ಲ್ಯಾ ಮ್ಹಜ್ಯಾ ಪುತಾಚೆ ಸಮಸ್ಯೆ ಸೊಧುಂಕ್ ಹಾಂವ್ ಪ್ರಯತ್ನ್ ಕರ್ತಾಲೊಂ. ಹ್ಯಾ ವಿಶಿಂ ಕಿತ್ಲೆಂ ಪ್ರಯತನ್ ಕೆಲೆಂ ಜಾಲ್ಯಾರೀ ಮ್ಹಾಕಾ ಕಸಲೊಚ್ ಓಶಾರೊ ಪರ್ಯಾಂತೀ ಮೆಳೊಂಕ್ ನಾ.

“ವ್ಹಯ್, ಮ್ಹಜ್ಯಾ ಪುತಾಚೊ ಕಸಲೊಯ್ ವಾಯ್ಟ್ ದುಬಾವ್ ಕರ್ಚೊ ಸಮಾ ನ್ಹಯ್... ಪುಣ್ ಸದಾಂಚ್ ಆಮೊರಿ ತೆರ್ಸಾಕ್ ಹಾಜರ್ ಆಸ್ಚೊ ರವಿ

ಆತಾತಾಂ ಕಿತ್ಯಾಕ್ ವೇಳ್ ಕರ್ನ್ ಘರಾ ಯೆತಾ? ಹಾಕಾ ಕೋಣೀ ಪುಣ ಭೆಟ್ಲಾಂಗಾಯ್?

ಛೆ.. ಛೆ ಖಂಚಾಯೀ ಚೆಡ್ವಾಚೆಂ ತೋಂಡ್ ಪಳೆಂವ್ಚೊ ಮ್ಹಜೊ ಪೂತ್ ನ್ಹಯ್... ತರ್ ತೊ ಕಿತ್ಯಾಕ್ ಕಾಳೊಕ್ ಕರ್ನ್ ಯೆತಾ? ತಾಕಾ ಕಾಜಾರ್ ಜಾಂವ್ಕ್ ವತ್ತಾಯ್ ಕೆಲ್ಲ್ಯಾಕ್, ಕಾಂಯ್ ಪುಸ್ ರಾಗ್ ಆಯ್ಲ್ಯಾಗಾಯ್? ಕಾಜಾರಾಚೊ ಪ್ರಸ್ತಾಪ್ ಕಾಡ್ತಾನಾ ಕಿತ್ಯಾಕ್ ತೊ ಮ್ಹಜೆ ಕಡೆನ್ ಶಿಣ್ ಉಲಯ್ತಾ? ಘುಂಟೂನ್ ಖಂಚಾಯೀ ಚೆಡ್ವಾಚೊ ತಾಣೆ ಮೋಗ್ ಪುಣೀ ಕೆಲಾ?" ಅಸಲಿಂ ಚಿಂತ್ನಾಂ ಮ್ಹಾಕಾ ಎಕಾ ಪಾಟ್ಲ್ಯಾನ್ ಏಕ್ ಧೊಸುಂಕ್ ಲಾಗ್ಲಿಂ.

ತ್ಯಾ ಎಕಾ ದಿಸಾ ಹಾವೆಂ ಆನಿ ಲಿಲ್ಲಿನ್ ಬರಿ ಸಯ್ರಿಕ್ ಸೊಧುನ್ ಕಾಜಾರಾಚೊ ಪ್ರಸ್ತಾಪ್ ರವಿಕಡೆನ್ ಕಾಡ್ಲೊ. "ಪುತಾ ರವಿ ಹ್ಯಾ ವರ್ಸಾ ಪುಣಿ ತುವೆಂ ಕಾಜಾರ್ ಜಾಯ್ಜಾಯ್, ಬರಿ ಸಯ್ರಿಕ್ ತುಕಾ ಆಮಿ ಪಳೆವ್ನ್ ದವರ್ಲ್ಯಾ. ಬರ್ಯಾ ಗುಣಾಚೆಂ ದೆವೊತ್ ಆನಿ ಶಿಕ್ಪಿ ಭುರ್ಗೆಂ. ತ್ಯಾ ಚಲಿಯೆಲಾಗಿಂ ತುವೆಂ ಲಗ್ನ್ ಜಾಯ್ಜಾಯ್."

"ಪಪ್ಪಾ! ಹಾವೆಂ ಮ್ಹಜ್ಯಾ ಆಫಿಸಾಂತ್ಲ್ಯಾ ಟಾಯ್ಪಿಸ್ಟ್, ಸುನಂದಾಕ್ ಕಾಜಾರಾಚೆಂ ಉತರ್ ಯೆದೊಳ್ಚ್ ದಿಲಾಂ. ಹಾಂವ್ ತ್ಯಾ ಚಲಿಯೆ ಶಿವಾಯ್ ದುಸ್ರ್ಯಾ ಚಲಿಯೆಲಾಗಿಂ ಕಾಜಾರ್ ಜಾಂವ್ಚೊ ನಾ. ಕಾಜಾರ್ ಜಾಂವ್ಚೆಂ ಜಾಲ್ಯಾರ್ ಸುನಂದಾಲಾಗಿಂ ಮಾತ್ರ್. ತುಮಿ ಮ್ಹಾಕಾ ಸಯ್ರಿಕ್ ಸೊಧ್ಚಿ ಗರ್ಜ್ ನಾ." ಕಡಕ್ ಉತ್ರಾಂನಿ ರವಿ ಆಪ್ಲ್ಯಾ ಆವಯ್-ಬಾಪಾಯ್ಕ್ ಜಾಪ್ ದೀವ್ನ್ ಚಲ್ತಚ್ ರಾವ್ಲೊ.

"ಛೆ.... ಛೆ! ಆಮ್ಚೊ ರವಿ ತ್ಯಾ ಹಿಂದು ಚಲಿಯೆಚೊ ಮೋಗ್ ಕರಿತ್? ತೆಂಯೀ ತ್ಯಾ ನಾಪಾಸ್ ಚೆಡ್ವಾಲಾಗಿಂ? ತ್ಯಾ ಚೆಡ್ವಾಚಿ ಆವಯ್ ಯೆದೊಳ್ಚ್ ಘೊವಾಕ್ ಸೊಡ್ನ್, ದುಸ್ರ್ಯಾ ಸಾಂಗಾತಾ ಧಾಂವ್ಲ್ಯಾ... ತರ್ ಸುನಂದಾ... ಆಮ್ಚೊ ರವಿ ಸುನಂದಾ ಕಡೆನ್ ಕೆದಾಳಾ ಥಾವ್ನ್ ಮೊಗಾರ್ ಪಡ್ಲಾ? ನಾ ಖಂಡಿತ್ ಅಶೆಂ ಜಾಂವ್ಚೆಂನಾ... ತರ್ ತಾಣೆ ಅಶೆಂ ಕಿತ್ಯಾಕ್ ಸಾಂಗ್ಲೆಂ?'" ಅಸಲ್ಯಾ ಸವಾಲಾಂಕ್ ಹಾಂವ್ ಜಾಪ್ ಸೊಧ್ತಾಲೊಂ ಮ್ಹಜ್ಯಾ ಮನಾಂತ್.

ಆತಾತಾಂ ರವಿನ್ ಆಮ್ಚೆಕಡೆನ್ ಉಲೊಂವ್ಚೆಂ ಉಣೆಂ ಕೆಲ್ಲೆಂ. ಖಾಣಾ ಜೆವ್ಣಾಂತ್ ತ್ಯಾಗ್ ಕರಿತ್ತ್ ಆಯ್ಲೊ. ಮುಖಾಮಳಾರ್ ದೆದೆಸ್ಪರ್ ಜಾಲ್ಲೆಂ ಖಿಣಾಂ ದಿಸ್ತಾಲಿಂ. ಕಸಲಿಂಗೀ ಭೊಗ್ನಾಂ ತಾಚ್ಯಾ ತೋಂಡಾರ್ ನಿಶಾನಿ ದಾಕಯ್ತಾಲಿಂ. ನಿರಾಶಾ ತಾಚೆ ಕುಡಿರ್ ವ್ಹಾಳ್ತಾಲಿ. ತಾಚಾ ಜಿವಾಂತ್ಲೊ ಹುರುಪ್ ಮಾಯಾಗ್ ಜಾಲ್ಲೊ.

ಸದಾಂ ಆಟ್ ವೊರಾರ್ ರಾತಿಕ್ ಯೆಂವ್ಚ್ಯಾ ರವಿ ತ್ಯಾ ಎಕಾ ದಿಸಾ ವೆಗ್ಗಿಂಚ್ ಘರಾ ಆಯಿಲ್ಲೊ. ಮೌನ್‌ಪಣಿ ತಾಚ್ಯಾ ಕುಡಾಂತ್ ವಗೊಚ್ ಬಸೊನ್ ಆಸ್‌ಲ್ಲೊ.

“ಪುತಾ ಕಿತ್ಯಾಕ್ ಆತಾತಾಂ ತುಂ ದೆದೆಸ್ಪರ್ ಜಾಲ್ಲ್ಯಾಬರಿ ದಿಸ್ತಾಯ್? ಜರ್‌ತರ್ ತುಕಾ ಸುನಂದಾಲಾಗಿಂ ಕಾಜಾರ್ ಜಾಂವ್ಕ್ ಖುಶಿ ಆಸಾ, ತರ್ ತುವೆಂ ತಾಚೆಲಾಗಿಂ ಕಾಜಾರ್ ಜಾವ್ಯೆತ್. ಪುಣ್! ತುಂ ತಾಕಾ ಕ್ರಿಸ್ತಾಂವ್ ಕರ್ನ್, ಆಮ್ಚ್ಯಾ ಸಮಡ್ತಿಚಿ ವಳಕ್ ಆನಿ ದೇವ್‌ಭಿರಾಂತ್ ಶಿಕಯ್. ಉಪ್ರಾಂತ್ ಕಾಜಾರ್ ಜಾ.” ಸಮ್ಜಾಯ್ಲೆಂ ಹಾವೆಂ ರವಿಕ್.

“ಪಪ್ಪಾ! ಸುನಂದಾಕ್ ತಾಚ್ಯಾ ಮಾವ್ಯ್ಯಾಚಾ ಪುತಾಲಾಗಿಂ ಯೆದೊಳ್‌ಚ್ ಕಾಜಾರ್ ಜಾಲಾಂ. ಆತಾಂ ಪುಣ್ ತುಮ್ಕಾಂ ಸಂತೊಸ್ ಜಾಲೊ ಮ್ಹುಣ್ ಚಿಂತಾಂ.“ ಜಾಪ್ ರವಿಚಿ.

“ವ್ಹಯ್ ಪುತಾ! ವರ್ತೊ ಸಂತೊಸ್ ಜಾಲೊ. ದೇವ್ ಪದ್ವೆದಾರ್ ಆನಿ ಕಾಕುಳ್ದಾರ್. ತಾಚ್ಯೊ ವಾಟೊ ವಿಚಿತ್ರ್ ಜಾವ್ನಾಸಾತ್. ಬರ್ಯಾಂತ್ಲ್ಯಾ ಬರ್ಯಾ ಚಲಿಯೆಲಾಗಿಂ ತುಕಾ ಕಾಜಾರ್ ಜಾಂವ್ಕ್ ದೆವಾನ್ ನಿರ್ಮಿಲಾಂ ಆಸ್ತೆಲೆಂ. ಜಾಂವ್ದಿ ದೆವಾಕ್ ಅರ್ಗಾಂ.” ಜಾಪ್ ದಿಲಿ ಹಾವೆಂ.

ಇತ್ಲೆಂ ಆಯ್ಕೊನ್ ರವಿ ಖಟ್ಲ್ಯಾರ್ ವಗೊಚ್ ನಿದ್ಲೊ. ರವಿಕ್ ಸುನಂದಾಚಿಂ ಚಿಂತ್ನಾಂ ಎಕಾ ಪಾಟ್ಲ್ಯಾನ್ ಏಕ್ ಯೇವ್ನ್ ತಾಚ್ಯಾ ಮತಿಂತ್ ಜಿರ್ತಾಲಿಂ. ಸುನಂದಾಚೊ ಸಂಪೂರ್ಣ್ ಮೋಗ್ ಆಪ್ಣಾಯಿಲ್ಲೊ ರವಿನ್. “ಫಾಲ್ಯಾಂಚ್ ಸುನಂದಾಕ್ ಭೆಟ್ತೊಲೊಂ.” ಮ್ಹುಣ್ ರವಿನ್ ರಾತಿಂಚ್ ನಿರ್ಧಾರ್ ಘೆತ್‌ಲ್ಲೊ. ಸುನಂದಾಚೊ ಎಡ್ರೆಸ್ ಆನಿ ತಾಚಾ ನೊವ್ರ್ಯಾಚಿ ವಳೊಕ್ ಆಸ್‌ಲ್ಲ್ಯಾನ್, ರವಿ ದುಸ್ರ್ಯಾಚ್ ದಿಸಾ ಆಫಿಸಾಚ್ಯಾ ಕಾಮಾನ್ ಮೈಸೂರ್ ವಚೊನ್ ಯೆತಾಂ, ಚ್ಯಾರ್ ದೀಸ್ ಹಾಂವ್ ಯೆಂವ್ಚೊಂ ನಾ ಮ್ಹುಣ್ ಘರ್ಚ್ಯಾಂಕ್ ಸಾಂಗೊನ್ ಮೈಸೂರಾಕ್ ಪಾವ್ಲೊ.

ಹಪ್ತೊ ಏಕ್ ಪಾಶಾರ್ ಜಾಲೊ ಜಾಲ್ಯಾರೀ ರವಿಚೊ ಪಾತ್ತೊಚ್ ನಾತ್‌ಲ್ಲೊ. ಆವಯ್-ಬಾಪುಯ್ ವರ್ತ್ಯಾ ಖಿಂತಿನ್ ಕರ್ಗಾತಾನಾ, ಸುರ್ಯಾನ್ ಆಪ್ಲೊ ಪ್ರಕಾಸ್ ಲಿಪಯಿಲ್ಲೊ. ಚಂದ್ರಿಮ್ ಮೊಳ್ಬಾರ್ ಯೆಂವ್ಕ್ ಆಪ್ಲಿ ಆತುರಾಯ್ ದಾಕಯ್ತಾನಾ, ನೆಕೆತ್ರಾಂ ಆಪಾಲಿಪಾ ಖೆಳ್ತಾಲಿಂ. ಹ್ಯಾಚ್ ವೆಳಾರ್ ರವಿ ಆಪ್ಲ್ಯಾ ಘರಾಂತ್ ರಿಗ್ಲೊ. ಆವಯ್-ಬಾಪಾಯ್ಕ್ ಪುತಾಚೆಂ ಯೆಣೆಂ ಪಳೆವ್ನ್ ವರ್ತೊ ಸಂತೊಸ್ ಭೊಗ್ಲೊ.

ಪುಣ್ ರವಿಚ್ಯಾ ತೊಂಡಾರ್ ಏಂತಿ ಬೆಜಾರಾಯೆಚಿ [illegible]
ಥಂಯ್ ಕಿತೆಂ ತರೀ ಘಡ್ಲ್ಯಾಂ ಮ್ಹಳ್ಳೆಂ ತಾಚೆಂ ಮನ್‌ಚ್ ಸಾಂಗ್ತಾ

ಕಾಮಾ ಬಾಪ್ತಿನ್ ಪಯ್ಸ್ ಥಾವ್ನ್ ಪಯ್ಣ್ ಕರ್ನ್ ಆಯಿಲ್ಲ್ಯಾ
ಆವಯ್ನ್ ಉದಕ್ ತಾಪವ್ನ್ ದಿಲೆಂ. ರವಿ ನ್ಹಾವ್ನ್ ಧುವ್ನ್ ಜಾತ
ಜೆವಣ್ ತಿರ್ಸುನ್ ವಿಶೆವ್ ಘೆಂವ್ಕ್ ಆಪ್ಲ್ಯಾ ಕುಡಾಕ್ ಗೆಲೊ.

ಫಾಂತ್ಯಾಚೆಂ ಪೊರಾಂ ಪಾಂಚ್ ವ್ಹಾಜ್ಲ್ಯಾಂ. ಕೊಗುಳ್ [illegible]
ಗಾಯನ್ ಕರ್ತಾಲಿ. ಸುಕ್ಣಿಂ ಚಿಲಿಪಿಲಿ ಗಾಯ್ತಾಲಿಂ. ಅಂಗ್ಣಾಂತ್ ಪೆಟೊ
ಪೆಟ್ಯಾನ್ ಘೊಂಕ್ತಾ ಆವಾಜಾಕ್ ಮ್ಹಾಕಾ ಆನಿ ರವಿಕ್ ಜಾಗ್ ಜಾ
ಉಗ್ತೆಂ ಕರ್ನ್ ಆಮಿ ಭಾಯ್ರ್ ಆಯ್ಲ್ಯಾಂವ್.

ಅಂಗ್ಣಾಂತ್ ದೋಗ್ ಕಾಕಿ ಮುಸ್ತಾಯ್ಚೆ ನ್ಹೆಸಣ್ ಉಭೆ
ಮಾನ್—ಪೊಲಿಸ್!

"ಕೊಣಾಕ್ ಸೊಧುನ್ ಆಯ್ಲ್ಯಾತ್ ತುಮಿ?" ಸವಾಲ್ ಕೆಲೆಂ

"ಆಮಿ ರವಿಕ್ ಸೊಧುನ್ ಆಯ್ಲ್ಯಾಂವ್" ಜಾಪ್ ಪೊಲಿಸಾಂಚಿ

"ರವಿ ಕಾಮಾ ಬಾಪ್ತಿನ್ ಮೈಸೂರ್ ಗೆಲ್ಲೊ. ಕಾಲ್ ರಾತಿಂ
ಪುರಾಸಣ್ ಜಾಲ್ಯಾ. ತೊ ಆತಾಂ ನಿದ್ಲಾ" ಜಾಪ್ ದಿವ್ನ್ ಮ್ಹಳೆಂ

"ತಾಕಾ ಉಟಯ್, ತಾಚಿ ಅಮ್ಕಾಂ ಗರ್ಜ್ ಆಸಾ." ಧುಕುಮ್

ರವಿಕ್ ಜಾಗವ್ನ್ ಹಾವೆಂ ಭಾಯ್ರ್ ಆಪವ್ನ್ ಹಾಡ್ಲೊ.

"ರವಿ ತುಕಾ ಸುನಂದಾಚಿ ವಳೊಕ್ ಆಸಾಗಿ?" ಪೊಲಿಸಾಚೆಂ

"ವ್ಹಯ್! ಪಾಟ್ಲ್ಯಾ ತೀನ್ ವರ್ಸಾಂ ಥಾವ್ನ್ ಮ್ಹಜಾ ಸಾಂಗಾತಾ
ಕಾಮ್ ಕರ್ತಾಲೆಂ ಆಫಿಸಾಂತ್, ತಾಕಾ ಆತಾಂ ಕಾಜಾರ್ ಜಾಲಾಂ."

"ತಾಚ್ಯಾ ಕಾಜಾರಾ ಉಪ್ರಾಂತ್ ತುವೆಂ ತಾಕಾ ಪಳೆಲಾಂಯ್ಗಿ?"
ಪೊಲಿಸಾಚೆಂ.

"ವ್ಹಯ್ ಹಪ್ತ್ಯಾ ಆದಿಂ ಹಾಂವ್ ಆಫಿಸಾಂತ್ [illegible]
ಪಾವ್ಲ್ಲೊಂ. ತೆದಾಳಾ ತೆಂ ಮ್ಹಾಕಾ ಮೆಳ್ಳೆಂ. ಹಾಂವ್ [illegible]...

"ತುವೆಂ ತಾಚ್ಯಾ ನೊವ್ರ್ಯಾಕ್ ಥಂಯ್ [illegible]
ಪೊಲಿಸಾನ್.

"ವ್ಹಯ್ ಹಾಂವ್ ಆನಿ ಸುನಂದಾಚೊ ನೊವ್ರೊ ಸಾಂಗಾತಾ

ಂದಾವನ್ ಹೊಟೆಲಾಕ್ ಚ್ಹಾ ಪಿಯೆಂವ್ಕ್ ಗೆಲ್ಲ್ಯಾಂವ್. ಥಂಯ್ಸರ್ ಹಾವೆಂ ಮ್ ಭಾಡ್ಯಾಕ್ ಘೆತ್ಲ್ಲೆಂ." ರವಿನ್ ಜಾಪ್ ದಿಲಿ.

"ಉಪ್ರಾಂತ್ ಕಿತೆಂ ಜಾಲೆಂ?" ಸವಾಲ್ ಪೊಲಿಸಾಚೆಂ.

"ತೊ ತಾಚ್ಯಾ ಘರಾ ಗೆಲ್ಲೊ. ಹಾಂವ್ ಸಕಾಳಿಂ ಬಸ್ಸಾರ್ ಬಸೊನ್ ಗಾಂವಾಕ್ ಟಿಂ ಆಯ್ಲ್ಲೊಂ." ಜಾಪ್ ದಿಲಿ ರವಿನ್.

"ಓಹೋ ತಶೆಂ ತರ್. ಬರೆಂ ಆಮಿ ಆತಾಂ ಪಾಟಿಂ ಚಲ್ತಾಂವ್. ಗರ್ಜ್ ಪಡ್ಲ್ಯಾರ್ ರತ್ ಯೆತೆಲ್ಯಾಂವ್." ಪೊಲಿಸ್ ಸಮ್ಮತಾಯೆನ್ ಸಾಂಗೊನ್ ಪೊಲಿಸ್ ರಿಕಾಣ್ಯಾಕ್ ಟಿಂ ಗೆಲೆ.

ಆತಾಂ ಮ್ಹಾಕಾ ಕಿತಶೆಂ ಭೊಗ್ಲೆಂ. ಲಿಲ್ಲಿ ಸಗ್ಳೆಂಚ್ ಕಂಗಾಲ್ ಜಾಲೆಂ ಪೊಲಿಸಾಂಚಿಂ ಸವಾಲಾಂ ಆಯ್ಕೊನ್. ರವಿ ಸಗ್ಳೊಚ್ ಭಿಯೆಲೊ ಆನಿ ಕಾಪ್ಚೆಲೊ. ಪ್ಯಾ ಬಚಾವೆಕ್ ಖಂಚೊಯೀ ಉಪಾವ್ ನಾಸ್ತಾನಾ, "ಪಪ್ಪಾ ಮ್ಹಾಕಾ ಮಾಫ್ ರ್. ಹಾವೆಂ ಚೂಕ್ ಆದಾರ್ಲ್ಯಾ. ಸುನಂದಾಚ್ಯಾ ಮೊಗಾ ಖಾತಿರ್, ತಾಚ್ಯಾ ವ್ಪ್ಯಾಚಿ ಖುನ್ ಕರ್ನ್, ಕುಡಾ ಭಿತರ್ ಸೊಡ್ನ್ ಆಯ್ಲ್ಯಾಂ. ಮ್ಹಜೊ ವಿಳಾಸ್ ಂದಾವನ್ ಹೊಟೆಲಾಂತ್ ಆಸ್‌ಲ್ಲ್ಯಾನ್ ತ್ಯಾ ಎಡ್ರೆಸಾ ಮುಖಾಂತ್ರ್ ಪೊಲಿಸಾಂನಿ ಜಿ ಸೊದ್ನಾಂ ಕೆಲ್ಯಾಂತ್. ಪಪ್ಪಾ ಮ್ಹಾಕಾ ಬಚಾವ್ ಕರ್." ರವಿನ್ ಪಾಂಯಾಂಕ್ ಡೊನ್ ಪರಾತಿಲೆಂ.

ಹಾಂವ್ ಏಕ್‌ಘಡಿಭರ್ ಮೌನ್ ಜಾಲೊಂ. ಮ್ಹಜೆಂ ಅಂತಸ್ಕರ್ನ್ ರಡ್ತಾಲೆಂ. ರ್ನ್, ದೆವಾ ಮುಕಾರ್ ನಿತಿಕ್ ಮಾತ್ರ್ ಜಾಗೊ ಆಸಾ. ಅನೀತ್ ಚಲಾನಾ. ಿವ್ ಸತ್ ಆಪ್ಲಾಯ್ತಾ. ಘಟ್ಕಿರ್ಯಾಕ್ ಶಿರಾಪ್ತಾ. ಶಿಕ್ಷಾ ದಿತಾ. ಹೆಂ ಹಾಂವ್ ಣಾಂ ಆಸ್‌ಲ್ಲೊಂ.

"ಕಸೊ ಹಾವೆಂ ಆನಿ ಲಿಲ್ಲಿನ್ ರಪಟೊ ಮೋಗ್ ಕೆಲ್ಲೊಗೀ ತಶೆಂಚ್ ನಂದಾಚ್ಯಾ ನೊವ್ರ್ಯಾಚೊ, ತಾಚಾ ವ್ಹಡಿಲಾಂನಿ ಮೋಗ್ ಕೆಲ್ಲೊ. ತಾಕಾಯೀ ಂಡಾಚ್ಯಾನ್, ಮಾಯಾಮೊಗಾನ್ ಪೋಸ್ ಕರ್ನ್ ವಾಡಯಿಲ್ಲೊ. ಸತಾಚೆ ಟೆನ್, ನಿತಿನ್ ಆನಿ ಧರ್ಮಾಚ್ಯಾ ನಿಯಾಮಾ ಪ್ರಕಾರ್ ತೊ ಸುನಂದಾಕಡೆನ್ ಗ್ನ್ ಜಾಲಾ. ಅಶೆಂ ಆಸ್ತಾಂ ಸುನಂದಾ ಲ್ಹಾನ್ ಪ್ರಾಯೆರ್ ಬಾವೀಸ್ ವರ್ಸ್ಯಾಂಚೆರ್, ಜಾರ್ ಚಾವ್ನ್ ಥೊಡ್ಯಾಚ್ ತೆಂಪಾ ಭಿತರ್ ವಿಧವ್ ಜಾಯ್ತ್ ತರ್ ಕೊಣಾ ರ್ಶಿಂ? ಹ್ಯಾ ದುಖಾಕ್ ಕಾರಣ್ ಕೋಣ್? ಕೊಣಾಚ್ಯಾ ಪಾತ್ಕಾಕ್ ಕೊಣಾಕ್

ಶಿಕ್ಷಾ? ಕೋಣ್ ಗುನ್ಯಾಂವ್ಕಾರ್? ಅಪ್ರಾಧ್ಯಾಕ್ ಶಿಕ್ಷಾ ಮೆಳಾನಾ ತರ್
ನಿರಾಪ್ರಾಧ್ಯಾಕ್‌ಗೀ? ಛೆ ಅಶೆಂ ಘಡೊಂಕ್ ನಜೊ'' ಮನಾಂತ್ ಚಿಂತ್ಲೆಂ ಹಾವೆಂ.

ವಳೊ ಫೋನ್ ಉಕಲ್ನ್ ವಿಷಯ್ ಹಾವೆಂ ಪೊಲಿಸಾಂಕ್ ಕಳಯ್ಲೊ.

ರವಿಚಿ ತನ್ಕಿ ಜಾತಚ್, ಘಾವ್ರೊತಿ ಶಿಕ್ಷಾ ತಾಣೆ ಭೊಗಿಜಾಯ್ ಪಡ್ಲಿ.

ರೊನಿನ್ ಘಾಲ್ಲಿ ಗರಿ

ಶ್ಹೆರಾಂತ್ಲಿ ತಿ ಏಕ್ ಲ್ಹಾನ್ ಫಿರ್ಗಜ್. ತ್ಯಾ ಫಿರ್ಗಜೆಚ್ಯಾ ಸಾಂ ರಿತಾ ವಾಡ್ಯಾಚ್ಯಾ
ಜಿಲ್ಲಿಬಾಯೆಚೊ ಪೂತ್ ರೊನಿ. ಸುಡ್ಸುಡಿತ್ ಆನಿ ಪುಡ್ಪುಡಿತ್ ಕುಡಿಚೊ,
ಸೊಭಾಯೆನ್ ಹೀರಾಬರಿ ದಿಸ್ಚೊ ಆಪುರ್ಬಾಯೆಚೊ ತರ್ನಾಟೊ. ತರ್ನಾಟ್‌ಪಣ್ ಮ್ಹಳ್ಯಾ
ಸಾಗೊರಾಂತ್ ಪಾಯ್ ತೆಂಕ್‌ಲ್ಲ್ಯಾ ತಾಕಾ ಕಾಜಾರಾಚೆಂ ಪಿಶೆಂ. ಆಸ್‌ಪಾಸ್
ಚಮ್ಕೊಂಚ್ಯಾ ಚಲಿಯಾಂಕ್ ಪಳೆವ್ನ್ ತೊ ಮಿಟಿಯೊ ಮಾರ್ತಾಲೊ. ಪೂಣ್ ಕಿತ್ಲ
ಮ್ಹಿನತ್ ಕಾಡ್ಲ್ಯಾರೀ ತಾಚೆ ಗರಿಯೆಕ್ ಮಾಸ್ಳಿ ಸಾಂಪ್ಡಾನಾತ್‌ಲ್ಲಿ.

ಅಶೆಂ ಆಸ್ತಾಂ ತ್ಯಾಚ್ ಫಿರ್ಗಜೆಂತ್ಲ್ಯಾ ಸಾಂ. ಮಿಂಗೆಲ್ ವಾಡ್ಯಾಚ್ಯಾ ದುಲ್ಸಿನ್
ಬಾಯೆಚ್ಯಾ ಧುವೆಕ್ ರಿನಾಕ್ ಗರಿ ಘಾಲಿಜೆ ಮ್ಹಳ್ಳಿ ಆತುರಾಯ್ ರೊನಿಚಿ. ಹೆಣೆ-ತೆಣೆಂ ಆಶಾರ್-ಪಾಶಾರ್ ಜಾತಾನಾ ರೀನಾ, ರೊನಿಕ್ ವಾಟೆರ್ ಮೆಳ್ತಾಲೆಂ.
ದೊಗಾಂಯ್ ಏಕಾಮೆಕಾ ಉಲಯ್ತಾಲಿಂ, ಹಾಸ್ತಾಲಿಂ. ಪುಣ್ ಕಾಜಾರಾಚೊ
ಪ್ರಸ್ತಾಪ್ ಕಾಡುಂಕ್ ಮಾತ್ರ್ ರೊನಿಕ್ ಧೈರ್ ನಾತ್‌ಲ್ಲೆಂ. ಕಿತ್ಯಾಕ್ ರೊನಿಚ್ಯಾ
ಧಾಕ್ಟ್ಯಾ ಭಾವಾಚೆಂ ಫಿಲ್ಯಾದ್ ದುಲ್ಸಿನ್ ಬಾಯೆನ್ ಜೊಡ್‌ಲ್ಲೆಂ.

ದುಲ್ಸಿನ್ ಬಾಯೆಚಿ ವಳಕ್ ರೊನಿಕ್ ಪಯ್ಲೆಚ್ ಕಳಿತ್ ಆಸ್‌ಲ್ಲ್ಯಾನ್, ತಿಚೆವಿಶಿಂ
ತಾಕಾ ಕಳಿತ್ ಆಸ್‌ಲ್ಲೆಂ. ತಿ ಕಠೀಣ್ ಹಟ್ಟಿ ಸ್ವಭಾವಾಚಿ, ರಾಗಿಷ್ಟ್ ರಾಕ್ಷಸೆಬರಿ.
ತಿಚಿಂ ಕರ್ತುಬಾಂ ರೊನಿ ಜಾಣಾ ಆಸ್‌ಲ್ಲೊ.

ರೊನಿಯೀ ಹಟ್ಟಿ ಸ್ವಭಾವಾಚೊ. ಚಿಂತ್‌ಲ್ಲೆಂ ಕಾಮ್ ಪ್ರೊಂತಾಕ್ ಪಾವಂವ್ಚೆಂ
ತಾಚೆಂ ಲಕ್ಷಣ್. ಕಶೆಂ ಪುಣೀ ರಿನಾಕ್ ಗರಿ ಘಾಲಿಜಾಯ್ ಆನಿ ತಾಕಾ
ಆಪ್ಣಾಯ್ಜಾಯ್ ಮ್ಹಳ್ಳೊ ನಿರ್ಧಾರ್ ತಾಣೆ ಘೆತ್‌ಲ್ಲೊ.

ತ್ಯಾ ಏಕಾ ದಿಸಾ ವಿಕ್ಟೋರಿಯಾ ಪಾರ್ಕಾಂತ್ ರೊನಿ ಸಾಂಜೆಚೆಂ ವಾರೆಂ ಸೆಂವ್ತ

ಗುಲ್‌ಮೊಹರ್ ರುಕಾ ಮುಳಾಂತ್ ಪ್ರಕೃತೆಚಿ ಸೊಭಾಯ್ ದೆಕೊಂಕ್ ಬಸೊನ್ ಆಸ್‌ಲ್ಲೊ. ರೀನಾ ಆಪ್ಲ್ಯಾ ಭಾವಾ ವಿಲ್ಲಿ ಸಾಂಗಾತಾ ತ್ಯಾಚ್ ಪಾರ್ಕಾಚ್ಯಾ ಎಕೆ ಕುಶಿಕ್ ಬಸೊನ್ ವಿವಿಧ್ ರಂಗಾಳ್ ಪರ್ಮಳಿಕ್ ಫುಲಾಂ-ಝಾಡಾಂ ಚೊಯ್ತಾಲೆಂ. ದೀಸ್‌ಭರ್ ಕಾಮ್ ಕರ್ನ್ ಪುರಾಸಣ್ ಜಾಲ್ಲ್ಯಾ ವಿಲ್ಲಿನ್ ಉಭೊ ರಾವೊನ್ ಹೆಣೆ ತೆಣೆ ಗೊಮ್ಟಿ ಲಾಂಬ್ ಕಾಡ್ನ್ ಹೆವ್ಯಿನ್-ತೆವ್ಯಿನ್ ತಿಕ್ಕೆಶೆ ಪಾಸಾಯೊ ಮಾರ್ಯಾಂ ಮ್ಹಣ್ ಪಾರ್ಕಾಚ್ಯಾ ಚಾರಾಂಯಿ ಕುಶಿನ್ ಆಪ್ಲಿ ದೀಶ್ಟ್ ಲಾಯ್ತಾನಾ, ಎಕಾಚ್ಯಾಣೆ ವಿಲ್ಲಿಚಿ ದೀಶ್ಟ್ ರೊನಿ ಬಸ್‌ಲ್ಲ್ಯಾ ಕಡೆ ಪಡ್ತಾನಾ ವಿಜ್ಮಿತಾಯೆನ್ "ಅಳೆ ಬಾಯೆ ವೋ ಥಂಯ್ಸರ್ ರೊನಿ ದಾಟ್ಟು ಬಸ್ಲಾ. ಮ್ಹಾಕಾ ಆಪಯ್ತಾ. ಹಾವೆಂ ವೊಬಾಜೆಗೀ ಬಾಯೆ" ಮ್ಹಣ್ ವಿಚಾರ್ತಾನಾ, ರಿನಾನ್ ತರ್ಕ್ಲಿ ಹಾಲಯ್ಲಿ. ಆನಿ ತೆಂಯೀ ಉಟೊನ್ ಹಾಳ್ಶಾಯೆನ್ ಆಪ್ಲ್ಯಾ ಭಾವಾ ವಿಲ್ಲಿ ಸಾಂಗಾತಾ ಪಾಟ್ಲಾವ್ ಕರ್ನ್ ಗೆಲೆಂ.

ರೊನಿಕ್ ಆತಾಂ ಭಾಚ್‌ಲ್ಲೆಂ ಮೆಳ್ಳೆಂ. ತಾಚ್ಯಾ ನಶಿಬಾಚೆರ್ ಸುರ್ಯೊ ಉದೆಲೊ. ರೀನಾ ಆನಿ ವಿಲ್ಲಿ ಆಯಿಲ್ಲಿಂಚ್, ಎಕಾಮೆಕಾ ಗಜಾಲಿ ಸುರು ಕೆಲ್ಯೊ. ಸುಖ್-ದುಖ್ ಉಲಯಿತ್ ಆಸ್ತಾನಾ, ರೊಸಿನ್ ವಿಲ್ಲಿಕ್ "ತೀನ್ ಐಸ್‌ಕ್ರೀಮ್ ಹಾಡ್ನ್ ಯೆ" ಮ್ಹಣ್ ಪಯ್ಶೆ ದೀವ್ನ್ ಧಾಡ್ಲೆಂ.

ರೊನಿನ್ ಆತಾಂ ರೀನಾ ಥಂಯ್ ಜಾಳ್ ಉಡಂವ್ಚೆಂ ಪ್ರಯತನ್ ಕೆಲೆಂ. ಐಸ್‌ಕ್ರೀಮ್ ಖಾತಾಂ-ಖಾತಾಂ ರೊನಿನ್ ಮತಿಂತ್ ಚಿಂತ್ಲೆಂ ತರೀ, ತಾಚಿ ಜೇಬ್ ಸುಟ್ಲಿ ನಾ. ಭೂ ದೇವಿ ಕಾಳೆಂ ಕಾಪಡ್ ನ್ಹೆಸೊನ್ ಭುಮಿರ್ ಚಮ್ಕೊಂಕ್ ಆಯ್ತಿ ಜಾಲಿ. ಕಾಳೊಕ್ ಪಡ್‌ಲ್ಲೊ ಪಳೆವ್ನ್ ವಿಲ್ಲಿನ್ ಆಪ್ಲ್ಯಾ ಭಯ್ಣಿಕ್ "ಘರಾ ಯಾ ಬಾಯೆ, ಕಾಳೊಕ್ ಜಾವ್ನ್ ಆಯ್ಲೊ, ಮಾಂಯ್ ಆಮ್ಕಾಂ ಸೊಧುನ್ ಯೇತ್" ಮ್ಹಣ್ ಜಾಗಯ್ತಾನಾ ತೆಗಾಂಯ್ ಉಟ್ಲೆಂ. ಸಾಂಗಾತಾ ಭಾಯ್ರ್ ಸರ್ಲಿಂ. ರೊನಿನ್ ತಾಂಕಾಂ ಘರಾ ಮ್ಹಣಾಸರ್ ಪಾಯ್ಲೆಂ.

ಅಶೆಂಚ್ ಸಬಾರ್ ದೀಸ್ ಪಾಶಾರ್ ಜಾಲೆ. ರೊನಿನ್ ವಿಲ್ಲಿ ಮುಖಾಂತ್ರ್ ರಿನಾಚೆಂ ಕಾಳಿಜ್ ಜಿಕೊಂಕ್ ಪ್ರಯತನ್ ಕೆಲೆಂ ಜಾಲ್ಯಾರೀ ವ್ಯರ್ಥ್ ಜಾಲೆಂ. ದುಲ್ಸಿನ್ ಬಾಯ್ ಕೆದ್ನಾಂಯ್ ಆಪ್ಲೆ ಧುವೆಕ್ ಎಕ್ಸುರೆಂ ಧಾಡಿನಾತ್‌ಲ್ಲಿ. ವಿಲ್ಲಿ ಶಿವಾಯ್ ರಿನಾಯೀ ಕಾಳೊಕಾಚೆಂ ಭಾಯ್ರ್ ವಚಾನಾತ್‌ಲ್ಲೆಂ.

ರೊನಿಚಿ ಮತ್ ಆನಿ ಗಿನ್ಯಾನ್ ರಿನಾಚೆರ್‌ಚ್ ಘುಂವ್ತಾಲಿ. ಸದಾಂ ಸಕಾಳಿಂ, ಸಾಂಜೆರ್ ರೀನಾಚೆಂ ರುಪ್ಣೆಂ ತಾಚ್ಯಾ ಮತಿಪಟಲಾರ್ ಘುಂವ್ತಾನಾ, ರಾತಿಚಿ ತಾಕಾ

ನೀದ್‌ಯೀ ಪಡಾನಾತ್‌ಲ್ಲಿ.

ರೊನಿನ್ ಆತಾಂ ಏಕ್ ಉಪಾಯ್ ಘೆತ್‌ಲ್ಲೊ. ರಿನಾಕ್ ಕಶೆಂ ಪುಣೀ ಆಪ್ಲಿ ರಾಣಿ ಕರಿಜಾಯ್. ತಾಕಾ ಆಪ್ಲಾಚೆಂಚ್ ಕರ್‍ನ್ ಜೀವನ್ ಸಾಂಗಾತಿಣ್ ಕರಿಜಾಯ್ ಮ್ಹಳ್ಳಿ ಆಶೆನ್, ರಿನಾಚ್ಯಾ ಜಲ್ಮಾ ದಿಸಾಕ್ ಕಾಣಿಕೆ ಸಾಂಗಾತಾ ಏಕ್ ಕಾಗದ್ ಬರವ್ನ್ ಕಾಣಿಕೆ ಬರಾಬರ್ ಕಾಗದ್ ದವರ್‍ನ್ ರಿನಾಚಾ ಜಲ್ಮಾ ದಿಸಾಕ್ ಶುಭಾಶಯ್ ಪಾಟಂವ್ಕ್ ರಿನಾಗೆರ್ ಗೆಲೊ.

ರೊನಿನ್ ರಿನಾಕ್ ಶುಭ್ ಸಂದೇಶ್ ಪಾಟಿವ್ನ್ ಕಾಣಿಕ್ ಹಾತಾಂತ್ ದಿಲಿ. ರೀನಾನ್ ವ್ಹಡಾ ಖುಶೆನ್ ಸ್ವೀಕಾರ್ ಕರ್‍ನ್ ಅಮ್ಸುಕೆಂ ಹಾಸ್ಲೆಂ. ತಾಕಾ ವಂದನ್ ಕೆಲೆಂ. ರಿನಾಚ್ಯೊ ಥೊಡ್ಯೊ ಇಷ್ಟಿಣ್ಯೊ ರೀನಾ ಭೊಂವಾರಿಂ ವೆಡ್ಯೊಳ್ ಘಾಲ್ನ್ ಬಸ್‌ಲ್ಲ್ಯೊ. ರೊನಿಕ್ ರಿನಾಕಡೆನ್ ಕಿತೆಂ ಉಲೊಂವ್ಚೆಂ? ಕಶೆಂ ಉಲಂವ್ಚೆಂ ಮ್ಹಣ್ ಸಮ್ಜಾನಾಸ್ತಾಂ, "ಹಾಂವ್ ವೆತಾಂ ರೀನಾ, ಮ್ಹಾಕಾ ವೇಳ್ ಜಾತಾ. ಆನ್ಯೇಕ್ ಪಾವ್ಟಿಂ ಯೆತಾಂ ಬಾಯ್, ಬಾಯ್" ಮ್ಹಣ್ ಸಾಂಗೊನ್ ಚಲ್ತಚ್ ರಾವ್ಲೊ.

ಥೊಡೊ ವೇಳ್ ಸುಪ್ತಚ್ ರಿನಾಚ್ಯೊ ಸಾಂಗಾತಿಣಿ ಉಟ್ಲ್ಯೊ. ತಾಂಕಾಂ ಪಾಂವ್ಚ್ಯಾ ಖಾತಿರ್ ರಿನಾಯೀ ತಾಂಚ್ಯಾ ಸಾಂಗಾತಾ ಗೆಲೆಂ. ರೊನಿನ್ ಹಾಡ್‌ಲ್ಲೆಂ ಬಹುಮಾನ್ ಮೆಜಾರ್ ಆಸ್‌ಲ್ಲೆಂ ಪಳೆವ್ನ್ ರಿನಾಚಿ ಆವಯ್ ದುಲ್ಸಿನ್‌ಬಾಯ್ ಸರಾರಾಂ ರಿನಾಚ್ಯಾ ಕುಡಾಕ್ ಗೆಲಿ. ಘುಂಯ್ಸುರ್ ಮೆಜಾರ್ ಆಸ್‌ಲ್ಲಿ ಪೊಟ್ಲಿ ಪಳೆವ್ನ್ "ಮ್ಹಜ್ಯಾ ಕುಂಪಾದ್ರಿನ್ ಕಸಲೆಂ ಇನಾಮ್ ಧಾಡ್ನ್ ದಿಲಾಂ, ಹಾಜಾ!" ಮ್ಹಣ್ ಗುಣ್ಗುಣೊನ್ ಪೊಟ್ಲಿ ಸೊಡಯ್ಲಿ. "ಭಾರಿ ಸೊಭಿತ್ ಆಸಾ ಚೂಡಿದಾರ್! ವ್ಹಾರೆ ವ್ಹಾ! ಆಮ್ಚ್ಯಾ ರಿನಾಕ್ ಸಾಂಗ್‌ಲ್ಲೊ ರಂಗ್. ತಾಚ್ಯಾ ಆಂಗಾರ್ ಬರೆಂ ದಿಸೊಂಕ್ ಆಸಾ." ಆಶೆಂ ವ್ಹೊಮ್ತೆಂ ಉದಾರೆಂ ಕರ್ತಾನಾ ತಾಂತುಂ ಲಿಪವ್ನ್ ಆಸ್‌ಲ್ಲೆಂ, ರೊನಿನ್ ಬರಯಿಲ್ಲೆಂ ಕಾಗದ್ ಸಕ್ಲಾ ಧರ್ಣಿರ್ ಪಡ್ಲೆಂ. "ಓಹೋ! ಕವರಾಂತ್ ಪಯ್ಶೆಯೀ ಧಾಡ್ನ್ ದಿಲ್ಯಾತ್. ಕವರ್ ಬರೆಂ ದಾಟ್ ಆಸಾ. ಚೆಡ್ವಾಚೆಂ ನಶಿಬ್‌ಚ್ ಸೈ ಹಾಜಾ!" ಆಶೆಂ ಚಿಂತುನ್ ಉಗ್ತೆಂ ಕೆಲೆಂ. ರೊನಿಚೆಂ ಲವ್‌ಲೆಟರ್ ವಾಚುಂಕ್ ಸುರು ಕೆಲೆಂ.

ಮೊಗಾಚಾ ರೀನಾ,

ತುಕಾ ಸಬಾರ್ ಕಾಳ್ ಥಾವ್ನ್ ಹಾಂವ್ ಚಿಂತುನ್ ಆಸ್‌ಲ್ಲೊಂ. ತುಜೆ ಕಡೆನ್ ಮ್ಹಜಿಂ ಭೊಗ್ಣಾಂ ಉಚಾರಿಜೆ ಮ್ಹಣ್. ಪುಣ್ ಮ್ಹಾಕಾ ಯೆದೊಳ್ ಮ್ಹಣಾಸರ್ ಸಂದರ್ಭ್ ಮೆಳೊಂಕ್ ನಾ. ಆತಾಂ ಹಾವೆಂ ತುಕಾ ಕಳಂವ್ಚೆಂ ಕಿತೆಂಗೀ ಮ್ಹಳ್ಯಾರ್

ಮ್ಹಜ್ಯಾ ಕಾಳ್ಜಾಚಿ ರಾಣಿ ಕರುಂಕ್, ಮ್ಹಜೆಂ ಜೀವನ್ ಸಾಂಗಾತಿಣ್ ಕರುಂಕ್ ಆನಿ ತುಕಾ ಮ್ಹಜಿಚ್ ಆಸ್ತ್ ಕರುಂಕ್ ಚಿಂತ್ತಾಂ. ತುಜ್ಯಾ ಪ್ರೊಲ್ಯಾರ್ ಸಬಾರ್ ಕೀಸ್ ಹ್ಯಾ ಕಾಗ್ದಾ ಮುಖಾಂತ್ರ್ ದಿತಾಂ. ತುಂ ಖಂಡಿತ್ ಮ್ಹಜೆಂಚ್ ಜಾತೆಲೆಂಯ್ ಮ್ಹಣ್ ಚಿಂತಾಂ. ದಯಾಕರ್ನ್ ಫಾಲ್ಯಾಂ ದೊನ್ಪಾರಾಂ 1 ವೊರಾರ್ ದಿವ್ಯ ಟೋಕಿಸಾಲಾಗಿಂ ಮ್ಹಾಕಾ ಮೇಳ್. ತುಂ ಎಕ್ಲೆಂಚ್ ಯೆ.

ಸದಾಂಚ್ ಆನಿ ಸದಾಂಚ್ ತುಜೊ,

ರೊನಿ

ಕಾಗದ್ ವಾಚ್‌ಲ್ಲೆಂಚ್ ದುಲ್ಸಿನ್‌ಬಾಯೆಚ್ಯೆ ತಕ್ಲೆರ್ ಕೊಣೆಂಗೀ ಮುಸ್ಕ್ಯಾನ್ ಮಾರ್ಲ್ಯಾಬರಿ ಜಾಲೆಂ. ಕೊಣಾಯ್ಕೀ ಕಳಯ್ನಾಸ್ತಾನಾ ದುಲ್ಸಿನ್‌ಬಾಯೆನ್ ಕಾಗದ್ ಕಾಡ್ನ್ ಲಿಪವ್ನ್ ದವರ್ಲೆಂ. ರಿನಾಕ್ ರೊನಿನ್ ದಿಲ್ಲೆಂ ಇನಾಮ್ ಪಳೆವ್ನ್ ಭಾರಿಚ್ ಸಂತೊಸ್ ಜಾಲೊ. “ತೆಂ ಚುಡಿದಾರ್ ಘಾಲ್ನ್ ಆಯ್ತಾರಾ ದುಸ್ರ್ಯಾ ಮಿಸಾಕ್ ವಚಾಜೆ. ರೊನಿನ್ ಆಯ್ತಾರಾಚೆಂ ದುಸ್ರ್ಯಾ ಮಿಸಾಕ್ ಯೆಂವ್ಚೆಂ ಜಾಲ್ಯಾನ್ ಹಾಂವೀ ತ್ಯಾಚ್ ಮಿಸಾಕ್ ವೆತೆಲಿಂ” ಮ್ಹಣ್ ರಿನಾನ್ ಮತಿಂತ್‌ಚ್ ಚಿಂತ್ಲೆಂ.

ಹೆಂ ದುಲ್ಸಿನ್‌ಬಾಯ್ ದುಸ್ರ್ಯಾ ದಿಸಾಕ್ ರಾಕ್ತಾಲಿ. ದುಸ್ರೊ ದೀಸ್ ಉದೆಲೊ. ದೊನ್ಪಾರಾಂ ಸಾಡೆಬಾರಾ ವೊರಾಂ ಜಾತಾನಾಂಚ್ ದುಲ್ಸಿನ್‌ಬಾಯ್ ಕಾಗದ್ ಘೆವ್ನ್ ದಿವ್ಯ ಟೋಕಿಸಾಲಾಗ್ಸಿ ವಾಟ್ ಧರ್ನ್ ಗೆಲಿ. ಟೊಕಿಸಾಲಾಗಿಂ ರೊನಿ ರಿನಾಚಿ ವಾಟ್ ಚೊಯ್ತಾಲೊ.

ತಿತ್ಲ್ಯಾರ್ ರೊನಿಚ್ಯಾ ಮುಖಾರ್ ವಾಗಿಣ್ ಜಾವ್ನ್ ದುಲ್ಸಿನ್‌ಬಾಯ್ ಗಾಳಿ ಯೆಟುಂಕ್ ಸುರು ಕರಿಲಾಗ್ಲಿ. ತಿ ಹಾತಾಂ ಪಾಯಾಂನಿ ಕರಾಟೆ ಖೆಳ್ಟಾಬರಿ ರಾಗಾನ್ ನಾಚ್ತಾಲಿ. ರಾಗಾಚ್ಯಾ ಫೊರ್ಸಾರ್ ರೊನಿಕ್ ಲೊಟುನ್ ಘಾಲಿಲಾಗ್ಲಿ. ಲೋಕ್ ಸಗ್ಳೊ ಎಕ್ಟಾಂಯ್ ಜಾತಾನಾ, ರೊನಿ ತಕ್ಲಿ ಬಾಗಾವ್ನ್ ಲಜೆನ್ ವಾಟ್ ಮುಂದರುನ್ ಗೆಲೊ. ಮಾರ್ಗಾರ್ ಆಡ್ ಉಬ್ಯೊ ಗಾಳಿ ಯೆಟುನ್ ಆಸ್ತಾಂ ದುಲ್ಸಿನ್‌ಬಾಯೆಚ್ಯಾ ಪಾಂಯಾಕ್ ಮೆಗಾನ್ ವೆಚೆಂ ಸ್ಕೂಟರ್ ಆದಾಳ್ಳೆಂ. ಸ್ಕೂಟರ್‌ವಾಲಾ ಪರಾರಿ ಜಾಲೊ. ಪುಣ್ ದುಲ್ಸಿನ್‌ಬಾಯ್ ಮಾರ್ಗಾರ್ ವೊಮ್ತಿಚ್ ಪಡ್ಲಿ.

ಮುಕಾರ್ ಚಲೊನ್ ಗೆಲ್ಲ್ಯಾ ರೊನಿಕ್, ದುಲ್ಸಿನ್‌ಬಾಯ್ ಮಾರ್ಗಾರ್ ಶೆವ್ಟಾಲ್ಲೊ ಆವಾಜ್ ಆಯ್ಕಾಲೊ. ಧಾಂವೊನ್ ಯೇವ್ನ್ ತಿಕಾ ತಾಣೆ ಉಕ್ಲುನ್ ರಿಕ್ಷಾರ್ ಘಾಲ್ನ್ ಲಾಗ್ಸಿಲ್ಯಾ ಆಸ್ಪತ್ರೆರ್ ವ್ಹೆಲೆಂ. ತಿಚಿ ತಾಕಾ ಬಿರ್ಮೊತ್ ದಿಸ್ಲಿ. ತಿಕಾ

ಚಡ್ ಮಾರ್ ಜಾಂವ್ಕ್ ನಾತ್‌ಲ್ಲೊ. ತರೀ ಭಿಯಾನ್‌ಚ್ ತಿ ಪಿಂಗಾಲ್ ಜಾಲ್ಲಿ

ಹಿ ಗಜಾಲ್ ರಿನಾಕ್ ಫೋನ್ ಮುಖಾಂತ್ರ್ ರೊನಿನ್ ಕಳಯ್ಲಿ. ರೀನ
ಆವ್ಸೊರಾನ್ ಉಟಾಉಟಿಂ ಆಸ್ಪತ್ರೆಕ್ ಧಾಂವೊನ್ ಆಯ್ಲ್ಲಿಂ. ಸಗ್ಳಿ ಪರಿಸ್ಥಿ
ಕಳ್‌ಲ್ಲೆಂಚ್, ರೊನಿನ್ ಬರಯಿಲ್ಲೆಂ ಕಾಗದ್ ತಾಚ್ಯಾ ಹಾತಾಕ್ ಮೆಳ್‌ಲ್ಲೆಂಚ
ತೆಂ ಸಗ್ಳೆಂಚ್ ಕಳ್ವಳ್ಳೆಂ. ರೊನಿಚೊ ಮೋಗ್, ತಾಚಿ ತಿ ಸೊಸ್ಲಿಕಾಯ್, ಅಕ್ಮ್ಯಾನ
ಸೊಸುಂಕ್ ಮೆಳ್ಳೆ ತರೀ ಆಪ್ಲ್ಯಾ ಆವಯ್ ಥಂಯ್ ದಾಕಯಿಲ್ಲೊ ಹುಸ್ಕೊ ಮತಿಂತ
ಚಿಂತುನ್ ರೀನಾ ರಡ್ಲೆಂ, ಥಂಯ್ಸರ್ ಉಬೊ ರಾವೊನ್ ಆಸ್‌ಲ್ಲ್ಯಾ ರೊನಿಚ
ತಾಕಾ ಬಿಮೊರ್ತ್ ದಿಸ್ಲಿ. ತಾಚೊ ಪ್ರತ್ಯುಪ್ಕಾರ್ ಜಾವ್ನ್, ಆವಯ್ಚ್ಯಾ ಮುಖಾರ
ರೊನಿಚಾ ಪೊಲ್ಯಾಚೊ ಉಮೊ ತಾಣೆ ಘೆತ್ಲೊ.

ಆತಾಂ ದುಲ್ಸಿನ್‌ಬಾಯೆಕ್ ಆಪ್ಲ್ಯಾ ಕರ್ತುಬಾಂಚಿ ಜಾಗ್ ಜಾಲಿ. ಆಪ್ಲೆಂ ಕೆಲ್ಲಿ
ಚೂಕ್ ತಿ ಪಳ್ಯಾಲಿ. ರೊನಿಕ್ ಆಪ್ಲೊ ಜಾಂವಯ್ ಕರ್ಚ್ಯಾಕ್ ತಿಣೆ ನಿರ್ಧಾರ
ಘೆತ್ಲೊ. ರಿನಾಕ್ ಲಾಗಿಂ ಆಪವ್ನ್ ರೊನಿಚೊ ಆನಿ ರೀನಾಚೊ ಹಾತ್ ಮೆಳೊವ್ನ
ದೊಗಾಂಯ್ಕೀ ತಿಣೆಂ ಬೆಸಾಂವ್ ದಿಲೆಂ. ತಾಂಚ್ಯಾ ಲಗ್ನಾಚಿ ವ್ಯವಸ್ಥಾ ಕರುಂಕ
ಪರ್ವಣ್ಗಿ ದಿಲಿ.

ರೊನಿಚೆ ಗರಿಯೆಕ್ ಕಷ್ಟಾಂನಿ ತರೀ ಮಾಸ್ಳಿ ಸಾಂಪಡ್ಲಿ.

ದಿರ್ವೆಂ ಆನಿ ಗ್ರೇಸ್ತ್‌ಕಾಯ್

ಚಿತ್ರ ದುರ್ಗ ಗಾಂವ್ಚ್ಯಾ ಚಿತ್ರಾಪುರಾಂತ್, ಮ್ಹಜ್ಯಾ ಬಾಳ್‌ಪಣಾರ್ ಆವಯ್
ಹೊಗ್ಡಾವ್ನ್ ಘೆತ್‌ಲ್ಯಾ ಮ್ಹಾಕಾ, ಮ್ಹಜೆ ಮೌಶೆನ್ ಸಾತ್ವಿ ಕ್ಲಾಸ್ ಪರ್ಯಾಂತ
ಶಿಕಪ್ ದೀವ್ನ್ ವಾಗಯ್ಲೆಂ.

ದುಬ್ಳಿಕಾಯೆಚ್ಯಾ ವಾದಾಳಾ ನಿಮ್ತಿಂ ಇಸ್ಕೊಲಾಕ್ ಆದೇವ್ಸ್ ಮಾಗೊನ್,
ಎಕಾ ಮಾದಾಮೆಗೆಲೊ ಆಸ್ರೊ ಸೊಧಿಜೆ ಪಡ್ಲೊ. ಸುಡ್ಸುಡಿತ್ ಆನಿ ಪುಡ್ಪುಡಿತ್
ಆಸ್‌ಲ್ಲ್ಯಾ ಮ್ಹಾಕಾ, ಕಾಮಾಂತ್ ಚುರುಕಾಯ್ ಆನಿ ನಿತಳಾಯ್ ಪಳೆವ್ನ್ ಧನಿನ
ಬರ್ಯಾ ಅಭಿಮಾನಾನ್ ಪಸಂದ್ ಕರ್ತಾಲಿ. ದಷ್ಟಪಣೀ ತರೀ ಮೊವಾಳ್ ಸ್ವಭಾವಾಚಿ.

ಸದಾಂ ಸಕಾಳಿಂಚೆಂ ಕಾಮ್ ಜಾತಚ್ ಧಾ ವೊರಾರ್‌ಶೆಂ ಮ್ಹಾಕಾ ಬಜಾರಾಕ್ ಧಾಡ್ತಾಲಿ. ಬಾರಾ-ತೆರಾ ವರ್ಸಾಂ ಭರ್‌ಲ್ಲ್ಯಾ, ಮ್ಹಾಕಾ ವರ್ತ್ಯಾ ಮಾಪಾನ್ ಜವಾಬ್ದಾರಿ ಘೆವ್ನ್, ಮ್ಹಾಕಾ ಜಾಗ್ರುತ್ಕಾಯ್ ಸಾಂಗ್ತಾಲಿ. "ಪುತಾ ಖಂಚಾಯೀ ಚಲ್ಯಾಂ ಕಡೆನ್ ಗರ್ಜೆ ಭಾಯ್ರ್ ಉಲೊವ್ನ್ ಇಷ್ಟಾಗತ್ ಕರಿನಾಕಾ. ಜರ್‌ತರ್ ಚುಕೊನ್ ಪಡ್ಯಿ ಸಮಾಜ್ ತುಕಾ ಕಾಂಟಾಳ್ತೆಲಿ."

ಹ್ಯಾ ವಗ್ತಾ ಹಾಂವ್ ಲ್ಹಾನ್ ಆಸ್‌ಲ್ಲ್ಯಾನ್ ತರ್ನಾಟ್ಪಣಾಚಿಂ ಚಿಂತ್ನಾಂ ಮ್ಹಜ್ಯೆ ಮತಿಕ್ ಪ್ರಭಾವ್ ಘಾಲಿನಾತ್‌ಲ್ಲಿಂ.

ಚೆಡ್ವ್ಯಾಂಕಡೆನ್ ಉಲಯ್ಲ್ಯಾರ್ ಕಿತೆಂ ಜಾತಾ? ಸಮಾಜ್ ಮ್ಹಾಕಾ ಕಿತ್ಯಾಕ್ ಕಾಂಟಾಳ್ತಾ? ಹೆಂ ಸವಾಲ್ ಸದಾಂ ಮ್ಹಾಕಾ ಧೊಸ್ತಾಲೆಂ.

ದೀಸ್ ವೆತಾಂ, ವರ್ಸಾಂ ಧಾಂವ್ತಾನಾ ಕುಡಿನ್ ಹಾಂವ್ ಸಂಪೂರ್ಣ್ ಬದ್ಲಾಲ್ಲಿಂ. ಗೊರ್ವ್ಯಾ ನಿತಳ್ ಕಾತಿರ್, ತ್ಯಾ ಕಾಳ್ಯಾ ಕೆಸಾಂಚಿ ಲಾಂಬ್ ಪಾಂತಿ ಮ್ಹಜ್ಯಾ ಕುಲ್ಯಾರ್ ಧಲ್ತಾನಾ, ವಾಟೆನ್ ವೆಚೊ ಚಲೊ ಏಕ್ ಘಡಿ ಪುಣಿ ದೀಷ್ಟ್ ಲಾಯ್ನಾಸ್ತಾಂ ವಚಾನಾತ್‌ಲ್ಲೊ. ಹಾಂವ್ ಅಮ್ಯಕೊ ಹಾಸೊ ದಿತಾಲಿಂ ಶಿವಾಯ್ ಏಕ್ ಸಬ್ದ್ ಪುಣೀ ಖಂಚಾಯೀ ಚಲ್ಯಾಂಕಡೆನ್ ಉಲಯ್ನಾತ್‌ಲ್ಲಿಂ. ಕಿತ್ಯಾಕ್? ಮ್ಹಜ್ಯೆ ಧನಿನಿಚ್ಯಾ ಉತ್ರಾಂಚೊ ಮ್ಹಾಕಾ ಸದಾಂ ಉಡಾಸ್ ಯೆತಾಲೊ.

ವ್ಹಯ್! ಮ್ಹಾಕಾ ಆತಾಂ ಆಟ್ರಾ ವರ್ಸಾಂ ಭರ್‌ಲ್ಲಿಂ. ತರ್ನಾಟ್ಪಣ್ ಮ್ಹಜೆ ಕುಡಿರ್ ಖೆಳ್ತಾಲೆಂ. ಬಜಾರಾಕ್ ಯೆತಾಂ-ವೆತಾನಾ, ತರ್ನಾಟೆ ಚಲೆ ಮ್ಹಜೊ ಪಾಟ್ಲಾವ್ ಕರ್ಚ್ಯಾಕ್ ಆಪ್ಲೆಂ ಜಾಳ್ ಉಡಯ್ತಾಲೆ. ಥೊಡೆ ಚಲೆ ಗರಿ ಘಾಲ್ನ್ ಮಾಸ್ಳಿ ಸಾಂಪಡ್ತಾಗೀ ಮ್ಹಣ್ ಮ್ಹಜೆ ಥಂಯ್ ಆಂಯ್ದೊ ಗಳಯ್ತಾಲೆ.

ಹಾವೆಂ ವಸ್ತಿ ಕರ್ಚ್ಯಾ ಧನಿನಿಚ್ಯಾ ಘರಾ ಥಾವ್ನ್ ಇಲ್ಲೆಂ ಪಯ್ಸ್, ಏಕಾ ಘರಾ ರೊಯ್‌ಸ್ಟನ್ ನಾಂವಾಚೊ ಚಲೊ ಶಿಕ್ಪಾಖಾತಿರ್ ಆಪ್ಲ್ಯಾ [illegible]ಶೆಭಯ್ಣಿಗೆರ್ ವಸ್ತಿ ಕರ್ತಾಲೊ. ಹಾಂವ್ ಸದಾಂ ಬಜಾರಾಕ್ ಯೆಚೊ-ವೆಚೊ ವೇಳ್ ತಾಕಾ ಕಳಿತ್ ಆಸ್‌ಲ್ಲ್ಯಾನ್, ಮ್ಹಜೆಂ ತರ್ನಾಟ್ಪಣ್ ಚೊರುಂಕ್ ಪೆಚಾಡ್ತಾಲೊ.

ಅಚಾನಕ್ ಏಕ್ ದೀಸ್ ಮ್ಹಜೊ ಸಂದ್ರಾಪ್ ಪಳೆವ್ನ್, ಮ್ಹಾಕಾ ಭೆಟ್ಲೊ. ಆನಿ "ಹಳೂ ಕಶೆಂ ಆಸಾಯ್‌ಮಾ? ತುಜೆಂ ನಾಂವ್ ಕಿತೆಂ? ತುಜೊ ಗಾಂವ್ ಖಂಯ್?" ಅಸಲ್ಯಾ ಸಬಾರ್ ಸವಾಲಾಂಚೊ ದಾಳೊ ಮ್ಹಜ್ಯೆ ಹುಜ್ರಿಂ ದವರ್ತಾನಾ, ಜಾಪ್ ದಿಂವ್ಚಿ ವಾ ಸಾಕಾ ಮ್ಹಳ್ಳೆಂ ಮ್ಹಾಕಾ ಕಳ್ನಾತ್ಲೆಂ. ವಗೆಚ್ ರಾವೊಂಕೀ

ಮ್ಹಜ್ಯಾ ತರ್ನಾಟ್ಪಣಾನ್ ಸೊಡ್ಲೆಂಸಾ. ಸಗ್ಳೆಂಚ್ ಹಾಂವ್ ಲಜೆಲಿಂ. ಸಾಂಗಾತಾಚ್ ಕಾವ್ಚೆಲಿಂ. ತರೀ ತೋಂಡ್ ಆಸೊನೀ ಕಿತ್ಯಾಕ್ ಮೌನ್‌ಪಣಿ ಮೊನ್ಯಾಬರಿ ರಾವಾಜೆ? ಅಶೆಂ ಮ್ಹಾಕಾ ಭೊಗ್ತಾಲೆಂ. ಪುಣ್ ಉಲೊಂವ್ಕ್ ಧಯ್ರ್ ನಾಸ್ತಾಂ ಚಲ್ತೆಚ್ ರಾವ್ಲಿಂ.

ದುಸ್ರೊ ದೀಸ್ ಉದೆಲೊ. ಸದಾಂಚೆ ಬರಿ ಬಜಾರಾಕ್ ವೆತಾಸ್ತಾನಾ, ರೊಯ್‌ಸ್ಟನ್ ಮ್ಹಜ್ಯಾ ಯೆಣ್ಯಾಕ್ ರಾಕ್ತಾಲೊ. "ಹಲೋ" ಮ್ಹಣ್ ಹಾತ್ ಮುಕಾರ್ ಪಡ್ವಾಯ್ತಾನಾ, ಸಟ್ಟ್ ಕರ್ನ್ ಹಾಂವೆಂಯೀ ಧಯ್ರಾನ್ ತಾಚೊ ಹಾತ್ ಮೆಳಯ್ಲೊ. ಹ್ಯಾ ವೆಳಿಂ ಮ್ಹಜ್ಯಾ ಧನಿಸಿಚಿಂ ಉತ್ರಾಂ ಮ್ಹಜೆ ಮತಿಪಟಲಾರ್ ಘುಂವೊಂಕ್‌ಲಾಗ್ಲಿಂ. ತಕ್ಷಣ್ ಹಾವೆಂ ರೊಯ್‌ಸ್ಟನಾಲಾಗಿಂ "ದಯಾ ಕರುನ್ ಮ್ಹಾಕಾ ಮಾಫ್ ಕರ್. ತುಜೆ ಆನಿ ಮ್ಹಜೆ ಮದ್ಲೊ ಮೋಗ್ ಪಯ್ಸ್ ಪಯ್ಸ್ ಹಾತಾಕ್ ಹಾತ್ ಮೆಳೊವ್ನೀ ನ್ಹಯ್ ವಾ ಆಂಗಾಕ್ ಆಂಗ್ ಲಾಗೊವ್ನೀ ನ್ಹಯ್. ಫಕತ್ತ್ ಉಲೊಣ್ಯಾಂ ದ್ವಾರಿಂ" ಮ್ಹಳೆಂ.

ರೊಯ್‌ಸ್ಟನಾಕ್ ಮ್ಹಜೆ ವಯ್ರ್ ಕಠಿಣ್ ರಾಗ್ ಆಯ್ಲೊ. ಕ್ರೋದಾನ್ ಮ್ಹಜೆ ವಯ್ರ್ ತಾಪ್ಲೊ. ಆನಿ ಸೊಡ್‌ದೊಡ್ ನಾಸ್ತಾಂ ಹಿಣ್ಸುನ್ ಮ್ಹಾಕಾ ಯೆಟೆಲಾಗ್ಲೊ. "ಹೆತ್ತ್ ಪಡ್ವಶಾ! ತುವೆಂ ಕೊಣಾ ಕೊಣಾಚಿ ಕತ್ತೆ ಚಾಕ್ರಿ ಕರ್ನ್‌ಚ್ ಮೊರಾಜೆ. ತುಕಾ ಮುಕ್ಲೊ ಫುಡಾರ್ ನಾಕಾ. ಮಂತನಾಂತ್ಲ್ಯಾ ಗ್ರೇಸ್ತಾಂಗೆಲೊ ಗಶ್ಯೊ ಕಾಡ್. ತಾಂಚ್ಯಾ ಘರ್ಟಿಂ ಮ್ಹಳೆಂ ಕಾದುಂಕ್‌ಚ್ ರಾವ್." ಕಠಿಣಾಯೆನ್ ಭಾರಾದಿಕ್ ಉತ್ರಾನಿ ಮ್ಹಾಕಾ ಭಾಲಿ ತೊಪ್ಲಿ ತಾಣೆ ಮ್ಹಜಾ ಕಾಳ್ಜಾಕ್.

ವ್ಹಯ್! ಹಾವೆಂ ಮ್ಹಜೆ ಧನಿಸಿಚ್ಯಾ ಉತ್ರಾಂಕ್ ಮಾನ್ ದಿಲೊ. ತಿಚ್ಯಾ ಉತ್ರಾಂಕ್ ಮರ್ಯಾದ್ ದಿಲಿ. ತಿಕಾ ವಿದೇಯ್ ಜಾಲಿಂ. ಪುಣ್ ಫುಡೆಂ? ಮ್ಹಜಿ ದುಬ್ಳಿಕಾಯ್ ವಾಡ್ತೆಲಿ ಆನಿ ಚಡ್ತೆಲಿ.

ಆತಾಂ ವೀಸ್ ವರ್ಸಾಂ ಭರ್‌ಲ್ಯಾಂ ಮ್ಹಾಕಾ. ಮ್ಹಜ್ಯಾ ಮಾವ್ಶೆನ್ ಸಯ್ರಿಕ್ ಪಳಯ್ಲಿ. ದುಬ್ಳ್ಯಾ ಘರಾಣ್ಯಾಂತ್ಲ್ಯಾ ಎಕಾ ಬರ್ಯಾ ಚಲ್ಯಾಲಾಗಿಂ ಕಾಜಾರ್ ಕರ್ನ್ ದಿಲೆಂ.

ಮ್ಹಜೆಂ ಲಗ್ನ್ ಜಾಲ್ಲೆಂ. ಆನಿ ಆತಾಂ ಚೊವ್ಗಾಂ ಭುರ್ಗಿಂಯೀ ಜಾಲ್ಲಿಂ. ಮ್ಹಜೊ ಘರ್ಕಾರ್ ಗುಣೇಸ್ತ್ ತರೀ ತಾಚೊ ಸಾಂಬಾಳ್ ಆಮ್ಚ್ಯಾ ಪೊಟಾಕ್ ಪಾವಾನಾತ್‌ಲ್ಯಾ ಖಾತಿರ್ ಹಾಂವ್ ಘರ್ ಚಾಕ್ರೆಚ್ಯಾ ಕಾಮಾಕ್ ಎಕಾ

ಮದಾಮೆಗೆರ್ ಭರ್ತಿ ಜಾಲಿಂ. ಘರ್ ಚಾಕ್ರೆಚೆಂ ಕಾಮ್ ತರೀ, ಮರ್ಯಾದಿಚೆಂ ಘರಾಣೆಂ. ಬರೊ ಸಾಂಬಾಳ್ ದೀವ್ನ್ ಧನಿನ್ ಮ್ಹಾಕಾ ಮೊಗಾನ್ ಪಳೆತಾಲಿ. ಹಾಂವೀ ತಾಂಕಾಂ ಪಾತ್ಯೆಣೆಚಿಂ ಜಾಲ್ಲಿಂ. ತಿಚೊ ಘರ್ಕಾರ್ ದುಬಾಯ್ಂತ್ಲ್ಯಾ ಆಫಿಸಾಂತ್ ಕಾಮ್ ಕರ್ತಾಲೊ. ಮ್ಹಾತಾರ್ಯಾ ಆಪ್ಲ್ಯಾ ಸಾಸುಮಾಂಯ್ಚ್ಯಾ ಸಾಂಗಾತಾ ಘೆವ್ನ್, ಮೊಗಾನ್ ಮ್ಹಜಿ ಮದಾಮ್ ದೀಸ್ ಸಾರ್ತಾಲಿ.

ತ್ಯಾ ಎಕಾ ದಿಸಾ ಆಪ್ಲ್ಯಾ ಆವಯ್ಚ್ಯೊ 75 ವರ್ಸಾಂಚೊ ಜಲ್ಮ್ ದಿವಸ್ ಆಚರ್ಸುಂಚ್ಯಾ ವಗ್ತಾ ದುಬಾಯ್ ಥಾವ್ನ್ ಪುತಾನ್ ಮ್ಹಜೆ ಧನಿನಿಕ್ ಸ್ವದೇಶ್ ಧಾಡ್ಲ್ಲೊ. ಹ್ಯಾಚ್ ಕಾರಣಾಖಾತಿರ್ ತ್ಯಾ ಘರ್ಚೆಂ ನಿತಳಾಯೆಚೆಂ ಕಾಮ್ ಮ್ಹಜ್ಯಾ ವಾಂಟ್ಯಾಕ್ ಪಡ್ಲ್ಲೆಂ. ಹಾಂವ್ ವರ್ತ್ಯಾ ಅಭಿಮಾನಾನ್ ಮ್ಹಜೆಂ ಕಾಮ್ ವೆಗಾನ್ ಕರ್ತಾಲಿಂ. ಕಾಮಾರ್ ಮಗ್ನ್ ಜಾವ್ನಾಸ್ತಾಂ, ಎಕಾಚ್ ಘರಾ ಮ್ಹಜಿ ದೀಷ್ಟ್ ವ್ಹೊಣದಿರ್ ಉಮ್ಕಾಳೊನ್ ಆಸ್ಲ್ಲೆ ತಸ್ವಿರೆಚೆರ್ ಪಡ್ಲಿ. ತಿ ಪಳಯಿಲ್ಲ್ಯಾ ಕೂಡ್ಲೆ ಮ್ಹಜ್ಯೆ ಕುಡಿಂತ್ ಶೆಳೊ ಘಾಮ್ ಸುಟ್ಲೊ. ತೋಂಡ್ ಮೊನೆ ಜಾಲ್ಲ್ಯಾಬರಿ ಭೊಗ್ಲೆಂ. ಉಲಂವ್ಕ್ ಜೀಬ್ ಸುಟ್ಲೆನಾ. ಕೊಣೆಂಗೀ ಮ್ಹಜೆ ತಕ್ಲೆರ್ ಮುಸ್ಳಾನ್ ಮಾರ್ಲ್ಲ್ಯಾಬರಿ ಮ್ಹಾಕಾ ಅನ್ಭೋಗ್ ಜಾಲೊ. ರಾವ್ಲ್ಲ್ಯಾ ಕಡೆನ್‌ಚ್ ಹಾಂವ್ ಥಟಕ್ಕ್ ಜಾಲಿಂ.

“ತಿ ತಸ್ವೀರ್ ಆಮ್ಚ್ಯಾ ಕಾಜಾರಾಚಿ. ಹೊ ಮ್ಹಜೊ ನೊವ್ರೊ.

ಹಿ ತಸ್ವೀರ್ ಪಳೆಯಿಲ್ಲ್ಯಾ ಕೂಡ್ಲೆ ತುಕಾ ಕಿತೆಂ ಜಾಲೆಂ? ಕಿತ್ಯಾಕ್ ಮೌನ್ ರಾವ್ಲೆಂಯ್? ತಾಚಿ ತುಕಾ ವಳಕ್ ಆಸಾಗೀ?” ಧನಿನಿನ್ ವಯ್ರ್ ವಯ್ರ್ ಮ್ಹಾಕಾ ಸವಾಲ್ ಕೆಲೆಂ.

“ವ್ಹಯ್ ಬಾಯೆ, ತಾಚಿ ಇಲ್ಲಿಶಿ ವಳಕ್ ಆಸಾ. ಹಾಂವ್ ಕಾಜಾರ್ ಜಾಂವ್ಚ್ಯಾ ಆದಿಂ ದುಸ್ರ್ಯಾಂಗೆರ್ ಕಾಮಾರ್ ಆಸ್ತಾನಾ, ತಾಕಾ ಹಾಂವೆಂ ಪಳಯ್ಲಾಂ. ತೊ ಕಸೊ ಆಸಾ? ತುಮ್ಕಾಂ ಕಿತ್ಲಿಂ ಭುರ್ಗಿಂ ಆಸಾತ್?” ಉಮಾಳ್ಯಾಂನಿ ಹಾಂವೆಂ ಧನಿನಿಕ್ ಸವಾಲ್ ವಿಚಾರ್ಲೆಂ.

“ದೆವಾನ್ ಮ್ಹಾಕಾ ಸರ್ವ್ ದಿರ್ವೆಂ ಆನಿ ಗ್ರೇಸ್ತ್‌ಕಾಯ್ ದಿಲ್ಯಾಮಾಂ. ಪುಣ್ ಭುರ್ಗಿಂ ಮಾತ್ರ್ ದೀಂವ್ಕ್ ನಾಂತ್.” ಧನಿನಿಚ್ಯಾ ದೊಳ್ಯಾಂತ್ಲ್ಯಾನ್ ದುಕಾಂ ಭುಮಿರ್ ಪಡೊನ್ ಜಿರ್ತಾಲಿಂ. ತಿಕಾ ದೆಕ್ತಾನಾ ಮ್ಹಾಕಾ ಚಡ್ ಆನಿ ಚಡ್ ಬೆಜಾರಾಯ್ ಭೊಗ್ಲಿ.

“ಬಾಯೆ ಬರ್ಯಾ ದಾಕ್ತೆರಾ ಕರ್ನಾಂ ತುಮಿಂ ದೊಗಾಂಯ್ನೀ ತಪಾಸ್ಣಿ ಕರಿಜಾಯ್

D. PAI FOUNDATION MANIPAL

ಆಸ್‌ಲ್ಲಿ." ಹಾವೆಂ ಮ್ಹುಜಿಂ ಭೊಗ್ಣಾಂ ತಿಚ್ಯಾ ಮುಕಾರ್ ದವರ್ಲಿಂ.

"ಸರ್ವ್ ನಾಂವಾಡ್ದಿಕ್ ದಾಕ್ತೆರಾ ಕರ್ನಾಂ ಆಮ್ಚಿ ದೊಗಾಂಯ್ಚಿ ತಪಾಸ್ಣಿ ಜಾ ಪುಣ್! ಮ್ಹಜ್ಯಾ ಘೊವಾಕ್ ಭುರ್ಗ್ಯಾಂಚೆಂ ದೆಣೆಂ ನಾ ಮ್ಹಣ್ ದಾಕ್ತೆರಾನ್ ಫೆಸ ದಿಲಾಂ. ತಶೆಂ ಜಾಲ್ಯಾನ್...." ಧನಿನ್ ಆಪ್ಲ್ಯಾ ದೊಳ್ಯಾಂತ್ಲಿಂ ದುಕಾಂ ಪಾಲ್ಯಾ ಪೊಂತಾನ್ ಪುಸ್ತಾನಾ ಮ್ಹಾಕಾ ತಿಚಿ ಬಿರ್ಮೊತ್ ದಿಸ್ಲಿ. ಹಾವೆಂ ಮನಾಂತ್ ಚಿಂತ್ಲೆಂ. "ಮ್ಹಾಕಾ ದೆವಾನ್ ದುಬ್ಳಿಕಾಯ್ ದಿಲ್ಯಾ. ಪುಣ್ ದುಬ್ಳಿಕಾಯೆ ಮಧ ಘರಾಂತ್ ಹಾಸ್ತ್ಯಾ ಮುಖಾಮಳಾಚಿಂ ಭುರ್ಗಿಂ ದಿಲ್ಯಾಂತ್. ತಾಂಕಾಂ ಪಳಯ್ತಾ ಕಿತ್ಲೊ ವರ್ತೊ ಸಂತೊಸ್ ಮ್ಹಜ್ಯಾ ಕಾಳ್ಜಾಂತ್ ತಶೆಂ ಮನಾಂತ್. ಹಾಚ್ಯಾ ಗ್ರೆಸ್ತ್‌ಕಾಯ್ ದುಸ್ರಿ ಮ್ಹಾಕಾ ಜಾಯ್‌ಗೀ? ಮ್ಹಜ್ಯಾ ಕಾಜಾರಿ ಜೀವನಾಂತ ವೊಡ್ತಾಂತ್ಲಿಂ ಫುಲಾಂಚ್ ಮ್ಹಜಿಂ ಭುರ್ಗಿಂ, ಮ್ಹಜೆಂ ದಿರ್ವೆಂ ಆನಿ ಗ್ರೆಸ್ತ್‌ಕಾಂ ನ್ಹಯ್‌ಗೀ? ಹ್ಯಾ ಸವಾಲಾಂಚಿ ಜವಾಬ್ ಮ್ಹಾಕಾ ಆಜ್ ಮೆಳ್ಳಿ.

ಪೆಲ್ಯಾ ಥಂಯ್ ಹುಸ

ನಾರಾಪಿ ಥಾವ್ನ್ ಬಸ್ಸಾರ್ ಮಂಗ್ಳುರಾಕ್ ವೆಚೆ ವಾಟೆರ್, ಮಲ್ಲಿಕ ಬಸ್‌ಸ್ಟೆಂಡಾಲಾಗಿಂ ದೆಂವ್ತಾನಾ, ಪಾಟ್ಲ್ಯಾನ್ ಮ್ಹಾಕಾ 'ಗುಡ್ ಇವ್ನಿಂಗ್ ಸಿಸ್ಟ ಮ್ಹಳ್ಳ್ಯಾಬರಿ ಆಯ್ಕಾಲೆಂ. ದೆಂವ್ತೊನ್ ಪಾಟಿಂ ದೀಶ್ಟ್ ಲಾಯ್ತಾಂ ತರ್, ತೆಂ ತೆಂ ಲ್ಹಾನ್ ಭುರ್ಗೆಂ ಬೆನ್ನಿ ಆಮ್ಚ್ಯಾ ಇಸ್ಕೊಲಾಚೊ ವಿದ್ಯಾರ್ತಿಣ್.

ದುಬ್ಳೆಂ ತರೀ ಹುಶಾರ್ ಭುರ್ಗೆಂ. ಚುರು.' ಆನಿ ಬುದ್ವಂತ್. ದಯಾಳ್ ತ ಮಯ್ಪಾಸಿ. ತಾಚ್ಯಾ ಸಾಂಗಾತಿಣ್ಯಾಂಕ್ ತೆಂ ಚಡ್ ಮೊಗಾಚೆಂ. ಕಿತ್ಯಾಕ್? ತಾ ಸಾಂಗಾತಿಣ್ಯಾಂಕ್, ಕ್ಲಾಸಿಂತ್ಲ್ಯಾ ದಾಪ್ಟ್ಯಾ ಭುರ್ಗ್ಯಾಂಕ್, ಕಳಿತ್ ನಾತ್ಲ್ಲೆ ಸಮ್ಜಾನಾತ್ಲ್ಲಿಂ ಲಿಸಾಂವ್ ತೆಂ ಶಿಕಯ್ತಾಲೆಂ. ತಾಂಕಾಂ ಹರ್ಯೆಕಾಂತೀ ಕುಮ ಕರ್ಚೆಂ ಬೆನ್ನಿ ಹಾಂಗಾಸರ್ ಕಶೆಂ ಪಾವ್ಲೆಂ? ಏಕಾ ಘರಾಚಿ ಖಾಪ್ಟೆಣ್ ಮ್ಹಾಕಾ ಘೊ ಖಿರಾಂತ್ ಮ್ಹಾಕಾ ದಿಸ್ಲಿ. ಸಾಂಗಾತಾಚ್ ತಾಚಿ ಬಿರ್ಮೊತ್‌ಯೀ ದಿಸ್ಲಿ.

"ಹಾಂ ಬೆನ್ನಿ! ಗುಡ್ ಇವ್ನಿಂಗ್ ಪುತಾ, ತುಂ ಖಂಯ್ ಹಾಂಗಾ ಸಾ

ವೆಳಾರ್? ಹಾಂಗಾ ಕಶೆಂ ಪಾವ್ಲೆಂಯ್? ತುಂ ಎಕ್ಲೆಂಚ್ ಆಯ್ಲೆಂಯ್? ಖಂಯ್ ವೆತಾಯ್ ಪುತಾ?" ಮ್ಹಣ್ ಹಾವೆಂ ಎಕಾ ವಯ್ರ್ ಏಕ್ ಸವಾಲ್ ವಿಚಾರ್ತಾನಾ, ಬಾವ್ಡೆಂ ಮ್ಹಾಕಾ ಪಳೆವ್ನ್ ಹಾಸ್ಲೆಂ ತರೀ, ಬಿರ್ಮತೆಚ್ಯೊ ದುಕಾಂ-ಝರಿ ದೊಳ್ಯಾಂತ್ಲ್ಯಾನ್ ಪಾಜಾರ್ತಾಲ್ಯೊ. ಭುಮಿರ್ ಪಡೊನ್ ಜಿರ್ತಾಲ್ಯೊ, ಕಸಲೆಗಿ ಆಕ್ಲಾಸ್ ತಾಚೆಥಂಯ್ ಝುಳ್ಕತಾಲೆ. ಬಿರ್ಮತೆಚಿಂ, ನಿರಾಶೆಚಿಂ ಭೊಗ್ಣಾಂ ಉಬಾರುಂಕ್ ತೆಂ ಪ್ರಯತನ್ ಕರ್ತಾಲೆಂ.

"ಸಿಸ್ಟರ್", ಮ್ಹಳೆಂ ತಾಣೆ ಮೊವಾಳಾಯೆನ್! ತಾಕಾ ಪಳೆವ್ನ್ ಮ್ಹಾಕಾ ಬಿರ್ಮತ್ ದಿಸ್ಲಿ. ಮ್ಹಜೆ ಸರ್ಶಿಂ ಲಾಗಿಂ ವ್ಹೊಡ್ನ್ ತಾಕಾ ಹಾವೆಂ ವೆಂಗ್ಲೆಂ. ಪರ್ತುನ್ "ಸಿಸ್ಟರ್" ಹುಸ್ಕಾರ್ಲೆಂ ತೆಂ. "ಸಾಂಗ್ ಬಾಳಾ ಮ್ಹಜ್ಯಾ ಕಿತೆಂ ತುಕಾ ಜಾಲೆಂ ತೆಂ ತಪ್ಸೀಲ್ ಸಾಂಗ್" ಮ್ಹಣ್ ಹಾವೆಂ ತಾಕಾ ಬೊಳಾಯ್ಲೆಂ.

"ತುಂ ಮ್ಹಾಕಾ ಭೆಶ್ಟಾಯ್ನಾಂಯ್ ತರ್ ಮಾತ್ರ್ ಸಾಂಗ್ತಾಂ." ಮ್ಹಣಾಲೆಂ ತೆಂ. ಪುಣ್ ಮ್ಹಾಕಾ ಹ್ಯಾ ಭುರ್ಗ್ಯಾವಿಶಿಂ ಭ್ಯೆಂ ದಿಸ್ಲೆಂ. ಘರ್ಚ್ಯಾಂಕ್ ಕಳಿತ್‌ನಾಸ್ತಾನಾ ಚುಕೊನ್ ಪುಣಿ ಆಯ್ಲಾಂಗಾಯ್?

"ಭಿಯೆನಾಕಾ ಪುತಾ, ಕಿತೆಂ ಆಸಾ ತಶೆಂ ಸಾಂಗ್."

"ಸಿಸ್ಟರ್, ತುವೆಂ ಮ್ಹಾಕಾ ಇಸ್ಕೊಲಾಕ್ ಧಾಡ್‌ಲ್ಲೆಂಯ್, ಆಟ್ವ್ಯಾ ವರ್ಗಾಚೆ ಬೂಕ್, ಫೀಸ್, ಯುನಿಫೊರ್ಮ್, ಕಿತೆಂ ಪೂರಾ ಗರ್ಜ್ ಆಸಾ ತೆಂ ಒದಗ್ಸುನ್ ದಿಲ್ಲೆಂಯ್. ಪುಣ್ ಕಿತೆಂ ಕರ್ಯೆತಾ ಸಿಸ್ಟರ್? ಮ್ಹಜ್ಯಾ ಖೊಟ್ಯಾ ನಶೀಬಾಕ್? ಥೊಡ್ಯಾ ತೆಂಪಾ ಆದಿಂ ಮ್ಹಜೊ ಬಾಬ್ ಕಾಳ್ಜಾಘಾತಾನ್ ಮರಣ್ ಪಾವ್ಲೊ. ತಾಚೆ ಖುಂತಿನ್ ಮಾಂಯ್ ನಿತ್ರಾಣಿ ಜಾಲ್ಯಾ. ಆಮಿ ಚೊವ್ಗಾಂ ಭುರ್ಗಿಂ. ಮಾಲ್ಗಡೆಂ ಹಾಂವ್ ಆನಿ ಮ್ಹಜ್ಯಾ ಪಾಟ್ಲಿಂ ದೊಗಾಂ ಚೆಡ್ವಾಂ. ನಿಮಾಣೊ ದೋನ್ ವರ್ಸಾಂಚೊ ಲ್ಹಾನ್ ಭಾವ್. ಆಮ್ಚೆಂ ಪಾಂಚ್ ಜಣಾಂಚೆಂ ಜೀವನ್ ಸಾರುಂಕ್ ಭಾರಿಚ್ ಕಶ್ಟ್ ಜಾಲ್ಲ್ಯಾನ್, ಮಾಂಯ್ಚೆ ಇಲ್ಲೆಂ ಒಜೆಂ ಹಾಳು ಕರ್ತಾಂ ಮ್ಹಣ್ ಎಕಾ ಸಿಸ್ಟರಾ ಮುಖಾಂತ್ರ್ ಹಾಂಗಾಸರ್‌ಚ್ ವಸ್ತಿ ಕರ್ಚ್ಯಾ ತಿಚ್ಯಾ ಸಯ್ರ್ಯಾಂಗೆರ್ ಘರ್-ಚಾಕ್ರೆರ್ ರಾವ್ಲಿಂ. ಕಾಲ್ ಕ್ರಿಸ್‌ಮಸ್ ಜಾಲ್ಲ್ಯಾನ್ ಹಾಂವ್ ಕಾಮ್ ಕರ್ನ್ ಆಸ್ಚ್ಯಾ ಮದಾಮೆನ್ ಕೇಕ್, ಕುಸ್ವಾರ್ ಆನಿ ಇಲ್ಲೆಂ ವಸ್ತುರ್ ಮ್ಹಜ್ಯಾ ಭಾಂವ್ಡಾಂಕ್ ದೀವ್ನ್ ಯೆ ಮ್ಹಣ್ ಮ್ಹಾಕಾ ಧಾಡ್‌ಲ್ಲೆಂ. ತೆಂ ದೀವ್ನ್ ಮಾಂಯ್ಚೆಂ ಬೆಸಾಂವ್ ಕಾಣ್ಗೆವ್ನ್, ಮ್ಹಜ್ಯಾ ಭಾಂವ್ಡಾಂಕ್ ಸಂತೊಸ್ ಆನಿ ಖುಶಾಲ್ ಕರ್ನ್ ಪರತ್ ಪಾಟಿಂ

ಆಯ್ಲಿಂ ಸಿಸ್ಟರ್."

ಜೆನ್ನಿಚೆಂ ಹರ್ಕೈಕ್ ಉತರ್, ಮ್ಹಜ್ಯಾ ಅಂತಸ್ಕರ್ಣಾಂತ್ ಕಾಂತಯ್ತಾಲೆಂ. ತಾಚೆಂ ಖೊಟೆಂ ನಶೀಬ್ ಚಿಂತುನ್‌ಚ್ ಮ್ಹಜ್ಯಾ ಕಪಲಾರ್ ಘಾಮ್ ದೆಂವ್ಲೊ. ಕಿತೆಂ ಬಾಪ್ ತಾಕಾ ದಿಂಷ್ಟಿ ಮ್ಹಳ್ಳೆಂ ಮ್ಹಾಕಾ ಕಳೊಂಕ್ ನಾ. ಎಕಾ ಘುರ್ಗ್ಯಾಚೆಂ ಭವಿಶ್ ಪಾಡ್ ಜಾಂವ್ಚೆಂ ಚಿಂತಾನಾ ಮ್ಹಾಕಾ ರಡೊಂಕ್ ಆಯ್ಲೆಂ. ಜಾಲ್ಯಾರೀ ಧಯ್ರಾನ್ ಹಾವೆಂ ಜೆನ್ನಿಕ್ ಸಾಂಗಾತ್ ದಿಲೊ. ತೆಂ ಕಾಮ್ ಕರ್ಚ್ಯಾ ಘರಾ ಹಾಂವೀ ಗೆಲಿಂ.

ಮಲ್ಲಿಕಟ್ಟೆ ಥಾವ್ನ್ 10 ಮಿನುಟಾಂಚಿ ವಾಟ್ ಚಮ್ಕತಾನಾ, ಹಾಂಗಾಚ್ ರಾವ್ ಸಿಸ್ಟರ್, ತಾಂಗೆರ್ ವ್ಹಡ್ಲ್ಯಾ ಲೊಂವೆಚೊ ರಾಕ್ಸ ಕಾಸ್ತಾಚೊ ಪೆಟೊ ಆಸಾ. ಹಾಂವ್ ಪಯ್ಲೆಂ ಭಿತರ್ ವೆತಾಂ, ಮಾಗಿರ್ ತುಂ ಯೆ" ಮ್ಹಣ್ ಜೆನ್ನಿನ್ ಮ್ಹಾಕಾ ಗೆಟಕಡೆನ್ ರಾವಯ್ತಾನಾ, ಪೆಟ್ಯಾಚಿ ಬೊಬ್‌ಚ್ ಬೊಬ್. ಹಾಂವ್ ಜೆನ್ನಿ ಸಾಂಗಾತಾಚ್ ಧಯ್ರಾನ್ ಗೇಟಿ ಭಿತರ್ ಗೆಲಿಂ. ಸದಾಂಚ್ಯಾ ವಾಪ್ರಾಂತ್ ತೆಂ ಮೆತೆರ್ ಜಾಲೆಂ. ಹಾಂವ್ ಉಭಿಂ ಆಸ್‌ಲ್ಲಿಂ ಪಳೆವ್ನ್ ಮದಾಮೆನ್ ಮ್ಹಾಕಾ ಬಸ್ಕ ದಿಲಿ. ಆಮಿ ದೊಗಾಂಯ್ನಿ ಎಕಾಮೆಕಾ ಒಳಕ್ ಕೆಲಿ. ಎಕಾಮೆಕಾ ಸುಖ್-ದುಖ್ ಉಲಯ್ತಾನಾ, ಜೆನ್ನಿ ವಿಶ್ಯಾಂತ್ ಉಲೊಣ್ಯಾಕ್ ಬುನ್ಯಾದ್ ಘಾಲಿ.

"ಜೆನ್ನಿ ಹಾಂಗಾ ಕಶೆಂ ಪಾವ್ಲೆಂ ಬಾ?" ಮ್ಹಜ್ಯಾ ಸವಲಾಕ್ ತಿಣೆಂ ತಿಚೆಂ ದಸ್ತಾವೆಜ್ ವಾಚುಂಕ್ ಸುರು ಕೆಲೆಂ. "ಮ್ಹಜೊ ಪೂತ್ ಆನಿ ಸೂನ್ ಆಸ್ಟ್ರೇಲಿಯಾಂತ್ ಆಸಾತ್. ಪತಿ ಮ್ಹಜೊ ಒಡೆಸ್ತ್. ದೊಗಿ ಧುವೊ ಸಾಂತ್ ಆಗ್ನೆಸ್ ಕೊಲೆಜಿಂತ್ ಶಿಕ್ತಾತ್. ಪತಿಚಿ ಚಾಕ್ರಿ, ಘರ್ಚೆಂ ಕಾಮ್ ಮ್ಹಣ್ತಾನಾ, ಘರ್ ಚಾಕ್ರೆರ್ ಕೋಣ್ ಪುಣಿ ಜಾಯ್ ನ್ಹಂಯ್‌ಗೀ ಸಿಸ್ಟರ್? ದೆಕುನ್ ಮ್ಹಜ್ಯಾ ಫ್ರೆಂಡಾನ್ ಎಕಾ ಸಿಸ್ಟರಾಚಿ ಒಳಕ್ ಕರ್ನ್ ದಿಲಿ. ತ್ಯಾ ಸಿಸ್ಟರಾನ್ ಹಾಂಗಾಸರ್ ಜೆನ್ನಿಕ್ ಆಪವ್ನ್ ಹಾಡ್ಲೆಂ.

"ಓಹೋ ತಶೆಂಗೀಬಾ! ತುವೆಂ ತುಜೆಂ ಕಾಮ್ ಸಾರ್ಕೆಂ ಕೆಲೆಂಯ್. ಪೂಣ್ ಜೆನ್ನಿಚ್ಯಾ ಫುಡಾರಾವಿಶಿಂ ಚಿಂತ್ಲೆಂಯ್‌ಗೀ? ತಾಕಾ ಇಸ್ಕೊಲ್ ಶಿಕೊಂಕ್ ಗರ್ಜ್ ಪಡ್ಚೆಂ ಪುರಾ. ಸಾಂ. ವಿಶೆಂತ್ ಪಾವ್ಲ್ ಸಭೆ ಮುಖಾಂತ್ರ್ ಮೆಳಾಶೆಂ ಕೆಲಾಂ. ಮುಕ್ಲ್ಯಾ ಶಿಕ್ಪಾಕ್ ತ್ಯಾಚ್ ಫಿರ್ಗಜೆಚ್ಯಾ ಎಕಾ ಮಾನೆಸ್ತಾನ್ ಸರ್ವ್ ಖರ್ಚ್ ಪಳೆಯ್ತಾ ಮ್ಹಳಾಂ."

"ಯೇ ಮ್ಹಜ್ಯಾ ಜೆಜು ಬಾಳ್ಕಾ" ಉದ್ಗಾರ್ಲಿ ತಿ "ಹೆಂ ಆಮ್ಕಾಂ ಕಳಿತ್ ನಾತ್‌ಲ್ಲೆಂ ಸಿಸ್ಟರ್. ಚಾರ್ ಹಜಾರ್ ರುಪಯ್ ಮುಂಗಡ್ ದೀವ್ನ್ ಹ್ಯಾ ಚೆಡ್ವಾಕ್ ಆಮಿ

ಹಾಡ್ಲಾಂ. ತೆ ಪಯ್ಶೆ ಮ್ಹಾಕಾ ಪಾಟಿಂ ನಾಕಾತ್. ಬೆನ್ನಿಕ್ ಇಸ್ಕೊಲ್ ಶಿಕೊಂಕ್ ಮನ್ ಆಸಾ ತರ್. ತಾಕಾ ತುಮಿ ವ್ಹರ್ಯೆತ್. ಜರ್‌ತರ್ ತೆಂ ಮ್ಹಜೆಸರ್ಶಿನ್ ರಾವೊನ್, ಶಿಕೊಂಕ್ ಮನ್ ಆಸಾ ತರ್ ಹಾಂವ್ ತಾಚೆಂ ಮುಕ್ಲೆಂ ಶಿಕಪ್ ಮುಂದರಿತಾ. ಮ್ಹಾಕಾ ತಾಣೆ ಕಾಮಾಂತ್ ಇಲ್ಲಿ ಕುಮಕ್ ಕೆಲ್ಯಾರ್ ಪುರೊ. ಮ್ಹಜ್ಯಾ ದೊಗಾಂ ಧುವಾಂ ಸಾಂಗಾತಾ ತೆಂಯೀ ಇಸ್ಕೊಲಾಕ್ ವಚುಂದಿ."

"ಬರೆಂ ಬಾ, ತರ್ ಹಾಂವ್ ಫಾಲ್ಯಾ ತುಕಾ ಮೆಳ್ತಾ" ಘರಾಚಿಂ ಮೆಟಾಂ ಹಾಂವ್ ದೆಂವ್ಲಿಂ. ಭುಮಿರ್ ಕಾಳೊಕ್ ಪಡೊನ್ ಯೆತಾಲೊ. ಪುಣ್ ಬೆನ್ನಿ ಥಂಯ್ ಉಜ್ವಾಡ್ ಫಾಂಕ್‌ಲ್ಲೊ. "ಕ್ರಿಸ್ತಾ ಜಯಂತಿ 2000 ವರ್ಸಾಚ್ಯಾ ಸಂಬ್ರಮಾಂತ್ ಅಸಲೊಚ್ ಹುಸ್ಕೊ ಆಮಾ ಸರ್ವಾಂಕ್ ಸೊಮಿ ಜೆಜು ಕ್ರೀಸ್ತ್ ಫಾವೊ ಕರುಂದಿ." ಮ್ಹಣ್ ಹಾವೆಂ ಮನಾಂತ್‌ಚ್ ಮಾಗ್ಲೆಂ.

ಕಪಟಿ ಮೋಗ್

ಹಾವೆಂ ಕಾಮ್ ಕರ್ಚ್ಯಾ ಮ್ಹಜ್ಯಾ ಆಫಿಸಾಕ್ ವಚಜಾಯ್ ತರ್, ತ್ಯಾ ಟೆರೆಸಾಚ್ಯಾ ಘರಾ ಮುಕ್ಲ್ಯಾನ್ ಆಸ್ಚ್ಯಾ ವಾಟೆನ್‌ಚ್ ಚಮ್ಕಾಜಾಯ್. ತಿ ವಾಟ್ ಮ್ಹಾಕಾ ಭಾರಿ ಪಸಂದೆಚಿ.

ಜರಿತರಿ ಹಾಂವ್ ದುಸ್ರ್ಯಾಚ್ ವಾಟೆನ್ ಗೆಲೊಂ, ಮ್ಹಾಕಾ ದಿಸಾಚಿ ಭುಕ್ ಆನಿ ರಾತಿಚಿ ನೀದ್‌ಯೀ ಪಡಾನಾತ್‌ಲ್ಲಿ. ಫಕತ್ ಚಿಂತ್ನಾಂ ತ್ಯಾ ವೀಣಾಚಿಂ.

ಸದಾಂಚ್ ಚೊಯ್ತಾಲಿ, ಸೊಭಿತ್ ಸುಂದರ್ ಗೊರ್ಯಾ ವರ್ಣಾಚಿ ನಾರಿ. ತಾಂಬ್ಯೆ ತಿಚೆ ಪೊಲೆ, ಪಿಕ್ಲ್ಯಾ ತೆಂಡ್ಲ್ಯಾ ರುಪಾರ್ ತಿಚೆ ಪೊಂಟ್, ಕಾಳ್ಯಾ-ನಿಳ್ಯಾ ವರ್ಣಾಚೆ ಲ್ಹಾನ್ ದೊಳೆ, ಲಾಂಬ್ ತೆಲ್ಸ್ಯಾ ಕೆಸಾಂಚಿ ತಿ ಪಾಂತಿ ತಿಚೆ ಪಾಟಿರ್ ಖೆಳ್ತಾನಾ, ಅಖಂಡ್ ಕುಡಿಚೆರ್ ತೆಂ ಪೆಂಕಾಡ್ ಹಾಲ್ತಾನಾ, ಮ್ಹಜ್ಯೆ ಕುಡಿಂತ್ ಹುಸೊನಿ ರಗತ್ ಮ್ಹಜ್ಯಾ ಶಿರಾಂನಿ ಸರಾರಾಂ ಧಾಂವ್ತಾಲೆಂ. ತಿಚ್ಯಾ ಹಾಸ್ತ್ಯಾ ತೊಂಡಾರ್, ತ್ಯಾ ರೂಂದ್ ಗಾಲಾಂಚೆರ್ ಡಿಂಪಲ್ಸ್ ಪಡ್ತಾನಾ, ತಿಕಾ ಆರಾವ್ನ್ ದಾಂಬುನ್ ಧರ್ನ್ ತಿಕಾ ಉಮೊ ದಿಯಾಶೆಂ ಭೊಗ್ತಾಲೆಂ. ಕಶೆಂ ಪುಣಿ ತಿಕಾ ಮ್ಹಜೆಂಚ್ ಕರ್ನ್ ಘೆಜೆ ಮ್ಹಣ್ ಹಾವೆಂ ನಿರ್ಧಾರ್ ಘೆತ್‌ಲ್ಲೊ.

ತ್ಯೆ ಚಲಿಯೆಕಡೆ ಮ್ಹಾಕಾ ಉಲೊಂಕ್ ಆಸ್ಪದ್ ಮೆಳೊಂಕ್ ನಾತ್‌ಲ್ಲೊ. ಹಾವೆಂ ತಿಚೆಕಡೆನ್ ಕೆದಾಳಾ ಉಲೊಂವ್ಚೆಂ? ಕಶೆಂ ಉಲೊಂವ್ಚೆಂ? ಹೆಂಚ್ ಸವಾಲ್ ಮ್ಹಾಕಾ ಕೆದಾಳಾಯ್ ಧೊಸ್ತಾಲೆಂ. ಏಕ್ ದೀಸ್ ಹಾವೆಂ ಸಗ್ಳೆಂ ಮ್ಹಜೆಂ ಧಯ್ರ್ ಎಕ್ಠಾಂಯ್ ಕರ್ನ್ ಏಕ್ ಕಾಗತ್ ಬರೊವ್ನ್ ತಿ ಸದಾಂ ಉಬಿ ಆಸ್ಚ್ಯಾ ಜಾಗ್ಯಾರ್ ಉಡೊವ್ನ್, ಹಾಂವ್ ಮ್ಹಜ್ಯಾ ಆಫಿಸಾಕ್ ಚಮ್ಕಾಲೊಂ.

ಸದಾಂಚೆಪರಿಂ ತ್ಯೆಚ್ ವಾಟೇನ್ ಹಾಂವ್ ಆಫಿಸಾಕ್ ವೆತಾಲೊಂ. ತಿಚ್ಯಾ ಜಾಪಿಕ್ ರಾಕ್ತಾಲೊಂ. ಪೂಣ್ ತಿ ಅಮ್ಚ್ಯಾಕೆಂ ಹಾಸ್ತಾಲಿ ಶಿವಾಯ್, ಕಸಲಿಚ್ ಜಾಪ್ ತಿಚೆ ಥಾವ್ನ್ ಮ್ಹಾಕಾ ಮೆಳ್ಳಿನಾ.

ಸದಾಂಚ್ ಮ್ಹಾಕಾ ಸದಾಂಚ್ಯಾ ಜಾಗ್ಯಾರ್ ಮೆಳ್ತಾಲಿ, ಹಾಸ್ತಾಲಿ ಆನಿ ತಿಚ್ಯಾ ನಾಜೂಕ್ ಹಾತಾಂನಿ 'ಬಾಯ್!ಬಾಯ್!' ಕರ್ತಾಲಿ ಶಿವಾಯ್ ಉಲಯ್ನಾತ್‌ಲ್ಲಿ. ತಿಚೊ ಮ್ಹಾಕಾ ರಾಗ್ ಯೆತಾಲೊ. ಪೂಣ್! ಮಿಸಿಸ್ ಮೋಗ್ ಆಪ್ಣಾಯ್ತಾನಾ, ರಾಗ್ ಪಯ್ಸ್ ವೆತಾ ಮ್ಹಳ್ಳೆಂ ಹಾಂವ್ ಜಾಣಾಂ ಆಸ್‌ಲ್ಲೊಂ. ದೆಕುನ್ ತಿಣೆ ಮೆಚ್ಯಾಶೆಂ ಸಬಾರ್ ಪ್ರೇತನ್ ಹಾಂವ್ ಕರ್ತಾಲೊಂ.

ಆಫಿಸಾಕ್ ವೆತಾನಾ ಬರಿ ರಂಗಾಳ್ ಮುಸ್ತಾಯ್ಕಿ ಘಾಲ್ನ್ ಹಾಂವ್ ತಿಚ್ಯಾ ಮುಕ್ಯಾನ್‌ಚ್ ವೆತಾಲೊಂ. ವೆತಾಸ್ತಾನಾ ಪರ್ಮಳ್ ದೃವ್ಯಾಂ ಮ್ಹಜ್ಯಾ ಆಂಗಾರ್, ತೊಂಡಾರ್ ಸಾರಯ್ತಾಲೊಂ. 'ಫಕತ್ ತಿಣೆ ಮ್ಹಾಕಾ ಪಸಂದ್ ಕರ್ಚ್ಯಾ ಖಾತಿರ್'.

ಸಬಾರ್ ದೀಸ್ ಅಶೆಂಚ್ ಪಾಶಾರ್ ಜಾಲೆ. ಸದಾಂ ಮಾಗ್ಣಿಂ ರಜಾರ್ ಕೆಲ್ಯಾರೀ, ಪ್ರಾಚಿತ್ ಆದಾರ್ಲ್ಯಾರೀ, ಸೊಪೆಣಾಂ ಕರ್ನ್ ಸಾಂತಾಭಕ್ತಾಂಕಡೆನ್ ಮಾಗ್ಲ್ಯಾರೀ ಕಿತೆಂಚ್ ಫಾಯ್ದೊ ಮೆಳ್ನೊ ನಾ. ಹ್ಯಾ ಪಿಶಿಂ ಹಾಂವ್ ಸಲ್ವಾಲೊಂ. ತ್ಯಾ ಏಕಾ ದಿಸಾ ಆಮ್ಚ್ಯಾ ಫಿರ್ಗಜೆಚೆಂ ವ್ಹಡ್ಲೆಂ ಫೆಸ್ತ್. ತ್ಯಾ ದೀಸ್ ಬರ್ಯಾಂತ್ಲೆಂ ಬರೆಂ ನ್ಹೆಸೊನ್ ಹಾಂವ್ ಮಿಸಾಕ್ ಗೆಲ್ಲೊಂ. ಮಿಸಾಚೆರ್ ಘಡ್ಯೆ-ಘಡ್ಯೆ ಮ್ಹಾಕಾ ಚಿಂತ್ನಾಂ ಸೊಡಿನಾತ್‌ಲ್ಲಿಂ. ಫೆಸ್ತಾಚೆಂ ಮೀಸ್ ಜಾಲೆಂ. ವಳೂ ಹಾಂವ್ ಸಾಂತ್ ಭೊಂವ್ಡೊಂಕ್ ಭಾಯ್ರ್ ಆಯ್ಲೊಂ. ತೆ ಚಲಿಯೆಖಾತಿರ್ ಹೆಣೆ ತೆಣೆ ಸೊಧ್ಲೆಂ. ಸ್ಟೋಲಾಂನಿ. ಖೆಳ್ ಮಾಂಡ್‌ಲ್ಲ್ಯಾ ಸುವಾತ್ಯಾಂನಿ, ತಾಂಬ್ಡ್ಯಾ ಗುಳಿ, ಅಪ್ರೂಪಾಂ ವಿಕ್ಚ್ಯಾ ಸುವಾತ್ಯಾಂನಿ. ಖಂಯ್ಸರೀ ಮ್ಹಾಕಾ ತಿ ಮೆಳೊಂಕ್ ನಾ. ನಿಮಾಣೆ ಹಾಂವೆಂ ನಿರಾಶೆನ್ ಫಾರ್ತ್ ವಾಟ್ ಧರುಂಕ್ ಚಂತಾನಾ, ಐಸ್‌ಕ್ರೀಮ್ ವಿಕ್ಚ್ಯಾ ವಾಹನಾಸ್ಮುಂ ಮ್ಹಜಿ ದೀಷ್ಟ್ ಗೆಲಿ. ಥಂಯ್ಸರ್ ತೆಂಚ್ ತೆಂ ಹಾಂವೆಂ ಆಶೆಲ್ಲೆಂ ಪಿಣಾ ಉಬೆಂ ಆಸೊನ್,

ಐಸ್‌ಕ್ರೀಮ್ ಘೆತಾಲೆಂ.

ಸರಾರಾಂ ಹಾಂವೆಂ ಮೆಟಾಂ ಕಾಡ್ಲಿಂ. ತಾಚೆಸರ್ಶಿಂ ವಚೊನ್ ಹಾಂವೆಂಯೀ ಐಸ್‌ಕ್ರೀಮ್ ಘೆತ್ಲೆಂ. ಆನಿ ದೊನೀ ಐಸ್‌ಕ್ರೀಮಾಚೆ ಪಯ್ಶೆ ಹಾವೆಂಚ್ ದಿಲೆ. ದೊಗಾಂಯೀ ಉಲೊವ್ನ್ ಮುಕಾರ್ ಗೆಲ್ಯಾಂವ್. ಇಗರ್ಜೆ ಹೊಲಾಚ್ಯಾ ಬಗ್ಲೆರ್ ಆಸ್ಚ್ಯಾ ರುಕಾ ಮುಳಾಂತ್ ಬಸ್ಲ್ಯಾಂವ್. ಏಕಾಮೆಕಾ ಬರಿ ವಳಕ್ ಕರ್ನ್, ನಿತಳ್ ಚಿಂತ್ಪಾಸುಂಗಿಂ ಆಮ್ಚ್ಯಾ ಘರಾ ಗೆಲ್ಯಾಂವ್.

ಆತಾಂ ಮ್ಹಾಕಾ ಧಯ್ರ್ ಮೆಳ್‌ಲ್ಲೆಂ. ಕುಡಿಂತ್ ಮ್ಹಜ್ಯಾ ನವೊ ಹುರುಪ್ ಆಯಿಲ್ಲೊ. ವೀಣಾಕ್ ಮ್ಹಜ್ಯಾ ಕಾಳ್ಜಾಂತ್ ಹಾವೆಂ ಜಾಗೊ ದಿಲ್ಲೊ. ತಾಣೆಂಯೀ ಮ್ಹಜೊ ಆಸ್ರೊ ಸೊದ್‌ಲ್ಲೊ. ಆಮ್ಚೊ ಏಕಾಮೆಕಾಚೊ ಮೋಗ್ ಗುಂಡಾಯೆಕ್ ಪಾವ್‌ಲ್ಲೊ. ಜರ್‌ತರ್ ವೀಣಾ ಏಕ್ ದೀಸ್ ಮೆಳಾನಾ ತರ್, ಮ್ಹಾಕಾ ಸಮಾಧಾನ್ ನಾತ್‌ಲ್ಲೆಂ.

ಅಶೆಚ್ ಸಬಾರ್ ದೀಸ್ ಉಬೊನ್ ಗೆಲೆ. ತೊ ಏಕ್ ರಜೆಚೊ ದೀಸ್ ಥಂಡ್‌ವಾರೆಂ ಸೆಂವ್ಚ್ಯಾಖಾತಿರ್ ಹಾಂವ್ ಆನಿ ವೀಣಾ ದರ್ಯಾ ತಡಿರ್ ಬಸೊನ್ ಆಸ್‌ಲ್ಯಾಂವ್. ತ್ಯಾ ರೆಂವಾಳ್ ಸುವಾತೆರ್ ವಾತಾವರಣ್ ಥಂಡ್ ಆಸ್‌ಲ್ಲೆಂ. ಸುಕ್ಣಿಂ ಚಿಲಿಪಿಲಿ ಆವಾಜಾಸಂಗಿಂ ಹೆಣೆಂ ತೆಣೆಂ ಉಬ್ತಾಲಿಂ. ದರ್ಯಾಂತ್ಲಿ ಮಾಸ್ಳಿ ತಡೀರ್ ಯೇಂವ್ಕ್ ಆಶೆತಾಲಿ. ಸುರ್ಯೊ ಅಸ್ತಮ್ಚ್ಯಾ ವೆಳಾ ತಾಂಬ್ಡೊ ಉಜೊ ಪ್ರೊಂಕ್ತಾಶೆಂ ದಿಸ್ತಾಲೊ. ದರ್ಯಾಚಿಂ ಲಾರಾಂ ವ್ಹಡ್ಲ್ಯಾ ಆವಾಜಾಸಂಗಿಂ ಗಾಜ್ತಾಲಿಂ. ಪುಣ್ ವೀಣಾ ಮಾತ್ರ್ ಮಾವ್ನ್‌ಪಣಿ ಚಿಂತೆಸ್ತ್ ಜಾವ್ನ್ ಬಸ್‌ಲ್ಲೆಂ.

ವೀಣಾ ಸದಾಂಚೆಪರಿಂ ಮ್ಹಜೆಕಡೆನ್ ಉಲಯ್ನಾತ್‌ಲ್ಲೆಂ. ತಾಚೆಂ ಮುಕಮಳ್ ದುಕೇಸ್ತ್ ದಿಸ್ತಾಲೆಂ. ದೊಳೆ ಬಾವ್‌ಲ್ಲೆ, ಗಾಲ್ ಚಿಮಾಳ್‌ಲ್ಯಾಬರಿ ಜಾವ್ನ್ ವ್ರೊಂಟ್ ಸುಕ್‌ಲ್ಲೆ.

"ಕಿತೆಂ ವೀಣಾ! ತುಕಾ ಕಾಂಯ್ ಮೂಡ್ ನಾತ್‌ಲ್ಲ್ಯಾಬರಿ ದಿಸ್ತಾಯ್? ಹುಶಾರ್ ನಾಂಯ್? ಭಲಾಯ್ಕಿ ಬರಿ ನಾ?" ಸವಾಲ್ ಕೆಲೆಂ ಹಾವೆಂ.

"ತಶೆಂ ಕಾಂಯ್ ನಾ ವಿನೋದ್. ಪುಣ್ ಮ್ಹಜ್ಯಾ ಪೊಟಾಂತ್ ಕಿತೆಶೆಂ ಜಾತಾ. ಕಿತೆಂ ಜಾತಾ ಮ್ಹಳ್ಳೆಂ ಮ್ಹಾಕಾ ಕಳಾನಾ. ದುಕ್ತಾ ಘಡ್ತಾ ಆಸಿ ಕಿತೆಂ ಕಿತೆಂ...?" ಪಿಂರ್ಗ್ಯಾನ್ಸ್‌ಶೆಂ ಜಾಪ್ ದಿಲಿ ವೀಣಾನ್. ಪರತ್ ಮ್ಹಾಕಾ ಪಳೆವ್ನ್ "ಮ್ಹಾಕಾ ವಿಸ್ರಾನಾಂಯ್‌ಮೂ ವಿನೋದ್ ತುಂ? ಮ್ಹಜೊ ನೀಜ್ ಮೋಗ್ ಕರ್ತಾಯ್‌ಮೂ?"

ಮ್ಹಣಾಲೆಂ ತೆಂ.

"ಛೆ.. ಛೆ ತುಕಾ ಭಿಲ್ಯುಲ್ ಸಾಂಡಿನಾ. ಕೆದಿಂಚ್ ತುಕಾ ಪಿಸ್ರೊನ್ ಸಾಧ್ಯ್ಚ್ಟ್ ನಾ." ಧಯ್ರ್ ದೀವ್ನ್ ಜಾಪ್ ದಿಲಿ ಹಾವೆಂ ವೀಣಾಕ್.

ಭುಮಿರ್ ಕಾಳೊಕ್ ಪಡೊನ್ ಯೆತಾಲೊ. ಹಾವೆಂ ವೀಣಾಕ್ ದಿಲೊ. ಹಾತಾಕ್ ಹಾತ್ ಮೆಳವ್ನ್ ಆಮಿ ಘರಾ ಗೆಲ್ಯಾಂವ್.

ರಾತಿಚೆಂ ಜೆವಣ್ ತಿರ್ಸುನ್ ಹಾಂವ್ ಮ್ಹಜ್ಯಾ ಖಟ್ಲ್ಯಾರ್ ನಿದ್ಲೊಂ ಮ್ಹಾಕಾ ಚಿಂತ್ಯಾಂಚ್ ವೀಣಾಚಿಂ. ಕಿತ್ಯಾಕ್? "ಜರ್‌ತರ್ ತಿ ಗರ್ಭೆಸ್ತ್ರಿಣ್ ಗರ್ಭಾಂತ್ ತಾಚ್ಯಾ ಬಾಳ್ ಜಲ್ಮಾಲೆಂ ಜಾಲ್ಯಾರ್ ಮ್ಹಜ್ಯಾ ಘರ್ಚ್ಯಾಂಕ ಕಸಲಿ ಜಾಪ್ ದಿಂವ್ಚಿ? ಇತ್ಲೆಂಚ್ ನ್ಹಯ್ ಸಮಾಜೆ ದ್ರಿಶ್ಟೆನ್ ಹಾವೆಂ ಜಿ ಜಾಲ್ಯಾರೀ ಕಶೆಂ? ಹೊ ಸಂಸಾರ್ ಮ್ಹಾಕಾ ಕಿತೆಂ ಮ್ಹಣಾತ್? ಮ್ಹಜ್ಯಾ ಮ್ಹಾಕಾ ರೀಗ್ ಮೆಳಾತ್? ಮ್ಹಜ್ಯಾ ಜಿವಾಕ್ ಕಾಂಯ್ ತರೀ ಅಪಾಯ್ ಅಸಲ್ಯಾ ಸವಾಲಾಂಕ್ ಜಾಪ್ ಖಂಯ್ ಮೆಳಾತ್? ಆನಿ ಪರಿಹಾರ್ ಸೊಧ್ಯೆತ್?" ಏಕಾ ಪಾಟ್ಲ್ಯಾನ್ ಏಕ್ ಸವಾಲ್ ಮ್ಹಜ್ಯಾ ಸ್ಮೃತಿ ಪಟಲಾಂ ಜಾತಾಲೆಂ.

ಮ್ಹಜ್ಯಾ ಆವಯ್-ಬಾಪಾಯ್ಕ್ ಖಿಯಾನ್ ಹಾವೆಂ ದುಸ್ರ್ಯಾ ಬೊಂಬಯ್ ವೆಚಿ ಆಲೋಚನ್ ಕೆಲಿ. ಘರ್ಚ್ಯಾಂಕಡೆನ್ "ಕಾಮಾ ಬೊಂಬಯ್ ವಚೊನ್ ಯೆತಾಂ" ಮ್ಹಣ್ ಹಾವೆಂ ಪಳಾಪಳ್ ಘೆತ್ಲಿ.

ವೀಣಾ ಆಪ್ಲ್ಯಾ ವಿನೋದಾಚಿ ವಾಟ್ ರಾಕ್ತಾಲೆಂ. ಭಾಗೊನ್ ತೆಂ ಜಾಲ್ಲೆಂ. ವಿನೋದಾವಿಶಿಂ ಚಿಂತುನ್ ಕರ್ಗ್ತಾಲೆಂ.

ದೀಸ್ ಗೆಲೆ ಹಫ್ತೆ ತಶೆಂ ಥೊಡೆ ಮಯ್ನೆ ಸಂಪ್ಲೆ. ವೀಣಾ ಅಸ ಜಾಲ್ಲೆಂ. "ಮ್ಹಜೆವರ್ವಿಂ ತೆಂ ನಿರಾಧಾರ್" ಜಾಲಾಂಶೆಂ ಮ್ಹಾಕಾ ಛೊ ಸದಾಂಚ್ ತಾಚೆವಿಶಿಂ ಚಿಂತುನ್ ಹಾಂವ್ ಸಲ್ಪಾಲ್ಲೊಂ. ಮ್ಹಜ್ಯಾ ಕಾಮು ಥಂಯ್ ಹಾಂವ್ ಪಶ್ಚಾತ್ತಾಪ್ ಪಾವ್ತಾಲೊಂ. ತಾಚೆಂ ತೆಂ ಹಾಸ್ತೆಂ ತ ಮಧುರ್ ಉಲೊಣೆಂ, ರಂಗೀತ್ ತಾಳೊ ಸದಾಂ ಮ್ಹಜ್ಯಾ ದೊಳ್ಯಾಂ ಪಿಂತುರ್ಶೆಂ ದಿಸ್ತಾಲೆಂ. ಮ್ಹಜ್ಯಾ ಜೀವನಾಂತ್ ವ್ಹಡ್ಲೆಂ ಛಿರಾಂಕುಳ್ ಉಟ್ಲ್ಲೆಂ.

"ಖಂಡಿತ್ ಜಾವ್ನ್ ಹಾಂವೆಂ ವೀಣಾಚೊ ಮೋಗ್ ಕೆಲ್ಲೊ. ತಾಚೆಂ

ಹಾಂವೆಂ ಲುಟ್‌ಲ್ಲೆಂ. ನಿತಳ್ ಕಾಳಿಜ್ ಹಾವೆಂ ಚೋರ್‌ಲ್ಲೆಂ. ಬರ್‍ಯಾ ಶೆಗುಣಿ ಚಲ್ಯೆಕ್ ಹಾವೆಂ ಫಾತ್ ಕೆಲಾ ಅಶೆಂ ಹಾವೆಂ ಕರ್ಚೆಂ ಸಮಾ ನ್ಹಯ್. ಫಾಲ್ಯಾಚ್ ವೀಣಾಕ್ ಹಾವೆಂ ಮೆಳೊಂಕ್ ಜಾಯ್" ಧಯ್ರಾನ್ ತಾಕಾ ಸಾಂಗಾತ್ ದಿತೊಲೊಂಚ್ ಮ್ಹಳ್ಳೊ ನಿರ್ಧಾರ್ ಹಾವೆಂ ಕೆಲೊ.

ಉಟಾ-ಉಟೆಂ ಹಾಂವ್ ಗಾಂವಾಕ್ ಭಾಯ್ರ್ ಸರ್ಲೊಂ. ವಿಮಾನಾರ್ ಥಾವ್ನ್ ದೆಂವ್ರೊನ್ ಭಾಯ್ರ್ ಯೆತಾನಾ ವೀಣಾಚೊ ಸಯ್ರೊ ಕಾರ್ ಡ್ರಾಯ್ವರ್ ಕಾರಾಚ್ಯಾ ಭಾಡ್ಯಾಕ್ ಬೋಣಿ ಜಾಂವ್ಕ್ ರಾಕ್ತಾಲೊ. ಪಯ್ಣಾರ್‍ಯಾಂಚಿ ವಾಟ್ ಚೊಯ್ತಾಲೊ. ಮ್ಹಾಜಿ ತಾಕಾ ವಳೊಕ್ ನಾತ್‌ಲ್ಲಿ. ಪುಣ್ ಹಾಂವ್ ತಾಕಾ ಬರೆಂ ವಳ್ಕಾತಾಲೊಂ. ಹ್ಯಾಚ್ ವಳ್ಕೆರ್ ಹಾಂವ್ ತಾಚ್ಯಾ ಕಾರಾರ್ ಬಸ್ಲೊಂ ಆನಿ ಘರ್ಚಿ ವಾಟ್ ಧರ್ಲಿ.

ಪಯ್ಣಾರ್ ಆಮಿ ಎಕಾಮೆಕಾ ಸುಕ್‌ದೂಕ್ ಉಲಯ್ಲ್ಯಾಂವ್. ಗಾಂವ್ಚಿ-ಪರ್ಗಾಂವಾಚಿ ಖಬರ್ ಉಲಯ್ತಾನಾ ಹಾವೆಂ ವೀಣಾವಿಶಿಂ ಪ್ರಸ್ತಾಪ್ ಕಾಡ್ಲೊ. ತಾಕಾ ಕಳಾನಾತ್‌ಲ್ಲೆಬರಿಂ. ವಿಜ್ಮಿತಾಯೆನ್ "ತುಕಾ ವೀಣಾಚಿ ಕಶಿ ವಳಕ್? ತಾಕಾ ತುಂ ವಳ್ಕಾತಾಯ್ಗೀ?" ಸವಾಲ್ ಕೆಲೆಂ ಡ್ರಾಯ್ವರಾನ್. ವ್ಹಯ್ "ಹಾಂವ್ ವೀಣಾಕ್ ಬರೆಂ ವಳ್ಕಾತಾಂ. ಸುಮಾರ್ ತೀನ್ ವರ್ಸಾಂ ಆದಿಂ ಕೊಲೆಜಿಂತ್ ಶಿಕ್ತಾಸ್ತಾನಾ" ಮ್ಹಣ್ ಹಾವೆಂ ಘಟ್ಕೆರಿ ಜಾಪ್ ದಿಲಿ.

"ಕಿತೆಂ ಸಾಂಗ್ಚೆಂ ಸಾಯ್ಬಾ ತಾಚೆವಿಶಿಂ? ಪಾಪ್ ಭುರ್ಗೆಂ ತೆಂ. ಬರ್‍ಯಾ ಗುಣಾಂಚೆಂ. ಕೊಲೆಜ್ ಆಕೇರ್ ಜಾಲ್ಯಾ ಉಪ್ರಾಂತ್ ಘರಾಚ್ ಆಸ್‌ಲ್ಲೆಂ. ರೆಲಿಜಿಯೊಸ್ ಸಿಸ್ಟರ್ ಜಾವ್ನ್ ಕಾರ್ಮೆಲ್ ಕೊವೆಂತಾಂತ್ ದೆವಾಚ್ಯಾ ಶೆತಾಂತ್ ವಾವ್ರುಂಕ್ ತಾಕಾ ವರ್ತೆಂ ಮನ್ ಆಸ್‌ಲ್ಲೆಂ. ಎಕ್ಲೆಂಚ್ ಧುವ್ ಜಾಲ್ಲ್ಯಾನ್ ತಾಚ್ಯಾ ಆವಯ್ ಬಾಪಾಯ್ನ್ ತಾಕಾ ಅಡ್ಕಳ್ ಘಾಲಿ. ಅಶೆಂ ಆಸ್ತಾನಾ ಎಕಾ ಪಾಡಾರಿ ಚಲ್ಯಾನ್ ತಾಕಾ ಬನಾಯ್ಲೆಂ, ತಾಚೊ ಕಪಟಿ ಮೋಗ್ ದಾಕವ್ನ್ ಪುಸ್ಲಯ್ಲೆಂ. ತಾಚ್ಯಾ ಭವಿಶ್ಯಾಕ್ ತಾಣೆ ಖಾಡುಂ ಘಾಲೆಂ. ನಿಸ್ಕಳ್ ಚಲಿಯೆಚೊ ಮೋಗ್ ಕರ್ನ್ ತಾಚೆಂ ನಿಸ್ಕಳ್ಪಣ್ ಲುಟ್‌ಲ್ಲೆಂ. ತಾಚೊ ಪ್ರೇಮಿ ಸಯ್ತಾನ್, ರಾಕ್ಸಾ ಕಾಸ್ತಾಚೊ ವೀಣಾಕ್ ನಿರಾಧಾರಿ ಕರ್ನ್ ಧಾಂವ್ಲಾ. ಖಿಂಯ್ ಗೆಲಾ ಮ್ಹಳ್ಳೆಂ ತಾಕಾ ಕಳಿತ್ ನಾಸ್ತಾನಾ ತೆಂ ಪಿಸಾಂತುರ್ ಜಾಲೆಂ. ಸಗ್ಳ್ಯಾಂನಿ ಖಬರ್ ಜಾಲಿ ತೆಂ ಗುರ್ವಾರ್ ಮ್ಹಣ್. ತ್ಯಾ ಲಜೆನ್ ತಾಣೆಂ ಜೀವ್ಘಾತ್ ಕೆಲೊ."

ಹೆಂ ಆಯ್ಕ್ಯಾಲ್ಯಾ ಮ್ಹಜ್ಯೆ ತಕ್ಲೆರ್ ಕೊಣೆಂಗೀ ಮುಸ್ಳ್ಯಾನ್ ಮಾರ್‌ಲ್ಲ್ಯಾಬರಿ

ಜಾಲೆಂ. ಕಾಳಿಜ್ ಭಾಲಿಯೆಸ್ ಕೊಬಾಯಿಲ್ಲೊ ಅನ್ಭೋಗ್ ಜಾಲೊ. ದೋ ಮ್ಹಜೆ ಗಯ್ರಿ ಜಾಲೆ. ಶಿಂತಿದ್ ಚುಕ್ತಾಶಿಂ ಮ್ಹಾಕಾ ಭೊಗ್ತಾಲೆಂ. ಹಾಂವ್ ಕಳ್ವಳ್ನಾಂ ರಡ್ಲೊಂ ಪರತ್-ಪರತ್ ರಡ್ಲೊಂ. ಕಪಟಿ ಮೋಗ್ ಕರ್ನ್ ಏಕ್ ನಿತಳ್ ನಿಸ್ಕಳ ಫುಲ್ ಹೊಗ್ಡಾಯ್ಲ್ಯಾಖಾತಿರ್ ಚುರ್ಚುರ್ಲೊಂ.

ಕೊಣಾಚ್ಯಾ ಪಾತ್ಕಾಕ್ ಕೊಣಾಕ್ ಶಿಕ್ಷಾ?

ಥೊಡ್ಯಾ ವರ್ಸಾಂ ಆದಿಂ, ಆಮ್ಚ್ಯಾ ಸೆಜಾರಾ ರಿತಾಬಾಯ್, ತಿಚೊ ಪ ಮಿಂಗೆಲಾಮ್, ತಾಂಚೆಂ ಏಕ್‌ಚ್ ಬಾಳ್ ರೊಕ್ಕಿ ವಸ್ತಿ ಕರ್ತಾಲಿಂ. ಆಪ್ಲ್ಯಾ ಪುತಾಕ ತಾಣಿಂ ಮೊಗಾನ್, ಕೊಂಡಾಟ್ಯಾನ್, ಬರೆಂ ಶಿಕಪ್ ದೀವ್ನ್ ವಾಗಯ್ಲ ಬರ್‍ಯಾಂತ್ಲ್ಯಾ ಬರ್‍ಯಾ ಫರಾಣಾಂತ್ಲ್ಯಾ ಚಲಿಯೆಲಾಗಿಂ ತಾಣಿಂ ಕಾಜಾರ್ ಕರ್ನ್ ದಿಲ್ಲೆ

ರೊಕ್ಕಿಕ್ ದೊಗಾಂ ಭುರ್ಗಿಂಯೀ ಜಲ್ಮಾಲಿಂ. ರಿತಾಬಾಯ್ ಆಪ್ಲೆ ಸುನೆಕ ಭಾರಿಚ್ ಮೊಗಾನ್ ಪಳೆತಾಲಿ. ಆಪ್ಲ್ಯಾಕ್ ಧುವ್ ನಾತ್‌ಲ್ಲ್ಯಾನ್ ತಿಣೆ ಸುನೆಚೆ ಬರ್‍ಯಾಪುರ್ ಮೋಗ್ ಕೆಲ್ಲೊ. ಸುನೆಚ್ಯಾ ದೊಸೀ ಭುರ್ಗ್ಯಾಂಚೆ ಬಾಂಳ್ತೆರ್ ತಿಣೆಂಚ ಕಾಡ್ನ್ ಪೋಸ್ ಕೆಲೊ. ಸುನೆಕ್ ಆಸಿ ನಾತ್ರಾಂಕ್ ಕಾಂಯ್ ಬಾದಕ್, ವಾ ಪಿಡ ಯೇನಾಶೆಂ ಚತ್ರಾಯ್ ಘೆತಾಲಿ. ವರ್ಸಾಂ ಪಾಶಾರ್ ಜಾಲ್ಲ್ಯಾಬರಿಚ್ ರಿತಾಬಾಯ ಆನಿ ಮಿಂಗೆಲಾಮ್ ಮ್ಹಾತಾರಿಂ ಜಾಲಿಂ. ರಿತಾಬಾಯೆಚ್ಯಾ ಎಕೆ ಕುಶಿಕ್ ಶೆಳ ಮಾರ್‌ಲ್ಲಿ. ಆರಿಚೆ ಪಿಡೆನ್ ತಿ ವಳ್ವಳ್ತಾಲಿ. ಆತಾಂ ರಿತಾಬಾಯೆಚ್ಯಾ ಪುತಾ ಸುನೆಕ ರಿತಾಬಾಯೆಚೊ ಕಾಂಟಾಳೊ ಆಯ್ಲೊ. ತಾಣಿಂ ತಿಕಾ ಬರೆಂ ಕರ್ನ್ ಪಳೆಂವ್ಕ್ ನಾ ತಿಚೆ ಫಾವೊ ತೆ ಪರಿಂ ಜತನ್ ಘೆಂವ್ಕ್ ನಾ. ದೀಸ್ ವೆತಾಂ, ವೆತಾಂ ರಿತಾಬಾಯೆ ಪಾಟಿರ್ ಕಿಣಾಂ ಪಡ್‌ಲ್ಲಿಂ. ಚಾಕ್ರಿ ಕರ್ತೆಲ್ಯಾಚಿ ಗತ್ ನಾ. ಮಿಂಗೆಲಾಮ್ ಆಪ್ಲ ಬಾಯ್ಲೆಪಶಿಂ ಚಿಂತುನ್ ಕಂಗಾಲ್ ಜಾವ್ನ್ ದೆದೆಸ್ಪರ್ ಜಾಲೊ. ರಿತಾಬಾಯ ಸದಾಂ ದುಕಾಂ ಗಳೊವ್ನ್ "ದೆವಾ, ತುವೆಂ ಮ್ಹಾಕಾ ಕಿತ್ಯಾಕ್ ಅಶೆಂ ಕೆಲೆಂಯ್ ಕೊಣಾಚ್ಯಾ ಪಾತ್ಕಾಕ್ ಕೊಣಾಕ್ ಶಿಕ್ಷಾ ದಿಲಿಯ್?" ಮ್ಹಣೊನ್ ಹುಸ್ಕರೊನ ರಡ್ತಾಲಿ. ವ್ಹಯ್ ಬರ್‍ಯಾ ಮನಾಂಚಾಂಕೀ ದೇವ್ ಹ್ಯಾ ಪರಿಂ ಚಲಯ್ತಾ ಮ್ಹಳ

ಮೊಗ್ಣಾಂ ಮಿಂಗೆಲಾಮಾಕ್ ಆನಿ ರಿತಾಬಾಯೆಕ್ ಧೊಸ್ತಾಲಿಂ.

ಆಪ್ರುಣ್ ಆಪ್ಣಾಕ್ ದೇವ್ ಸಮೆಸ್ತಾಂಕ್: ಸಂತನಾಮಾಕ್ ಜವ್ಳೆ ಪೂತ್. ಭುರ್ಗೆ ಲ್ಹಾನ್ ಆಸ್ತಾನಾಂಚ್ ಸಂತನಾಮ್ ವಿಧುರ್ ಜಾಲ್ಲೊ. ಆವಯ್ ಮೆಲ್ಲ್ಯಾ ಭುರ್ಗ್ಯಾಂಕ್, ಸಂತನಾಮಾನ್ ವ್ಹಡಾ ಜವಾಬ್ದಾರೆನ್ ಪೊಸುನ್, ಬರೆಂ ಶಿಕಪ್ ದೀವ್ನ್ ತಾಂಕಾಂ ಕಾಜಾರ್ ಕೆಲ್ಲೆಂ. ಸಂತನಾಮ್ ಆಪ್ಲ್ಯಾ ಸುನಾಂಚೊ ವರ್ತೊ ಮೋಗ್ ಕರ್ತಾಲೊ. ತಾಂಕಾಂ ಮೊಗಾನ್ ಪಳೆತಾಲೊ.

ಸಂತನಾಮಾಚೆ ಪೂತ್ ನಾಂವಾಡ್ದಿಕ್ ವ್ಯಾಪರಿಸ್ತ್. ತಾಂಚೆ ಆಪ್ತ್ ಮಿತ್ರ್ ಈಶ್ಟ್ ಮಂತ್ರ್, ಘರಾ ಆಯಿಲ್ಲ್ಯಾ ವೆಳಾರ್ ಸಂತನಾಮಾನ್ ಭಾಯ್ರ್ ಬಸೊಂಕ್ ನಜೊ ಆಸ್‌ಲ್ಲೆಂ. ಬದ್ಲಾ ದೊಗೀ ಪೂತ್ ಆಪ್ಲ್ಯಾ ಬಾಪಾಯ್ಕ್ ಧಮ್ಕಿ ದಿತಾಲೆ. “ಪಪ್ಪಾ!ಆಮ್ಚೆ ಈಶ್ಟ್ ಆಯಿಲ್ಲ್ಯಾ ವೆಳಾರ್ ತುವೆಂ ಭಾಯ್ರ್ ಬಸೊಂಕ್ ನಜೊ. ತುಂ ಮ್ಹಾತಾರೊ ಜಾಲಾಯ್. ತುಂ ಭಾಯ್ರ್ ಬಸೊನ್ ಖೊಂಕ್ತಾನಾ, ವಾ ಥಿಂಪಿ ಥುಕ್ತಾನಾ, ಆಮ್ಕಾಂ ಇನ್ಸಲ್ಟ್ ಜಾತಾ. ತುವೆಂ ಭಿತರ್‌ಚ್ ಬಸಜೆ. ನಾ ತರ್ ಭಾಯ್ರ್ ಹಿಂಡ್ಲಾಕ್ ವಚಜೆ” ಇತ್ಲೆಂ ಆಯ್ಕಾಲ್ಲ್ಯಾ ಸಂತನಾಮಾನ್ “ಪುತಾ, ಆವಯ್ ನಾತ್‌ಲ್ಲ್ಯಾ ತುಮ್ಕಾಂ ಹಾಂವೆಂ ಮ್ಹಜೆಂ ರಗತ್ ಆಟವ್ನ್ ಪೊಸ್ಲೆಂ. ಶಿಕಪ್ ದಿಲೆಂ. ಆಜ್ ತುಮಿಂ ಎಕಾ ಹುದ್ದ್ಯಾಕ್ ಪಾವ್ಲ್ಯಾತ್. ಆತಾಂ ಮ್ಹಾಕಾ ಪಳೆಯ್ತಾನಾ ತುಮ್ಕಾಂ ಲಜ್ ದಿಸ್ತಾ. ತುಮಿಂ ಲ್ಹಾನ್ ಆಸ್ತಾನಾ ಹಾಂವೆಂಯೀ ತಶೆಂಚ್ ಚಿಂತ್‌ಲ್ಲೆಂ ಜಾಲ್ಯಾರ್? ಆಪ್ರುಣ್ ಆಪ್ಣಾಕ್ ಪುತಾ ದೇವ್ ಸಮೆಸ್ತಾಂಕ್” ಮ್ಹಣೊನ್ ಸಂತನಾಮ್ ದುಖಾಂ ಗಳಯಿತ್ತ್ ಆಪ್ಲ್ಯಾ ಹಾಂತುಳ್ನಾರ್ ವಚೊನ್ ಬಸ್ಲೊ. ಮುಕಾರ್ ಆಪ್ಲ್ಯಾ ಜೀವನಾವಿಶಿಂ ಚಿಂತುನ್ ಕರ್ಗ್ತಾಲೊ.

ಪಿಕಿ ಕೊಲಿ ಪಡ್ತಾನಾ ತರ್ನಿ ಕೊಲಿ ಹಾಸ್ತಾಲಿ ಖಿಂಯ್: ಹಿ ಏಕ್ ಗಾದ್ ಮಾಲ್ಗಡ್ಯಾಂಚಿ. ಸಿಸಿಲ್‌ಬಾಯೆಚಿಂ ಆವಯ್ ಬಾಪಯ್ ಲ್ಹಾನ್ ಆಸ್ತಾನಾಂಚ್ ಸರ್‌ಲ್ಲಿಂ. ಸಿಸಿಲ್‌ಬಾಯ್ ಮಾಲ್ಗಡೆಂ ಜಾಲ್ಯಾರ್ ತಾಚಾ ಪಾಟ್ಲೆ ದೋಗ್ ಭಾವ್ ಆನ್ಯೇಕ್ ಭಯ್ಣ್. ಆಪ್ಲ್ಯಾ ತೆಗಾಂ ಭಾಂವ್ಡಾಂ ಖಾತಿರ್ ಸಿಸಿಲ್‌ಬಾಯೆನ್ ಅಂಕ್ವಾರ್‌ಪಣಾಚೊ ಭೆಸ್ ವಿಂಚ್‌ಲ್ಲೊ. ಭಾಂವ್ಡಾಂಚ್ಯಾ ಫುಡಾರಾಚಿ ವರ್ತಿ ಚಿಂತ್ ಆನಿ ಬೆಜಾರಾಯ್ ತಿಕಾ ಆಸ್‌ಲ್ಲಿ. ತ್ಯಾ ಖಾತಿರ್ ತಿಣೆ ಭಾಯ್ರ್ ಕಾಮಾಕ್ ವಚೊನ್ ದೀಸ್ ರಾತ್ ವಾಂವ್ಟ್ ಕಾಡ್ನ್ ಆಪ್ಲ್ಯಾ ಭಾಂವ್ಡಾಂಕ್ ಪೊಸ್ಲೆಂ, ಶಿಕಪ್ ದಿಲೆಂ, ತಾಂಚ್ಯಾ ಸಕ್ತಿ ಪ್ರಕಾರ್, ತಿಚೆ ತಾಂಕಿ ಪರ್ಮಾಣೆ ತಾಂಕಾಂ ಕಾಜಾರೀ ಕೆಲೆಂ.

ಆತಾಂ ಸಿಸಿಲ್ ಬಾಯ್ ಮ್ಹಾತಾರಿ ಜಾಲ್ಲಿ. ನಿತ್ರಾಣ್ ಜಾವ್ನ್ ಪಿಡೆಸ್ತ್ ಜಾಲ್ಲಿ. ತಿಚ್ಯಾ ಭಾಂವ್ಡಾಂಕ್ ತಿಚೊ ಕಾಂಟಾಳೊ ಆಯಿಲ್ಲೊ. ತಾಣಿಂ ತಿಚೆಂ ಗುಮಾನ್ ಕೆಲೆಂ ನಾ. ತಿಕಾ ರಾವೊಂಕ್ ಆಸ್ರೊ ದಿಲೊನಾ. ತಿಚಿ ಕೊಣೆಂಯೀ ಜವಾಬ್ದಾರಿ ಘೆತ್ಲಿನಾ. ಬಿರ್ಮತ್ ಬಾವ್ಡಿ ಭಿರ್ ಮಾಗ್ತಾಲಿ. ಥೊಡ್ಯಾಚ್ ತೆಂಪಾನ್ ಪೊಟಾಕ್ ನಾಸ್ತಾನಾ ನಿತ್ರಾಣ್ ಜಾವ್ನ್ ಮರಣ್ ಪಾವ್ಲಿ. ವ್ಹಯ್! ತರ್ನಿ ಆಸ್ತಾನಾ ತಿಣೆ ಮೊಸ್ತು ವಾವ್ರ್ ಕೆಲೊ. ಭಾಂವ್ಡಾಂಚಿ ಚಾಕ್ರಿ ಕೆಲಿ. ತಾಂಕಾಂ ಪೊಸ್ಲೆಂ. ತಿ ಪಿಕ್ತಾನಾ, ಪ್ರಾಯೆಸ್ತ್ ಜಾತಾನಾ, ಪಿಡೆಂತ್ ಪಡ್ತಾನಾ ತಿಕಾ ಕೊಣಾಯ್ಚೊ ಆಧಾರ್ ಮೆಳಾನಾ ಜಾಲೊ.

ಆಮ್ಕಾಂ ಹರ್ಕ್ಯಾಕ್ ಕಾಯ್ದೊ ಆಸಾ! ಆಮ್ಚ್ಯಾ ಮ್ಚ್ಯಾ ಘರ್ಚ್ಯಾ ಪ್ರಾಯ್‌ವಂತಾಂಚಿ ಜವಾಬ್ದಾರಿ ಘೆಂವ್ಚೊ. ಆಮಿ ನಾಂವ್ ಜೊಡ್ಚ್ಯಾ ಖಾತಿರ್, ಗಾಂವ್ ಮೆಳ್ಚ್ಯಾ ಖಾತಿರ್, ಆಮ್ಕಾಂ ಬರೆಂ ಮ್ಹಣಾಜಾಯ್ ಮ್ಹಳ್ಳ್ಯಾ ಇರಾದ್ಯಾನ್ ಪರ್ಕ್ಯಾಂಕ್ ಕುಮೊಕ್ ಕರ್ತಾಂವ್. ವಾ ತಾಂಚೆ ಆಸ್ತಿಖಾತಿರ್ ಭಾಂಗಾರಾಖಾತಿರ್ ಪೆಚಾಡ್ತಾಂವ್. ಪುಣ್ ಆಮ್ಚ್ಯಾ ಘರಾಂತ್ಲ್ಯಾ ಮ್ಹಾತಾರ್ಯಾಂಚಿ ಅವಸ್ಥಾ ಕಶಿ ಆಸ್ತಾ? ತಾಂಚೆಂ ಪಾಲನ್ ಪೋಶಣ್ ಕೋಣ್ ಕರ್ತಾ? ತಾಂಚ್ಯಾ ಗರ್ಜಾಂಕ್ ಕೋಣ್ ಪಾವ್ತಾ? ತಾಂಚ್ಯಾ ಗರ್ಜಾಂಕ್ ಪಾಂವ್ಚೆಂ, ಅಸ್ವಸ್ತ್ ಜಾಲ್ಲ್ಯಾ ವೆಳಾರ್ ಸಿಮಾಣೆ ಸಾಕ್ರಾಮೆಂತ್ ವೆಳಾ ಸಾರ್ಕೆ ಕರ್ಚೆಂ, ತಾಂಚ್ಯಾ ಎಕ್ಸುರ್ಪಣಾಂತ್ ಭಾಗ್ ಘೆಂವ್ಚೆಂ ಕಾಮ್ ಆಮ್ಚ್ಯಾ ಹರ್ಕ್ಯಾಚೆಂ. ಪಯ್ಲೆಂ ಆಮ್ಚ್ಯಾ ಘರಾಂತ್, ಕುಟ್ಮಾಂತ್ ಸೆಜಾರಾ.

ಆಮ್ಕಾಂ ತಾಂಕ್ ಆಸೊನ್, ಆಮ್ಕಾಂ ಬರಿ ಭಲಾಯ್ಕಿ ಆಸೊನ್ ಆಮ್ಚ್ಯಾ ಮ್ಹಾತಾರ್ಯಾಂಚಿ ಚಾಕ್ರಿ ಕರ್ಯಾಂ. ತಾಂಕಾಂ ಮ್ಹಾತಾರ್ಯಾಂಚ್ಯಾ ಆಶ್ರಮಾಂತ್ ದವರ್ಚೆಂ ಆಮ್ಚೆಂ ಮನ್ಸ್ಯಾಪಣ್ ನ್ಹಯ್. ತಾಂಕಾಂ, ಆಮಿ ಆಮ್ಚೊ ಮೋಗ್ ಆನಿ ಹುಸ್ಕೊ ದಾಕಯ್‌ಜಾಯ್. ಆಶೆಂ ಕೆಲ್ಯಾ ವರ್ವಿಂ ಆಮ್ಚ್ಯಾ ಸೊಮಿಯಾಕ್‌ಚ್ ಆಮಿ ಹ್ಯಾ ಪ್ರಾಯೆಸ್ತಾಂ ಥಂಯ್ ಪಳೆಂವ್ಕ್ ಸಕ್ತೆಲ್ಯಾಂವ್. ಜರ್‌ತರ್ ಆಮಿ ಪ್ರಾಯೆಸ್ತಾಂ ಥಂಯ್ ಮಾಯಾಮೋಗ್ ದಾಕವ್ನ್ ಸೆವಾ ಚಾಕ್ರಿ ಕೆಲಿ, ಆಮ್ಚಿ ಪಿಳ್ಗಿ ಆಮ್ಕಾಂ ಬರ್ಯಾನ್ ದೆಕೊಂಕ್ ಸಕ್ತೆಲಿ ಮ್ಹಳ್ಳೆಂ ಆಮಿ ಮತಿಂತ್ ದವರ್ಯಾಂ.

ಪಶ್ಚಾತ್ತಾಪ್

ತ್ಯಾ ಆಶೀರ್ ಡಾಮಾರಾಚ್ಯಾ ರಸ್ತ್ಯಾರ್, ದೊನ್ಪಾರಾಂಚ್ಯಾ ತೀಕ್ಷ್ಣ ವ್ಹೊತಾಕ್ ಖಂಚಾಯೀ ವ್ಯಕ್ತಿಕ್ ಚಲೊನ್ ವಚೊಂಕ್ ತ್ರಾಸ್ ಭೊಗ್ತಾಲೆ.

ಆಪ್ಲ್ಯಾ ಸದಾಂಚ್ಯಾ ಕಾಮಾಂತ್ ಸುರ್ಯೊ ಮೆತೆರ್ ಜಾಲ್ಲೊ. ಉಜ್ವಾಡಾಚಿಂ ಕಿರ್ಣಾಂ ಭುಮಿರ್ ಫಾಂಕಯ್ತಾನಾ, ವಾಟೆನ್ ಚಲೊನ್ ವೆಚ್ಯಾಂಕ್ ಉಬ್ಗಣ್ ಭೊಗ್ತಾಲಿ.

ಮಾರ್ಗಾಚ್ಯಾ ದಾವ್ಯಾ ಆನಿ ಉಜ್ವ್ಯಾ ಕುಶಿಂನಿ ಲಾಂಬ್ ದೀಗ್ ಪುಡ್ಪುಡಿತ್ ಪಿಂಪ್ಳಾಚೆ ರೂಕ್ ಆಸ್‌ಲ್ಲ್ಯಾನ್, ವಾಟ್ಸುರೆ ಥೊಡೊ ವೇಳ್ ರುಕಾ ಮುಳಾಂತ್ ಬಸೊನ್ ವಿಶ್ರಾಂತ್ ಘೆತಾಲೆ ಆನಿ ಮುಕಾರ್ ಚಮ್ಕತಾಲೆ.

ತ್ಯಾ ವ್ಹೊತಾಚೆ ದಾವೆಕ್ ವಾಹನಾಂ ಆಶಾರ್ ಪಾಶಾರ್ ಜಾಲ್ಯಾರ್, ಕರಿಣ್ ಧುಳ್ ವಾರ್ಯಾರ್ ಉಬ್ತಾಲಿ.

ತೆದ್ನಾಂ.... ಸುಮಾರ್ ಪಂಚ್ವೀಸ್ ವರ್ಸಾಂಚಿ ತರ್ನಾಟಿ ಚಲಿ, ಪಳೆಂವ್ಕ್ ಆಕರ್ಶಿತ್ ಸೊಭಿತ್ ಸುಂದರ್, ತಿ ಚಮ್ಕುನ್ ವೆತಾಸ್ತಾನಾ ಲಾಂಬ್ ತಿಚಿ ಪಾಂತಿ ಪಾಟಿರ್ ಧಲ್ತಾಲಿ. ವಾಡ್ಕುಳೆಂ ತಿಚೆಂ ತೋಂಡ್, ತಾಂಬ್ಶೆ ತಿಚೆ ಪ್ವೊಲೆ, ನಿಳ್ಯಾ ವರ್ಣಾಚೆ ಲ್ಹಾನ್ ಸೊಭಿತ್ ದೊಳೆ, ಸುಂಗ್ರಿಫುಲಾ ಸಾರ್ಕೆ ತಿಚೆ ವ್ಹೋಂಟ್, ಗೊರ್ಯಾ ಕಾತಿಚಿ ಅಬಲ್ ಚಲಿ. ದುಕೇಸ್ತ್ ಆನಿ ಖಂತೀಷ್ಟ್ ಜಾಲ್ಲಿ ನಿಶಾನಿ ತಿಚಾ ತೊಂಡಾರ್ ಪಾಚಾರ್ತಾಲಿ.

ಬಾವ್ಡಿ ಜಾವ್ನ್ ತಕ್ಲಿ ಪಂದಾ ಘಾಲ್ನ್, ಎಕ್ಸುರಿ ಚಲೊನ್ ವೆತಾಲಿ. ನಾಂವ್ ತಿಚೆಂ ಶೈಲಾ. ತಿಚ್ಯೆ ಸೊಭಾಯೆಕ್ ಆನಿ ಚಾಲಿಕ್, ತಿಚಾ ತ್ಯಾ ತರ್ನಾಟ್ಪಣಾಚೆ ಗಡಿರ್ ಖಂಚೊಯೀ ತರ್ನಾಟೊ ಪಾಟ್ಲಾವ್ ಕರಿನಾಸ್ತಾಂ ರಾವತ್? ಸುಖಾ ಸಂತೊಸಾಚ್ಯಾ ಲಾರಾಂನಿ ತಿಣೆಂ ಉಪ್ಯೆಜೆ ಆಸ್‌ಲ್ಲೆಂ. ಫುಲೊನ್ ಯೆಂವ್ಚ್ಯಾ ತರ್ನಾಟ್ಪಣಾಚೊ ಸುವಾದ್ ತಿಣೆ ಚಾರಾಂಯೀ ಕುಶಿಲ್ಯಾಂನಿ ಪ್ರಸಾರಿಜೆ ಆಸ್‌ಲ್ಲೊ. ಆನಿ ಆತಾಂ....? ಸಂಸಾರಾಕ್ ಆದೇವ್ಸ್ ಮಾಗೊಂಕ್ ಭಾಯ್ರ್ ಸರ್ಲ್ಯಾತಿ. ತಿಚ್ಯಾ ಜಿವಿತಾ ಆನಿ ಜೀವನಾ ಮಧೆಂ ಝುಗಡ್ತಾ. ವ್ಹಯ್ ತಿಣೆಂ ಯೆದೊಳ್‌ಚ್ ಜೀವನ್ ಸಂಪಂವ್ಕ್ ನಿರ್ಧಾರ್ ಘೆತ್‌ಲ್ಲೊ.

ಜೀವ್ಘಾತಾಚಿ ವಾಟ್ ಸೊಧಿತ್ತ್ ಮುಕಾರ್ ವೆತಾಲಿ. ಥಂಯ್ಸರ್ ವಾರೆಸ್ಪಾರ್

ನಾತ್‌ಲ್ಲ್ಯಾ ಸರ್ಕಾರಿ ಬಾಂಯ್ತ್ ಉಡೊನ್ ಜೀವ್ಯಾತ್ ಕೆಲ್ಯಾರ್ ಆಪ್ಣಾಕ್ ಪರಿಹಾ
ಮೆಳಾತ್ ಮ್ಹಣ್ ತಿಣೆಂ ಚಿಂತ್‌ಲ್ಲೆಂ.

ತಿಚೆಂ ಮನ್ ಲೊಣ್ಯ್ಕಬರಿ ಕಷ್ಟೆಂ ತಸಲೆಂ. ದರ್ಯಾಬರಿ ವಿಶಾಲ್ ಆಸೊ
ಹೆರಾಂಕ್ ಮೆಚ್ವೊಂಚಿ ಗುಣೇಸ್ತ್ ಆನಿ ರುಪೇಸ್ತ್ ಚಲಿ. ಅಸಲೆ ಚಲಿಯೆಕ್, ಎ
ಚಲ್ಯಾನ್ ಮೋಗ್ ಆನಿ ಮಾಯ್ಪಾಸಾಂತ್ ಭಿರಾಂಕುಳ್ ಘಾತ್ ಕೆಲಾ ಮ್ಹ
ಧಾರುಣ್ ಚಿಂತ್ನಾಂ ಶ್ಯಲಾಚೆ ಮತಿಂತ್ ಎಕಾ ಪಾಟ್ಲ್ಯಾನ್ ಏಕ್ ಯೇವ್ನ್ ಜಿರ್ತಾಲಿ

ಕೋಣ್ ತೊ ಚಲೊ? ತೊಚ್ ತೊ ಲೊಯೆಲ್. ತರ್ ಮ್ಹಜೆಂ ಮುಕ್ಲೆ
ಜಿವಿತ್...? ವ್ಹಯ್ ಮ್ಹಜ್ಯಾ ಜಿವಿತಾಂತ್ ಮ್ಹಾಕಾ ಪರಿಹಾರ್ ತಿಚ್ ತಿ ಕಾಟೆ
ನಾತ್‌ಲ್ಲಿ ಪಣ್ಗಲ್ ಸರ್ಕಾರಿ ಬಾಂಯ್. ತ್ಯಾ ಬಾಂಯ್ತ್ ಎಕಾಚ್‌ಘಡಿ ಮ್ಹ
ಉಡ್ಕಿ.

ಹಾವೆಂ ಲೊಯೆಲಾಚೊ ಚಡ್ ಆನಿ ಚಡ್ ಮೋಗ್ ಕೆಲ್ಲೊ. ತಾಕಾ ಹಾವೆ
ಮ್ಹಜೊ ಮೋಗ್ ದಿಲಾ. ತಾಚ್ಯಾ ಮೊಗಾಂತ್ ಹಾಂವ್ ವಾಂಟೆಲಿ ಜಾಲ್ಯಾ
ತಾಚೆ ಖುಶೆ ವಿರೋದ್ ಹಾಂವ್ ಕೆದಿಂಕ್‌ಚ್ ವಚೊಂಕ್ ನಾ.

ಮ್ಹಜೆ ಥಾವ್ನ್ ಕಿತೆಂ ಸಾಧ್ಯ ಆಸಾ ತೆಂ ತಾಕಾ ಹಾವೆಂ ಒದಗ್ಸಿಲಾಂ.

ತರ್ ಅಶೆಂ ಕಿತ್ಯಾಕ್ ಜಾಲೆಂ? ಮ್ಹಜೆ ಥಂಯ್ ತಾಕಾ ವಿಶ್ವಾಸ್ ನಾ? ಕೊಣೆಯ
ತಾಕಾ ಮ್ಹಜೆ ವಿಶ್ಯಾಂತ್ ಚೂಕ್ ಅಭಿಪ್ರಾಯ್ ದಿಲ್ಯಾ? ವಾ ತಾಣೆ ಜಾವ್
ಘೆತ್ಲ್ಯಾ?

ಛೆ ಛೆ ಅಶೆಂ ಜಾಂವ್ಕ್ ಕಾರಣ್‌ಚ್ ನಾ. ತಸಲೊ ಮ್ಹಜೊ ಲೊಯೆಲ್ ನ್ಹಯ್
ತರ್...? ಕಸಲಿ ಚೂಕ್ ಘಡ್ಲ್ಯಾ ಜಾವ್ಯೆತ್?

ಕಿತ್ಲೊ ಸೊಭಿತ್ ಸುಂದರ್ ರುಪೇಸ್ತ್ ಮ್ಹಜೊ ಲೊಯೆಲ್... ಕಸಲೊ ಅಮ್ಯಕೊ
ಹಾಸೊ ತಾಚ್ಯಾ ತೊಂಡಾರ್! ಕಿತ್ಲ್ಯಾ ಮಾನ್ಸುಗೆಚೆಂ ನಿಸ್ಕಳ್ ಉಲೊಣೆಂ! ತ್ಯಾ
ಉಲೊಣ್ಯಾಂತ್ ಕಸಲಿ ಮೊವಾಳಾಯ್! ಕಿತ್ಲೊ ಮಾಯ್ಪಾಸಿ ಆನಿ ಸಮಾಧಾನಿ
ಮ್ಹಜೊ ಲೊಯೆಲ್! ಕಿತ್ಲೊ ಆಕರ್ಷಿತ್ ಸುಂದರ್ ಚಲೊ! ಖಂಚಾಯೀ ಚಲ್ಯೆನ್
ಪುಣೀ ತಾಚೊ ಮೋಗ್ ಕರ್ನ್ ಮ್ಹಾಕಾ ದಗೊ ದಿಲಾಗಾಯ್?

ಆಪ್ಲ್ಯಾ ಜಿವಿತಾಚೆಂ ಪಯ್ಣ್ ಸಾಸ್ಣಾಕ್ ಆಕೇರ್ ಕರ್ಚ್ಯಾಕ್ ಶ್ಯಲಾ ವಾಟ್
ಮುಕಾರ್ಸಿತಾಲೆಂ. ಕಿತ್ಯಾಕ್ ಆಪ್ಣಾಚ್ಯಾ ಕಾಳ್ಜಾರ್ ಜಾಲ್ಲೊ ಘಾತ್. ಲೊಯೆಲಾನ್
ತೊಪ್‌ಲ್ಲಿ ತಿ ಭಾಲಿ, ಶ್ಯಲಾ ಕಶೆಂ ವಿಸ್ರಾತ್?

ಏಕ್ ಘಡಿಭರ್ ಥಂಯ್ಸರ್ ಆಸ್‌ಲ್ಲ್ಯಾ ವ್ರೊಡಾ ರುಕಾ ಮುಳಾಂತ್, ವ್ರೊಡಾ ರುಕಾಚ್ಯಾ ಪಾಳಾರ್ ಬಸ್ಲೆಂ ತೆಂ. ತಾಚ್ಯಾ ದೊಳ್ಯಾಂತ್ಲ್ಯಾನ್ ದುಕಾಂಚ್ಯೊ ಝುರಿ ದೆಂವ್ರೊನ್ ಸುಕೊನ್ ಗೆಲ್ಲ್ಯೊ. ಪುಣ್ ಲೊಯೆಲಾ ಮಧ್ಲೊ ಆನಿ ಆಪ್ಲಾ ಮಧ್ಲೊ ಆಪುಟ್ ಮೋಗ್ ತುಟ್ಚೆಂ ಕಾರಣ್ ಶೈಲಾ ಸೊದ್ತಾಲೆಂ.

ಲೊಯೆಲಾಚಿ ಭಯ್ಣ್ ಲೈಲಾ ಶೈಲಾಕ್ ಬೋವ್ ಮೊಗಾಚೆಂ. ಮ್ಹಳ್ಯಾರ್ ಪಯ್ಲ್ಯಾ ಕ್ಲಾಸಿ ಥಾವ್ನ್ ಕೊಲೇಜ್ ಶಿಕ್ತಾ ಪರ್ಯಾಂತ್ ಸಾಂಗಾತಾ ಇಸ್ಕೊಲಾಕ್ ವೆಚೆಂ, ಖೆಳ್ಚೆಂ, ದೊಗಾಂಯ್ನಿ ಆಪಾಪ್ಲಿಂ ತಾಲೆಂತಾಂ ವಾಂಟುನ್ ಘೆಂವ್ಚಿಂ, ಇಗರ್ಜೆಚ್ಯಾ ಕೊಯರಾಂತ್ ಜಾಂವ್ ಸಂಘ್ ಸಂಸ್ಥ್ಯಾಂನಿ ಜಾಂವ್ ದೊಗಾಂಯ್ನಿ ಪಾತ್ರ್ ಘೆಂವ್ಚ್ಯೊ, ಎಕಾ ಉತ್ರಾನ್ ಸಾಂಗ್ಚೆಂ ಜಾಲ್ಯಾರ್ ಶೈಲಾ ಆನಿ ಲೈಲಾ ಭಭಯ್ಣಿಬರಿ ಜಿಯೆಲ್ಲಿಂ. ಹ್ಯಾಚ್ ಹಾಂಚ್ಯಾ ವಿಪರೀತ್ ಮೊಗಾಂತ್, ಲೊಯೆಲಾನ್ ಶೈಲಾಚೊ ಮೋಗ್ ಆಪ್ಲಾಯಿಲ್ಲೊ.

ಆಮ್ಚೊ ಮೋಗ್, ಆಮ್ಚ್ಯಾ ಘರ್ಚ್ಯಾಂಕ್ ಕಳಿತ್ ಆಸ್‌ಲ್ಲೊ? ಪುಣ್ ಹ್ಯಾ ಮೊಗಾಚಿ ಆವ್ದಿ ಕಿತ್ತುನ್ ಪರ್ಯಾಂತ್? ಲೊಯೆಲ್, ಗ್ರೇಸ್ತ್ ಮಂತನಾಂತ್ಲೊ ಯುವಕ್ ತರ್, ಹಾಂವ್ ತೊಟಾ ಸವ್ಕಾರಾಚಿ ಎಕ್ಲಿಚ್ ಧುವ್. ಆಮ್ಚಿಂ ದೊನೀ ಕುಟ್ಮಾಂ ದುಬ್ಳಿಂ ವಾ ಗರೀಬ್ ನ್ಹಯ್. ತಾಂಚ್ಯಾ ಘರಾ ಆಸ್‌ಲ್ಲಿ ತಿತ್ಲಿ ಗ್ರೇಸ್ತ್‌ಕಾಯ್ ಆಮ್ಗರೀ ಆಸಾ.

ಮ್ಹಜೊ ಲೊಯೆಲ್ ದುಡ್ವಾಕ್ ಜಾಂವ್ ಆಸ್ತಿಕ್ ಜಾಂವ್, ಭಾಂಗಾರಾಕ್ ಜಾಂವ್ ಲಬ್ದೊಂಚೊ ತಸಲೊ ಚಲೊ ನ್ಹಯ್. ತಾಚೆ ಸಗ್ಳೆ ಗೂಣ್ ಆನಿ ತಾಚೊ ಸಂಪೂರ್ಣ್ ಘುಟ್ ಹಾಂವ್ ಜಾಣಾಂ. ತರ್ ಮ್ಹಾಕಾ ಕಿತ್ಯಾಕ್ ಇನ್ಕಾರ್ ಕೆಲೆಂ?

ಕಿತ್ಲೆಶೆ ಪಾವ್ಟಿಂ ಮ್ಹಜ್ಯಾ ಲೊಯೆಲಾನ್ ಮ್ಹಾಕಾ ಅಶೆಂ ಮ್ಹಳ್ಳೆಂ ಆಸಾ, "ಶೈಲಾ ತುಂ ಸಗ್ಳೆಂಚ್ ಮ್ಹಜೇಂ ನ್ಹಾಂ, ಆತಾಂ ಮಾತ್ ನ್ಹಯ್ ಸದಾಂಚ್ ಮ್ಹಜೆಂಚ್ ಮಾಂ."

ತರ್ ಮ್ಹಾಕಾ ಲೊಯೆಲ್ ಕಿತ್ಯಾಕ್ ಅಶೆಂ ಮ್ಹಣ್ತಾಲೊ? ಹ್ಯಾ ಮ್ಹಜ್ಯಾ ಪಾಯ್ಟ್ ನಶಿಬಾಕ್ ಕಸಲೆಂ ಕಾರಣ್ ಜಾವ್ಯೆತ್ ?

ಸದಾಂಚ್ ಮ್ಹಜಾ ಕಶ್ಟಾ ಸುಖಾಂತ್ ವಾಂಟೆಲಿ ಜಾಂವ್ಚ್ಯೊ ಲೊಯೆಲ್, ಮ್ಹಾಕಾ ಮೆಳ್ನಾಸ್ತಾನಾ ಪಂದ್ರಾ ದೀಸ್ ಜಾಲೆ. ಜರ್ ತರ್ ಮ್ಹಜಾ ದೊಳ್ಯಾಂ ಮುಕಾರ್ ಯೇತ್ ತಾಕಾ ಕಾಬಾರ್ ಕರ್ನ್‌ಚ್ ಸೊಡ್ತಾಂ. ಕಿತ್ಯಾಕ್? ಮ್ಹಜ್ಯಾ ಆನಿ

ಲೊಯೆಲಾಚ್ಯಾ ಮೊಗಾಕ್ ಕಾರಣ್ ತೆಂಚ್ ಲೈಲಾ.

ತಿತ್ಲ್ಯಾರ್... ಮಾರುತಿ ಕಾರ್ ಯೇವ್ನ್ ಶೈಲಾ ಬಸ್‌ಲ್ಲ್ಯಾ ರುಕಾಂ ಮುಳಿಂ ರಾವ್ಲೆಂ. ಲೈಲಾ ಕಾರಾರ್ ಥಾವ್ನ್ ದೆಂವ್ಲೊನ್, ಶೈಲಾ ಸರ್ಮಿನ್ ಉಬೆಂ ಜಾಲೆಂ. "ಲೈಲಾ ಮ್ಹಜಾ ದೊಳ್ಯಾಂ ಮುಕ್ಲೆಂ ಪಯ್ಸ್ ಸರ್. ನಾ ತರ್ ತುಕಾ ಆತಾಂಚ್ ಘಾತ್ರಾಯ್ತಾಂ." ಮ್ಹಣೊನ್ ಬೊಬಾಟುನ್ ಘಾತೊರ್ ಪಿಂಚಿಲಾಗ್ಲೆಂ ಶೈಲಾ. ಪುಣ್ ಲೈಲಾನ್ ಸಮಧಾನ್ ಕಾಣ್ಘೆಲೆಂ. ಹಾಳ್ಯಾಯೆನ್ ಶೈಲಾಚೊ ಹಾತ್ ಧರ್ನ್ "ಶೈಲಾ ಮ್ಹಾಕಾ ಮಾಫ್ ಕರ್, ಮ್ಹಾಕಾ ಮಾತ್ ನ್ಹಯ್ ಮ್ಹಜಾ ಭಾವಾಕೀ ಲೊಯೆಲಾಕೀ ಮಾಫ್ ಕರ್." "ನಾ... ನಾ... ಭಿಲ್ಕುಲ್ ನಾ. ಹಾಂವ್ ಕೆದಿಂಕ್‌ಚ್ ಮಾಫಿ ದಿಂವ್ಚಿಂನಾ. ತುಮ್ಕಾಂ ಕೆದಿಂಕ್‌ಚ್ ಭೊಗ್ಸಾಣೆ ಮೆಳ್ಚೆನಾ. ಬಗಾರ್ ತುಮ್ಕಾಂ ಮ್ಹಜೊ ಶಿರಾಪ್ ಪಡ್ತಲೊ."

"ನಾಕಾ ಶೈಲಾ ತಶೆಂ ಮ್ಹಣ್ನಾಕಾ. ಹಾಂವ್ ಕಿತೆಂ ಸಾಂಗ್ತಾಂ ತೆಂ ಆಯ್ಕ್." "ಛೆ ಛೆ ಸಾಧ್ಯ್‌ಚ್ ನಾ. ತುಜ್ಯಾ ಭಾವಾನ್ ಮ್ಹಾಕಾ ವಿಶ್ವಾಸ್ ಘಾತ್ ಕೆಲೊ. ಮ್ಹಜೆಂ ಜಿವಿತ್ ಪಾಡ್ ಜಾಲೆಂ. ಮ್ಹಜೆಂ ಕಾಳಿಜ್ ತಾಣೆಂ ಚಾಬೊನ್ ಪೆಲೆಂ. ಖಂಡಿತ್ ಜಾವ್ನ್ ತಾಕಾ ಜಿರ್ವಣ್ ಜಾಂವ್ಚಿ ನಾ."

"ಶೈಲಾ ಆತಾಂ ಪುಣೀ ತುಜೆಕಡೆನ್ ದೋನ್ ಸಬ್ದ್ ಉಲೊಂವ್ಕ್ ಸೊಡ್. ಅಳೆ ಮ್ಹಾಕಾ ಬರೆಂ ಕರ್ನ್ ಆಯ್ಕ್. ಮ್ಹಜೊ ಭಾವ್ ಲೊಯೆಲ್ ಪಂದ್ರಾ ದೀಸ್ ಥಾವ್ನ್ ಪಿಡೇಸ್ತ್ ಜಾಲಾ. ತುಕಾ ಸಮಾ ಸಾಂಗ್ಚೆಂ ತರ್ ತಾಚ್ಯಾ ಉಜ್ಯಾ ಕುಶಿಕ್ ಆರ್ ಮಾರ್ಲ್ಯಾ. ತೊ ನಿದ್‌ಲ್ಲೆಕಡೆನ್‌ಚ್ ಆಸಾ. ಸೈಂಟ್ ಜೋಸೆಫ್ ನರ್ಸಿಂಗ್ ಹೊಮಾಂತ್ ತಾಕಾ ದಾಕಲ್ ಕೆಲಾ. ತಾಕಾ ಉಲೊಂವ್ಕ್ ಪರ್ಯಾಂತಿ ಜಾಯ್ನಾ. ಮ್ಹಜೊ ಭಾವ್... ಮ್ಹಾಕಾ ಎಕ್ಲೊಚ್ ಆಸ್ಲೊ ಮ್ಹಜ್ಯಾ ಮೊಗಾಚೊ ಭಾವ್... ತೊ ಮ್ಹಜೊ ಕಿತ್ಲೊ ಮೋಗ್ ಕರ್ತಾಲೊ ಮ್ಹಳ್ಳೆಂ ತುಂ ನೆಣಾಂಯ್ಗೀ ಶೈಲಾ? ಮ್ಹಾಕಾ ಮ್ಹಜ್ಯಾ ಡೆಡಿನ್ ಆನಿ ಮಾಮ್ಮಿನ್ ಗೌಜಿ ಕೆಲ್ಯಾ ವೆಳಾರ್ ತೊ ಮ್ಹಜಿ ಪಾಡ್ತ್ ಘೆವ್ನ್ ಮ್ಹಜೆ ಖಾತಿರ್ ಝುಜ್ತಾಲೊ ಮ್ಹಳ್ಳೆಂ ತುಕಾ ಕಳಿತ್‌ನಾಂಗೀ?

ಮ್ಹಜ್ಯಾ ಹರ್ಯೆಕಾ ಗರ್ಜೆ ಆಕಾಂತಾ ವೆಳಾರ್ ಮ್ಹಜೊ ಲೊಯೆಲ್ ಮ್ಹಜೊ ರಾಕಣ್ ಬೊಡ್ಲೊ ಜಾವ್ನಾಸ್‌ಲ್ಲೊ ಮ್ಹಳ್ಳೆಂ ತುಂ ವಿಸ್ರಾಲೆಂಯ್ಗೀ ಶೈಲಾ. ಮ್ಹಜೊ ಭಾವ್ ಆಜ್... ಹಾಂವ್ ಕೊಣಾಕಡೆನ್ ಸಾಂಗೊಂ ಶೈಲಾ... ಕೊಣ್ ಮ್ಹಾಕಾ ಭುಜಯ್ತಾ? ಖಂಯ್ಸರ್ ಮ್ಹಾಕಾ ಪರಿಹಾರ್ ಮೆಳಾತ್? ಮ್ಹಜಾ ಘರ್ಚಿಂ ತೋಂಡ್

ಆಸೊನಿ ಆಜ್ ಬೆಜಾರಾಯೆನ್ ಮೊನಿ ಜಾಲ್ಯಾಂತ್ ಮ್ಹಳ್ಳೆಂ ತುಕಾ ಕಳಿತ್ ಆಸಾಗೀ? ತಾಂಕಾಂ ಕೊಣ್ ಭುಜಯ್ತಲೊ ಆಸಾ? ಮ್ಹಜಿ ಮಾಮ್ಮಿ ಜಾಂವ್, ಡೆಡಿ ಜಾಂವ್ ಕಸಲೆಂಚ್ ಪ್ರೊಟಾಕ್ ಘೆನಾಸ್ತಾನಾ ನಿತ್ರಾಣ್ ಜಾಲ್ಯಾಂತ್. ಮ್ಹಜಾ ಲೊಯೆಲಾಚಿಂ ಚಿಂತುನ್ ತಿಂಯೀ....? ತರ್ ಮ್ಹಜೊ ಫುಡಾರ್ ಕಿತೆಂ?

"ಶೈಲಾ! ಆತಾಂ ಮ್ಹಾಕಾ ಜಾಪ್ ದಿ ಶೈಲಾ, ಕಿತ್ಯಾಕ್ ವ್ರೊಗೆಂ ರಾವ್ಲಾಂಯ್?"

"ಲೈಲಾ" ಮ್ಹಣಾಲೆಂ ತೆಂ. ಬಿರ್ಮೊತೆಚಿಂ, ಖಂತಿಚಿಂ ದುಕಾಂ ತಾಚ್ಯಾ ದೊಳ್ಯಾಂತ್ಲ್ಯಾನ್ ಪಾಜಾರ್ತಾಲಿಂ.

"ಹಾಂವೀ ತುಜಾ ಸಾಂಗಾತಾ ಲೊಯೆಲಾಕ್ ಪಳೆಂವ್ಕ್ ಆಸ್ಪತ್ರೆಕ್ ಯೆತಾಂ. ಮ್ಹಜ್ಯಾ ಡೆಡಿಚೊ ಮಾಲ್ಗಡೊ ಭಾವ್ ವಯ್ದ್. ಆಲ್ಯಾ-ಪಾಲ್ಯಾ-ಅಂಕ್ರ್ಯಾ ಪಾಳಾಂಚಿಂ ವ್ರೊಕ್ತಾಂ ದೀವ್ನ್ ಅಸಲಿ ಶೆಳಿಚಿ ಆನಿ ಅರಿಚಿ ಪಿಡಾ ಗೂಣ್ ಕರ್ತಾ. ತಾಕಾ ಹಾಂವ್ ವಚೊನ್ ಮೆಳ್ತಾಂ. ಆಸ್ಪತ್ರೆಕ್ ವಚೊನ್ ಉಪ್ರಾಂತ್ ಯೆತಾಂ."

"ಜಾಯ್ತ್ ಶೈಲಾ" ಮ್ಹಣೊನ್ ದೊಗಾಂಯ್ ಕಾರಾರ್ ಬಸೊನ್ ಆಸ್ಪತ್ರೆಚ್ಯಾ ಕುಶಿನ್ ಮಾರುತಿಚಿ ರೊದಾಂ ಲೈಲಾನ್ ಘುಂವ್ಡಾಯ್ಲಿಂ.

ಶೈಲಾ ಮಾತ್ ಲೈಲಾ ಸಾಂಗಾತಾ ಕಾರಾರ್ ಬಸೊನ್ ಆಪ್ಣಾಚ್ಯಾ ಚಿಂತ್ನೆಚೆ ಕರ್ನೆ ಥಂಯ್ ಪಶ್ಚಾತಾಪ್ ಪಾವ್ತಾಲೆಂ.

ಜಿವಂತ್‌ಪಣಾಚ್ಯಾ ಸಾಸ್ಣಾ ಸುಕಾಂತ್....

ಕ್ರಿಸ್ತಾಚ್ಯಾ ಪುನರ್ ಜಿವಂತ್ಪಣಾಚ್ಯಾ ಫೆಸ್ತಾಚೊ ಸಂಭ್ರಮ್ ಮ್ಹಣ್ಜೆ ಪಾಸ್ಕಾಂಚ್ಯಾ ಪರ್ಬೆಕ್ ತಯಾರಾಯ್ ಚಲ್ತಾಲಿ. ಕರಿಣ್ ಧಗಿಚೆ ದೀಸ್ ತೆ. ಮ್ಹಜೆ ಮಾವ್ಶೆ ಭಯ್ಣಿಕ್ ಭೆಟ್ಟ್ಯಾ ಖಾತಿರ್, ಪ್ರಾಯೆಸ್ತಾಂಚ್ಯಾ ಆಸ್ರ್ಯಾಚೆ ವ್ಹಡಿಲ್ನಿಕ್ ಮೆಳ್ಟ್ಯಾ ಖಾತಿರ್ ಹಾಂವ್ ಸರಾರಾಂ ವೆತಾಲೊಂ. ತಿತ್ಲ್ಯಾರ್! ಆಸ್ರ್ಯಾಚ್ಯೆ ಗೆಟಿ ಬಗ್ಲೆಕ್ ಅರ್ಧ್ಯಾಕುರ್ಯಾ ದಿಶ್ಟಿಚಿ ಪ್ರಾಯ್ಸ್ವಂತ್ ಸ್ತ್ರೀ ದೊಳ್ಯಾಂ ಕುಶಿನ್ ದೋನೀ ಹಾತ್ ಘುಂವ್ಡಾವ್ನ್ ಧಾಂವ್ಪೊನ್ ಆಯ್ಲಿ ಆನಿ ಮ್ಹಾಕಾ ಪೊಟ್ಟುನ್ ಧರ್ನ್ ಮ್ಹಜ್ಯಾ ದೊನೀ ಪೊಲ್ಯಾಂಚೆ ಉಮೆ ಘೆವ್ನ್ ಆಯ್ಲೊಯ್‌ಗೀ ಪುತಾ ಮ್ಹಜ್ಯಾ ! ಇತ್ಲ್ಯಾ ತೆಂಪಾ

ಉಪ್ರಾಂತ್ ಆಜ್ ಪುಣಿ ಆಯ್ಲೊಯ್ ನ್ಹಯ್‌ವೇ ತೊಚ್ ಮ್ಹಜೊ ಸಂತೊಸ್ ಪುತಾ. ತುಜಿ ವಾಟ್ ರಾಕ್ತಾಲಿಂ ಪುತಾ. ತುಕಾ ಹಾಂಗಾ ಯೇಂವ್ಕ್ ಫಾವೊ ಕೆಲ್ಲ್ಯಾ ದೆವಾಕ್ ಅರ್ಗ್ಗಾಂ ಪುತಾ. ತೊ ಜಿವಂತ್ ಜಾಲ್ಲೊ ಜೆಜು ತುಕಾ ಧಾರಾಳ್ ಬೆಸಾಂವಾಂ ದೀಂವ್ಚಿ ಪುತಾ. ಹೆಂ! ಸಾಂಗ್‌ಲ್ಲ್ಯಾಬರಿ ಜೂಲಿ ಕಶೆಂ ಆಸಾ ಪುತಾ? ಮ್ಹಜೆಂ ‘ಪುಟ್ಟಿ’ ರೀಮಾ ಕಶೆಂ ಆಸಾ ಪುತಾ?ಬರೆಂ ಆಸಾಮೂ? ಪೊಕ್ರಿ ಜಾಲಾಂಗೀ? ತಾಕಾ ಬರೆಂ ಕರ್ನ್ ಪಳೆ ಪುತಾ. ಖಂಯಿ ಧಾಂವ್ತಾನಾ ಪಡಾತ್." ತಿ ಸಾಂಗೊನ್‌ಚ್ ಉಲೊವ್ನ್‌ಚ್ ವೆತಾಲಿ.

ಬಹುಶ ತಿಣೆ ತಿಚೊ ಪೂತ್ ಮ್ಹಣ್ ಚಿಂತ್ಲಾಂ ಆಸ್ತೆಲೆಂ. ತಿಚ್ಯಾ ಉಲೊಣ್ಯಾರ್ ತಿಚಿ ದೂರ್ ಆಟಾಪುನ್ ಆಸ್‌ಲ್ಲಿ. ಬೆಜಾರಾಯ್ ಪಯ್ಸ್ ದವರ್ನ್ ತಿ ಮ್ಹಜೆ ಕಡೆನ್ ಉಲಯ್ತಾಲಿ. ಸಂತೊಸಾಚೊ ಹಿಶಾರೊ ದಾಕವ್ನ್, ತಿಚ್ಯಾ ಉತ್ರಾಂಕ್ ಹಾಂವ್ ಸಯ್ ಮ್ಹಣಾತ್ತ್ ವೆತಾಲೊಂ.

"ವ್ಹಡ್ಲಿಮಾಂಯ್!" ಮ್ಹಳೆಂ ಹಾವೆಂ. ತಿ ಸಗ್ಳಿಚ್ ಮುದೊ ಜಾಲಿ ಉದ್ಕಾಂತ್ ಬುಡೊನ್ ಕಾಡ್‌ಲ್ಲ್ಯಾ ಕೊಂಬಿಯೆಬರಿ. "ಹಾಂವ್ ತುಜೊ ಪೂತ್ ನ್ಹಯ್. ಹ್ಯಾ ಆಸ್ರ್ಯಾಚೆ ವ್ಹಡಿಲ್ನಿಚೊ ಪುತ್ನ್ಯಾ." ಇತ್ಲೆಂ ಆಯ್ಕಾಲೆಂಚ್ ವ್ಹಡ್ಲಿಮಾಂಯ್ಚ್ಯಾ ದೊಳ್ಯಾಂತ್ಲ್ಯಾನ್ ದುಕಾಂ ದೆಂವ್ಲಿಂ. ರಡಾತ್ತ್ ತಿಶಿನ್ ಘುಂವ್ಲಿ ತಿ ಆಪ್ಲ್ಯಾ ದೊಳ್ಯಾಂತ್ಲಿಂ ದುಕಾಂ ಪಾಲ್ವ್ಯಾನ್ ಪುಸುನ್.

ಫುಲಾಂ ಝಾಡಾಂಕ್ ಉದಕ್ ವೊತುನ್ ಆಸ್‌ಲ್ಲ್ಯಾ ಎಕೆ ಸ್ತ್ರೀಯೆನ್ ಮ್ಹಾಕಾ ಲಾಗಿಂ ಆಪವ್ನ್ ತಿಚಿ ಜಿಣಿಯೆಚಿ ಚರಿತ್ರಾ ಮ್ಹಜೆ ಮುಕಾರ್ ದವರ್ಲಿ. "ತ್ಯಾ ಮ್ಹಾತಾರೆಚೊ ಪೂತ್ ದಾಟೊ ಮೊಟೊ ಪುಷ್ಪಡಿತ್. ಸಾರ್ಕ್ಯಾನ್ ತುಜೆಭರಿಚ್ ಆಸಾ. ಚಡುಣೆ ತುಜೆ ತಿತ್ಲೊಚ್ ಮಟ್ವೊ. ಭಾರಿ ಸೊಭಾಯೆಚೊ ಯುವಕ್. ಪೂಣ್ ಕಿತೆಂ ಕರ್ಚೆಂ? ತಿಚೆಂ ದುರದೃಷ್ಟ್! ತೊ ಕಾಜಾರ್ ಜಾಲ್ಲೊಚ್, ಬಾಯ್ಲೆಚ್ಯೆ ದವ್ಲತೆ ಆನಿ ಮಿಜಾಸ್ಕೆ ನಿಮ್ತಿ, ತಿಚೆಂ ಮಟ್ವ್ ಉಣೆಂ ದಿಸ್ಲೆಂ. ತಿಚೆಂ ದುಖ್ಖೆಂ ಜೀವನ್ ಆಪ್ಲ್ಯಾ ಬಾಯ್ಲೆ ಮುಕಾರ್ ಹಲ್ಕೆಂ ದಿಸ್ಲೆಂ. ವ್ಹಡ್ಲ್ಯಾ ಮಂತನಾಚ್ಯಾ ಸಯ್ರ್ಯಾಂ ಮುಕಾರ್ ತಿಣೆ ಹಾಜರ್ ಆಸ್ಚೆಂ ತಾಂಕಾಂ ನಾಕಾ ಜಾಲೆಂ. ಹೊಕ್ಲೆಚ್ಯಾ ಹಟ್ಯಾಕ್ ಆನಿ ಹಂಕಾರಾಂಕ್ ತಾಚಿ ಪಾನ್ಸೊ ದಿಲ್ಲಿ ಆವಯ್ ತಾಕಾ ಜಡ್ ಜಾಲಿ.

ತಾಚ್ಯಾ ಲಗ್ನಾ ಉಪ್ರಾಂತ್ ವರ್ಸಾ ಭಿತರ್ ಚೆಡುಂ ಭುರ್ಗೆಂ ಜಲ್ಮತಚ್ ಹ್ಯಾ ಪ್ರಾಯ್‌ವಂತ್ ಸ್ತ್ರೀಯೆಕ್ ತಾಣಿ ಹ್ಯಾ ಬಿಡಾರಾಂತ್ ಹಾಡ್ನ್ ಪಾಯಿಲ್ಲೆಂ. ತಿಚೊ

ಘರ್ಕ್ಯಾರ್ ದೆವಾಧೀನ್ ಜಾತಚ್ ಬರೆಂ ಶಿಕಪ್ ಕಶ್ಟ್ಯಾಂನಿ ತಾಕಾ ದಿಲ್ಲೆಂ. ತಿಚ್ಯಾ ಮ್ಹನತೆನ್ ತೊ ಶಿಕಪ್ ಶಿಕ್ಲೊ ಆನಿ ಪರ್ಗಂವಾಕ್ ವಿದೇಶಾಕ್ ಗೆಲ್ಲೊ, ಬರೆಂ ಕಾಮ್ ಬರೊ ಹುದ್ದೊ ತಾಕಾ ಮೆಳ್ಲ್ಲೊ. ಎಕಾಚ್ ಆಪ್ಲ್ಯಾ ಪುತಾಕ್ ಸಂಪೂರ್ಣ್ ಮೋಗ್ ತಿಣೆ ತಾಕಾ ದಿಲ್ಲೊ. ಪೂಣ್ ಆಜ್....? ಕೋಣ್‌ಚ್ ತಿಕಾ ನಾ. ಸದಾಂಚ್ ತಾಂಕಾಂ ಚಿಂತುನ್ ಕರ್ಗತಾ. ಮಾನಸಿಕ್ ಕರ್ಗೊವ್ಣೆನ್ ತಿ ಭಾಗೊನ್ ವೆತಾ. ಹಾಂಗಾ ಆಮಿ ಸರ್ವ್ಯಾಂ ತಿಚೊ ಮೋಗ್ ಕರ್ತಾಂವ್. ತಿಕಾ ಖುಶ್ ಕರ್ತಾಂವ್. ಪೂಣ್ ಕಿತೆಂ ಫಾಯ್ದೊ? ಅಶೆಂಚ್ ತಿ ಕರ್ಗೊನ್ ಆಸಾತ್ ತರ್ ಥೊಡ್ಯಾಚ್ ತೆಂಪಾ ಭಿತರ್ ಆಮ್ಕಾಂ ಸರ್ವ್ಯಾಂಕ್ ಆದೇವ್ಸ್ ಕರ್ತೆಲಿ, ಮ್ಹಣ್ಟ್ಯಾಕ್ ದುಬಾವ್‌ಚ್ ನಾ ಪುತಾ. ಬರೆಂ ತರ್ ಮ್ಹಾಕಾ ವ್ಹೊಡ್ತ್ಯಾಕ್ ಫುಲಾಂ ಝಾಡಾಂಕ್ ಉದಕ್ ಘಾಲುಂಕ್ ಆಸಾ. ಹಾಂವ್ ವೆತಾಂ ಪುತಾ.” ತಿ ಚಲ್ತಚ್ ರಾವ್ಲಿ.

ಹಾಂವ್ ಸಗ್ಳೊಚ್ ಥಂಡ್ ಜಾಲೊ. ಮ್ಹಾತಾರಿ ಜಾಲ್ಲ್ಯಾ ಸ್ತ್ರೀಯೆಚಿ ಜೀವನ್ ಚರಿತ್ರಾ ಆಯ್ಕೊನ್. ವ್ಹಯ್! ಆಜ್ ತಿಕಾ ಆಸ್ರೊ ಫಾವೊ ಜಾಲಾ ತರ್, ಫಾಲ್ಯಾಂ ಮ್ಹಾಕಾ ವಾ ತುಕಾ? ‘ಪಿಕಿ ಖೊಲಿ ಝುಡ್ತಾನಾ, ತರ್ನಿ ಖೊಲಿ ಹಾಸ್ತಾಲಿ ಖಿಂಯ್.’ ಮಾಲ್ಗಡ್ಯಾಂಚಿ ಗಾದ್, ಮ್ಹಜೊ ಆಬ್ ಕೆದಾಳಾಯಿ ಮಾಮ್ಮಿಕ್ ಸಾಂಗ್ತಾಲೊ. ಹ್ಯಾ ಗಾದಿಚೊ ಹಾವೆಂ ವಿಮರ್ಸೊ ಕೆಲೊ. ನಿರಾಶಿ ಜಾವ್ನ್ ಬಸ್‌ಲ್ಲ್ಯಾ ವ್ಹಡ್ಲಿಮಾಂಯ್ ಕುಶಿನ್‌ಚ್ ಬಸ್ಲೊಂ ಹಾಂವ್.

ದೊಳೆ ಧಾಂಪುನ್ ತಕ್ಲಿ ಪಂದಾ ಘಾಲ್ನ್ ದೆವಾ ಕಡೆನ್ ಮಾಗ್ತಾಲಿ ತಿ “ಭುಜವಣ್ದಾರಾ ಬಾಪಾ! ಮ್ಹಜಾ ಪುತಾಕ್ ಸುನೆಕ್ ಬರೆಂ ಮನ್ ದಿ. ನಾತ್ರ್ಯಾಕ್ ಬರೊ ಭುರ್ಗೊ ಕರ್. ತಾಂಕಾಂ ಸಾಂಬಾಳ್ ಆನಿ ರಾಕೊನ್ ವ್ಹರ್. ತಾಂಕಾಂ ಕಶ್ಟಾಂ ಅನ್ವಾರಾಂತ್ಲೆಂ, ಫುಡ್ಗಡ್ಯಾ ಝುಗ್ಗ್ಲಣ್ಯಾಂತ್ಲೆಂ, ಅವ್ಚಿತ್ ಮೊರ್ಣಾಂತ್ಲೆಂ, ರಾಕ್ ದೆವಾ. ಹಾಂವೆಂ ಕಸಲಿಯ್ ಚೂಕ್ ಕೆಲ್ಯಾರ್ ಮ್ಹಾಕಾ ಮಾಫ್ ಕರ್ ಸಾಯ್ಬಾ...”

ವ್ಹಯ್! ಎಕಾ ದುಕೇಸ್ತ್ ಆವಯ್ಚೆಂ ಮಾಗ್ಣೆಂ, ನಿರಾಶಿ ಕಾಳಿಜ್ ತಿಂ ಎಕ್ಸುರ್ಪಣಾಚಿಂ ಭೊಗ್ಣಾಂ, ತೆಂ ಎಕ್ಸುರ್ಪಣ್, ತಿ ಅಸ್ಹಾಯಕತಾ ಚಿಂತುನ್ ಮ್ಹಾಕಾ ದೂಕ್ ಭೊಗ್ಲೆಂ. ಥೊಡ್ಯಾಂಕ್ ಆವಯ್ ಮ್ಹಳ್ಳೆಂ ಅದೃಶ್ಟ್ ನಾ ಜಾಲಾಂ. ಥೊಡ್ಯಾಂಕ್ ಆಸೊನೀ ತಾಂಚಿ ಜವಾಬ್ದಾರಿ ನಾ. ‘ಶಿತಾಕ್ ಖಾರ್ ಧರ್ಣಿಕ್ ಭಾರ್ ಜಾಲ್ಯಾ’. ಹಾಯ್ ದೆವಾ ಕಸಲೊ ವಿಪರ್ಯಾಸ್?

ಮತ್ ಮ್ಹಜಿ ಚಿಂತ್ನಾಂನಿ ಭರೊನ್ ಗೆಲಿ. ಪ್ರಾಯೆಸ್ತಾಂ ವಿಶಿಂ ಶೆರ್ಮಾಂವ್

ಸಾಂಗ್ತಾಂವ್ ವಾ ಆಯ್ಕತಾಂವ್. ತಾಂಚೆ ವಿಶಿಂ ಶಿಬಿರಾಂ ಚಲಯ್ತಾಂ
ಬರಯ್ತಾಂವ್, ವಾ ವಾಚ್ತಾಂವ್. ಸಂಘ್ ಸಂಸ್ಥೆ ಮೆಳೊನ್ ವಾಡ್ಟಾಂ
ಪ್ರಾಯೆಸ್ತಾಂಚೊ ದೀಸ್ ಆಚರಣ್ ಕರ್ತಾಂವ್. ಪರ್ಗಟ್ ತಾಂಕಾ
ಕರ್ತಾಂವ್. ಪುಣ್! ಆಮ್ಚ್ಯಾಚ್ ಘರಾಂನಿ ಕಿತೆಂ ಘಡ್ತಾ? ಆವಿ
ಬಾಪುಯ್, ಆಬ್ ವ್ಹಡ್ಲಿಮಾಂಯ್, ಆಕಯ್ ಮಾವ್ಳಿ ಬಾಪ್ಸ್
ಆಮ್ಚ್ಯಾ ಪ್ರಾಯೆಸ್ತಾಂಕ್ ಆಮಿ ಕಶೆಂ ಸುದಾರ್ಯಿತಾಂವ್, ಜವಾಬ್ದಾರಿ
ಏಕ್ ಘುಡಿಭರ್ ಮ್ಹಜ್ಯಾ ಆಬಾಚ್ಯಾ ಉತ್ರಾಂಚೊ ಉಡಾಸ್ ಕೆಲೊ
ಖೊಲಿಯೆಕ್ ಆನಿ ತರ್ನೆ ಖೊಲಿಯೆಕ್ ಆಸ್ಚ್ಯೊ ಅಂತರ್ ನಿಯಾಳ್
ಕೊಡು ಜಿಣಿ ನಿಯಾಳ್ನ್ ಘುರ್ಚಿ ವಾಟ್ ಹಾವೆಂ ಧರ್ಲಿ.

ಥೊಡ್ಯಾ ದಿಸಾಂನಿ, ಇಲ್ಲೆಂ ಖಾಣ್ ಆನಿ ದೋನ್ ಕಾಪ್ಡಾಂ
ವ್ಹಡ್ಲಿಮಾಂಯ್ಕ್ ಪಳೆಂವ್ಚ್ಯಾ ಇರಾದ್ಯಾನ್, ತಿಕಾ ಖುಶ್ ಕರ್ಚ್ಯಾ
ಆಶ್ರಮಾಕ್ ಗೆಲೊಂ. ಗೆಟಿ ಭಿತರ್ ರಿಗ್ತಾನಾ "ಜಿಯೆತೆಲ್ಯಾಂವ್, ಜಿ
ಆಮಿ ಸಾಸ್ಣಾಕ್ ಥಂಯ್ ಜಿಯೆತೆಲ್ಯಾಂವ್." ಕಂಟಿಗ್ ಮ್ಹಜ್ಯಾ ಕಾನಾಂ
ಸರಾರಾಂ ಹಾಂವ್ ತಾಂಚ್ಯಾ ಕೊಪೆಲಾ ಭಿತರ್ ಗೆಲೊಂ. ವ್ಹ
ವ್ಹಡ್ಲಿಮಾಂಯ್ ಸಂಸಾರಾಕ್ ಆದೇವ್ಸ್ ಕರ್ನ್ ಅಂತಿಮ್ ಪಯ
ಮೊರ್ತಾನಾ ತಿಚ್ಯಾ ಪುತಾ, ನಾತ್ರಾಂವಿಶಿಂ ಕಿತ್ಲೆಂ ತಿಣೆ ಚಿಂತ್ಲೆಂ ಕೊಣ್ಣಾ
ತ್ಯಾಗ್ ಕರ್ನ್ ಖಾಲ್ತಿಮಾನ್ ಘಾಲ್ಲ್ಯಾ ತಿಕಾ ದೆವಾಚ್ಯಾ ರಾಜಾಂತ್ ಸು
ಮ್ಹಳ್ಳೊ ಭರ್ವಸೊ ಮ್ಹಜೊ.

* * *

ಎಮ್ಮಿ ಡಿಮೆಲ್ಲೊಚಿಂ ಫುಡ್ಲಿಂ ಪುಸ್ತಕಾಂ

- ಭುರ್ಗ್ಯಾಂಚ್ಯೊ ಕಾಣಿಯೊ
- ಸ್ತ್ರೀಯಾಂಚಿಂ ಲೇಖನಾಂ
- ಕವಿತಾಚೊ ಘೊಸ್

ವ್ಹಡ್ಲಿಮಾಂಯ್‌ಚ್ಯಾ 60 ವರ್ಸಾಂಚ್ಯಾ ಜಲ್ಮಾದಿವಾಸಾಚೆ ಉಲ್ಲಾಸ್ ಪಾಠಯ್ತಾ

ನಾತ್ರಾಂ : ಅಲ್‌ಬಿನಾ ಫಿಯೋನಾ ಲೋಬೊ,
ಸ್ನೇಹಿತ್ ಐರೇಸನ್ ಲೋಬೊ,
ವಾಮಂಜೂರು

ಶ್ರೀಮತಿ ಎಮ್ಮಿ ಡಿ'ಮೆಲ್ಲೊ,
ದೆರೆಬಯ್ಲ್

ಲೇಖಕಿಚಿ ಪರಿಚಯ್

ಶ್ರೀಮತಿ ಎಮ್ಮಿ ಡಿ'ಮೆಲ್ಲೊ ದೆರೆಬಯ್ಲ್ ಫಿರ್ಗಜೆಚ್ಯಾ ದೆವಾದೀನ್ ಫೆಲಿಕ್ಸ್ ಡಿ'ಮೆಲ್ಲೊಚಿ ಪತಿಣ್. ದೆರೆಬಯ್ಲ್ ಫಿರ್ಗಜೆಚ್ಯಾ ಗೊವ್ಳಿಕ್ ಮಂಡಳೆಚಿ ಕಾರ್ಯಾದರ್ಶಿ, ಸಾಂತ್ ವಿಶೆಂತ್ ಪಾವ್ಲ್ ಸಭೆಚಿ ಕಾರ್ಯಾಳ್ ಸಾಂದೊ, ಕಥೊಲಿಕ್ ಸಭೆಚಿ ಉಪಾದ್ಯಕ್ಷಿಣ್, ಕ್ರಿಸ್ತಾಂವ್ ಆವಯಾಂಚ್ಯಾ ಸೊಡೆಲಿಟೆಚಿ ಪ್ರತಿನಿದಿ (ಮಿಲಾರ್) ಆನಿ ಕುಂಟಿಕಾನ್ ವಾಡ್ಯಾಚಿ ಪ್ರತಿನಿದಿ.

ಶ್ರೀಮತಿ ಎಮ್ಮಿ ಡಿ'ಮೆಲ್ಲೊಚ್ಯಾ ಲಿಖ್ಣೆಥಾವ್ನ್ ಉದೊಲ್ಲ್ಯೊ ಕಾಣಿಯೊ 125ಚ್ಯಾಕ್ಯಿ ಚಡಿತ್. ಮಟ್ವ್ಯಾ ಕಾಣಿಯಾಂ ಭಾಯ್ರ್ ತಿಣೆ ಲಗ್ಬಗ್ 50 ಕವನಾಂ, 10 ವಿಡಂಬನಾ ಬರಯ್ಲ್ಯಾಂತ್.